

# ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ

ಕೇರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ  
ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೇರೆಗಳ ಸಂರಕ್ಷಣೆ  
ಮತ್ತು ಪರಿಸರ ಮನ್ತ್ರೀತನದ ಮೇಲಿನ  
ಕಾರ್ಯನಿರ್ವಹಣ್ಣ ಲೆಕ್ಕಪರಿಶೋಧನೆ

ಕರ್ನಾಟಕ ಸರ್ಕಾರ  
2015ನೇ ವರ್ಷದ ವರದಿ ಸಂಖ್ಯೆ-1



ವಿಷಯಸೂಚಿ		
ಅಧ್ಯಾಯ	ವಿಷಯ	ಪಟ ಸಂಖ್ಯೆ
	ಪ್ರಸ್ತಾವನೆ	iii
	ಕಾರ್ಯನಿರ್ವಹಣಾ ಸಾರಾಂಶ	v
I	ಪರಿಚಯ	1
II	ಲೇಕ್ಕಪರಿಶೋಧನಾ ವಿಧಾನ	3
ಭಾಗ I	ಕೆರೆಗಳ ದೀರ್ಘಾವಧಿ ಪರಿಸರ ಸಂರಕ್ಷಣೆಗೆ ಸಾಂಸ್ಥಿಕ ವ್ಯವಸ್ಥೆ ಮತ್ತು ಕಾನೂನು ಚೌಕಟ್ಟಿನ ಪರಿಣಾಮಕಾರಿತ್ವ	
III	ಕೆರೆಗಳ ಸಂರಕ್ಷಣೆ ಮತ್ತು ಜೀಜೋದ್ಯಾರದಲ್ಲಿ ಸಾಂಸ್ಥಿಕ ವ್ಯವಸ್ಥೆ ಮತ್ತು ಕಾನೂನು ಚೌಕಟ್ಟಿನ ಪರಿಣಾಮಕಾರಿತ್ವ	7
ಭಾಗ II	ಕೆರೆಗಳ ಸಮೀಕ್ಷೆ ಮತ್ತು ಗಡಿ ಗುರುತಿಸುವಿಕೆಯ ಪರಿಣಾಮಕಾರಿತ್ವ	
IV	ಕೆರೆಗಳ ಸಮೀಕ್ಷೆ ಮತ್ತು ಗಡಿ ಗುರುತಿಸುವಿಕೆಯ ಪರಿಣಾಮಕಾರಿತ್ವ	17
ಭಾಗ III	ಕೆರೆಗಳ ನೀರಿನ ಗುಣಮಟ್ಟ ಮತ್ತು ಪರಿಸರ ಆರೋಗ್ಯವನ್ನು ಮನೋಽತನ ಮಾಡುವ ಕ್ರಮಗಳ ಪರಿಣಾಮಕಾರಿತ್ವ	
V	ಕೆರೆಗಳ ನೀರಿನ ಗುಣಮಟ್ಟವನ್ನು ಮನೋಽತನಗೊಳಿಸುವ ಪ್ರಯೋಜನಗಳು ಮತ್ತು ಕ್ರಮಗಳು	23
VI	ನೀರಿನ ಮೂಲಗಳಲ್ಲಿ ಜೈವಿಕ ವೈವಿಧ್ಯತೆ	39
ಭಾಗ IV	ಪರೀಕ್ಷೆ-ತನಿಬೆ ನಡೆಸಿದ 12 ಕೆರೆಗಳ ನಿರ್ದಿಷ್ಟ ಫಲಿತಾಂಶಗಳು	
VII	ಪರೀಕ್ಷೆ-ತನಿಬೆ ನಡೆಸಿದ 12 ಕೆರೆಗಳ ನಿರ್ದಿಷ್ಟ ಫಲಿತಾಂಶಗಳು	45
VIII	ನಿರ್ಣಯ	54
	ಅನುಬಂಧಗಳು	57
	ಪಾರಿಭಾಷಿಕ ಶಬ್ದಕೋಶ	70

### ಅನುಬಂಧಗಳ ಪಟ್ಟಿ

ಅನುಬಂಧ ಸಂಖ್ಯೆ	ವಿವರಗಳು	ಪುಟಸಂಖ್ಯೆ
1	ತಮ್ಮ ಗುಣಲಕ್ಷಣಗಳನ್ನು ಕಳೆದುಕೊಂಡ ಕೆರೆಗಳು	57
2	ಶ್ರೀ ಎನ್.ಲಕ್ಷ್ಮಿರಾವ್ ಸಮಿತಿಯ ಪ್ರಮುಖ ಶಿಫಾರಸುಗಳು	58
3	ಮಾದರಿ ಆಯ್ದು ವಿಧಾನ	59
4	ಕನಾರಟಕ ಸರೋವರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2014ರ ಪ್ರಮುಖ ಅಂಶಗಳು	60
5	ಪರೀಕ್ಷೆ-ತನಿಬೆ ನಡೆಸಿದ ಕೆರೆಗಳ ಜೀಜೋಂಡಾರದ ಕಾಮಗಾರಿಗಳ ಮೇಲೆ ಭರಿಸಿದ ವಚ್ಚೆದ ವಿವರಗಳು	61
6	ಪರೀಕ್ಷೆ-ತನಿಬೆ ನಡೆಸಿದ ಕೆರೆಗಳ ಪ್ರದೇಶದ ತುಲನಾತ್ಮಕ ಅಧ್ಯಯನ	62
7	ಕೆರೆ ಪ್ರದೇಶಗಳ ಒತ್ತುವರಿ	65
8	ಆಯ್ದು ಕೆರೆಗಳ ಭೌತಿಕ ಪರಿಶೀಲನೆಯ ಸಮಯದಲ್ಲಿ ಗುರುತಿಸಿದ ಮಾಲಿನ್ಯದ ಮೂಲಗಳು	68
9	ಬಫರ್ ವಲಯದ ಸಂಭವನೀಯ ಉಲ್ಲಂಘನೆಗಳು	69

## ಪ್ರಸ್ತಾವನೆ

1. ಮಾಚ್ರೆ 2014ಕ್ಕೆ ಹೊಸಗೊಂಡ ವರ್ಷದ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಈ ವರದಿಯನ್ನು ಸಂವಿಧಾನದ ಅನುಜ್ಞೆದ 151(2)ರ ಅನ್ವಯ ರಾಜ್ಯ ವಿಧಾನಮಂಡಳದಲ್ಲಿ ಮಂಡಿಸಲು ರಾಜ್ಯಪಾಲರಿಗೆ ಸಲ್ಲಿಸಲು ತಯಾರಿಸಲಾಗಿದೆ.
2. ಈ ವರದಿಯು 2009–14ರ ಅವಧಿಯಲ್ಲಿ ಕರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕರೆಗಳ ಸಂರಕ್ಷಣೆ ಮತ್ತು ಪರಿಸರ ಮನ್ಯೇತನದ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆಯ ಫಲಿತಾಂಶಗಳನ್ನು ಒಳಗೊಂಡಿದೆ.
3. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಜಾರಿ ಮಾಡಿರುವ ಲೆಕ್ಕಪರಿಶೋಧನಾ ಮಾನದಂಡಗಳಿಗೆ ಅನುಗುಣವಾಗಿ ಲೆಕ್ಕಪರಿಶೋಧನೆಯನ್ನು ಕೈಗೊಳ್ಳಲಾಗಿದೆ.
4. ಭಾಷಾಂತರಿಸಿದ ಈ ಆವೃತ್ತಿಯಲ್ಲಿನ ಯಾವುದೇ ಸಂದೇಹಗಳಿಗೆ ಆಂಗ್ಲ ಭಾಷಾ ಆವೃತ್ತಿಯೇ ಅಧಿಕೃತವೆಂದು ಪರಿಗಣಿಸಬೇಕು.



## ಕಾರ್ಯನಿರ್ವಹಣಾ ಸಾರಾಂಶ

ಮಾನವನ ಉಳಿವಿಗೆ ನಿರ್ಜಯಕವಾದ ಕೆರೆಗಳು ಮತ್ತು ಜಲಾಶಯಗಳು ಜಗತ್ತಿನಾದ್ಯಂತ ಅವನತಿಯನ್ನು ಎದುರಿಸುತ್ತಿವೆ. ನೀರಿನ ಗುಣಮಟ್ಟ ಕ್ಷೇಣಿಸುತ್ತಿರುವುದು, ಜೀವವೈದ್ಯ ಹಾಳಾಗುತ್ತಿರುವುದು ಮತ್ತು ಜಲಸಂಪನ್ಮೂಲಗಳು ವೇಗವಾಗಿ ಕಡಿಮೆಯಾಗುತ್ತಿರುವುದು ಅತಿಮುಖ್ಯವಾದ ಸಾಂಪನ್ಮೂಲಗಳಾಗಿದ್ದು, ಅವುಗಳ ಕಡೆಗೆ ತುರಾಗಿ ಗಮನ ಹರಿಸುವ ಅವಶ್ಯಕತೆಯಿದೆ. ಅಲ್ಲದೆ, ನಗರೀಕರಣದಿಂದ ಮೂಲಸೌಕರ್ಯಗಳ ಅಗತ್ಯಗಾಗಿ ಭೂಮಿಗಾಗಿನ ಬೇಡಿಕೆಯು ಹೆಚ್ಚಾಗುತ್ತಿದ್ದು ಇದರಿಂದಾಗಿ ನೀರಿನ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿನ ಕೆರೆಗಳ ಸಂರಕ್ಷಣೆ ಮತ್ತು ಜೀವೋದ್ಧಾರದಲ್ಲಿ ತೊಡಗಿಸಿಕೊಂಡಿರುವ ವಿವಿಧ ಸಂಸ್ಥೆಗಳು ಕೈಗೊಂಡಿರುವ ಶ್ರಮಗಳ ಪರಿಣಾಮಕಾರಿತ್ವವನ್ನು ನಿರ್ಧರಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಮನ್ಯೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯೊಂದನ್ನು ಕೈಗೊಳ್ಳಲಾಯಿತು.

ಕೆರೆಗಳ ಸಂರಕ್ಷಣೆ ಮತ್ತು ಜೀವೋದ್ಧಾರಕಾಗಿನ ಸಾಂಸ್ಕಿಕ ವ್ಯವಸ್ಥೆಯು ದುರುಪವಾಗಿತ್ತೆಂದು ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯ ಫಲಿತಾಂಶಗಳು ತೋರಿಸಿದವು. ಕೆರೆಗಳ ಜೀವೋದ್ಧಾರ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳ ಚಟುವಟಿಕೆಗಳ ಉಸ್ತುವಾರಿ ಮತ್ತು ಮೇಲ್ಮೈಕಾರಣಗೆ ಹೊಣೆಯಾಗಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರವು ತನ್ನ ಅಧ್ಯಾದೇಶಿತ ಪಾತ್ರ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸುತ್ತಿರಲಿಲ್ಲವಾದ್ದರಿಂದ ನಿಷ್ಪಿಯವಾಗಿತ್ತು. ಕೆರೆಗಳ ಸಂರಕ್ಷಣೆ, ಜೀವೋದ್ಧಾರ ಮತ್ತು ಅಭಿವೃದ್ಧಿಗೆ ಹೊಣೆಗಾರರಾದ ಸಂಸ್ಥೆಗಳಲ್ಲಿ ಕೆರೆಗಳ ಜೀವೋದ್ಧಾರಕಾಗಿ ೧೦೦ ಸಮಗ್ರ ವಿಧಾನ ಹಾಗೂ ಆದ್ಯತೀಕರಣಕ್ಕೆ ಕೆರೆ ಅಭಿವೃದ್ಧಿ ಪ್ರಾಧಿಕಾರವು ಶ್ರಮಗಳನ್ನು ಪ್ರಾರಂಭಿಸಿರಲಿಲ್ಲ. ಅನುಷ್ಠಾನ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆಯಿದ್ದು ಸಾಕಷ್ಟು ಆದ್ಯತೀಕರಣವಿಲ್ಲದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ, ಕೊಳಜಿನೀರು ಮಾರ್ಗಾಂತರಣ ಕಾಲುವೆಗಳ ನಿರ್ಮಾಣ, ಒತ್ತುವರಿಯನ್ನು ನಿರ್ವಾರಿಸಿದೇ ಬೇಲಿ ಹಾಕುವುದು ಮುಂತಾದವುಗಳಲ್ಲಿ ಪರಿಣಾಮಿಸಿತು.

### (ಅಧ್ಯಾಯ III – ಕಂಡಿಕೆಗಳು 3.10ಂದ 3.4)

ಪರೀಕ್ಷೆ-ತನಿಖೆ ನಡೆಸಿದ ಯಾವುದೇ ಕೆರೆಗಳಿಗಾಗಲೇ ಸ್ವಯಂಸೇವಾ ಸಂಸ್ಥೆಗಳನ್ನು ಒಳಗೊಂಡ ಕೆರೆ ನಿರ್ವಹಣಾ ಸಮಿತಿಗಳನ್ನು ರಚಿಸದಿದ್ದುದರಿಂದ ಕೆರೆಗಳ ಸಂರಕ್ಷಣೆ ಮತ್ತು ಜೀವೋದ್ಧಾರದಲ್ಲಿ ಸ್ಥಳೀಯ ಸಮುದಾಯಗಳನ್ನು ತೊಡಗಿಸುವ ಪ್ರಯತ್ನಗಳಿಗೆ ದೂರು ಪರಿಶೀಲನಾ ಕೋಶವನ್ನು ರಚಿಸುವಲ್ಲಿ ಯಾವುದೇ ಪ್ರಯತ್ನವಿಲ್ಲದಿದ್ದುದರಿಂದ ದೂರು ಪರಿಶೀಲನಾ ವ್ಯವಸ್ಥೆಯು ಪರಿಣಾಮಕಾರಿಯಾಗಿರಲಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಕೇವಲ ಅಂತಿಕ ಮಾಹಿತಿಯು ಲಭ್ಯವಿದ್ದಿದ್ದರಿಂದ ಕೆರೆಗಳ ಆಡಳಿತದಲ್ಲಿನ ಪಾರದರ್ಶಕತೆಯು ಅತ್ಯಲ್ಪಾಗಿತ್ತು. ಜೀವೋದ್ಧಾರ ಕಾಮಗಾರಿಗಳ ಮೇಲ್ಮೈಕಾರಣವಿಲ್ಲದೇ ಹೊರತೆಯಿದ್ದುದರಿಂದ ಹಣಕಾಸು ನಿರ್ವಹಣೆಯನ್ನು ಬಲಪಡಿಸುವ ಅಗತ್ಯತೆಯಿದ್ದಿತು.

### (ಅಧ್ಯಾಯ III – ಕಂಡಿಕೆಗಳು 3.5ಂದ 3.7)

ಪರೀಕ್ಷೆ-ತನಿಖೆ ನಡೆಸಿದ ಕೆರೆಗಳ ಸಮೀಕ್ಷೆ ಮತ್ತು ಗಡಿ ಗುರುತಿಸುವಿಕೆಯು ಅಪೂರ್ಣವಾಗಿದ್ದಿತು. ಕೆರೆ ಪ್ರದೇಶದ ವಿಸ್ತೀರ್ಣವು ವಿವಿಧ ದಾಖಿಲೆಗಳಲ್ಲಿ ಬೇರೆ ಬೇರೆಯಾಗಿದ್ದು ವರ್ಣಗಳು ಉರುಳಿದಂತೆ ಕೆರೆಗಳ ವಿಸ್ತೀರ್ಣವು ಕಡಿಮೆಯಾಗಿರುವುದನ್ನು ಸೂಚಿಸುತ್ತಿತ್ತು. ರಸ್ತೆಗಳ ನಿರ್ಮಾಣಕಾಗಿ, ಮೂಲಸೌಕರ್ಯ ಮತ್ತು ವಸತಿ ಬಡಾವಣೆಗಳ ರಚನೆಗಾಗಿ ಕೆರೆ ಪ್ರದೇಶವನ್ನು ಮಂಜೂರು ಮಾಡಿದ್ದ ಹಾಗೂ ಭೂ ಬಳಕೆಯ ಬದಲಾವಣೆ ಇಡಕ್ಕೆ ಮುಖ್ಯ ಕಾರಣವಾಗಿದ್ದಿತು. ಅಲ್ಲದೆ, ಕೆರೆ ಪ್ರದೇಶದ ಒತ್ತುವರಿಯು ಜಲಾನಯನ ಪ್ರದೇಶದ ಕಾಲುವೆಗಳನ್ನು ಅಡ್ಡಪಡಿಸುವುದು/ತಡೆಯುವುದು, ಕೆರೆ ಮುಂದಡ ಪ್ರದೇಶ ಹಾಗೂ ಜೊಗು ಪ್ರದೇಶದ ನಷ್ಟವಾಗಿ ನೀರು ಹರಿವಿನ ಪ್ರದೇಶವು ಕಡಿಮೆಯಾಗಲು ಕಾರಣವಾಯಿತು. ನೀರು ಹರಿವಿನ ಪ್ರದೇಶವು ಕಡಿಮೆಯಾಗಲು ಕಾರಣವಾದ ಹೋಡಿಗಳ ಎತ್ತರವನ್ನು ಕಡಿಮೆ ಮಾಡಿರುವ/ಒಡೆದಿರುವ ಪ್ರಕರಣಗಳನ್ನೂ ಸಹ ಗಮನಿಸಲಾಯಿತು.

### (ಅಧ್ಯಾಯ IV – ಕಂಡಿಕೆಗಳು 4.1ಂದ 4.6)

ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತೆ  
ಪರಿಸರ ಮನ್ಯೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ

ಕನಾಂಟಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಾಗಲೇ ಅಥವಾ ಅನುಷ್ಠಾನಗೊಳಿಸುವ ಸಂಸ್ಥೆಗಳ ಬಳಿಯಾಗಲೇ ಕೆರೆಗಳ ಮಾಲಿನ್ಯ ಮಟ್ಟದ ಬಗ್ಗೆ ದತ್ತಾಂಶವಿರಲಿಲ್ಲ. ಮಾಲಿನ್ಯದ ನಿರ್ದರ್ಶನೆಯು ಸಾಕಷ್ಟಿರಲಿಲ್ಲ ಮತ್ತು ಪರೀಕ್ಷೆ-ತನಿಬೆ ನಡೆಸಿದ ಯಾವುದೇ ಕೆರೆಗಳ ನೀರಿನ ಗುಣಮಟ್ಟವು ನಿಗದಿತ ಮಟ್ಟಕೆ ಇರಲಿಲ್ಲ. ಬೆಂಗಳೂರಿನಲ್ಲಿ ಕೊಳಚೆನೀರು, ಮಾಲಿನ್ಯದ ಮುಖ್ಯ ಕಾರಣವಾಗಿತ್ತೇ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕೊಳಚೆನೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕೊಳಚೆನೀರನ್ನು ಸಾಗಿಸುವ ಒಳಚರಂಡಿ ಕಾಲುವೆಗಳ ನಿರ್ಮಾಣವು ಇನ್ನೂ ಪ್ರಗತಿಯಲ್ಲಿದ್ದಿತು ಮತ್ತು ಕೊಳಚೆನೀರಿನ ಸಂಸ್ಕರಣೆಯು ಸಾಕಷ್ಟಿರಲಿಲ್ಲ. ಸಂಸ್ಕರಣೆಯಾಗಿದ್ದುದರಿಂದ ಕೊಳಚೆ ನೀರನ್ನು ಒಳಹರಿವಿನಿಂದ ಕೋಡಿಗೆ ಮಾರಾಂತರಣವಾಗಿದ್ದು, ಇದು ಕೆರೆಗಳು ಬತ್ತುವುದರಲ್ಲಿ ಮತ್ತು ತಮ್ಮ ಜೈವಿಕ ಗುಣಲಕ್ಷಣಗಳನ್ನು ಕಳೆದುಕೊಳ್ಳುವಲ್ಲಿ ಪರಿಣಮಿಸಿತು.

(ಅಧ್ಯಾಯ V – ಕಂಡಿಕೆಗಳು 5.1, 5.2 ಮತ್ತು 5.6)

ಅನುಷ್ಠಾನ ಸಂಸ್ಥೆಗಳು ಕೃಗೆತ್ತಿಕೊಂಡ ಜೀಎಸ್‌ಎಡ್‌ಧಾರದ ಕಾಮಗಾರಿಗಳಲ್ಲಿ ಲೋಪದೊಷಗಳನ್ನು ಗಮನಿಸಲಾಯಿತು. ಹೂಳಿತ್ತುವಂತಹ ಕಾಮಗಾರಿಗಳನ್ನು ಯಾವುದೇ ಸಮರ್ಥನೆಯಿಲ್ಲದೇ ಅಧಿಕವಾಗಿ ಕೃಗೊಳ್ಳಲಾಯಿತು. ಒಡ್ಡುಗಳ ಸರಿಯಲ್ಲದ ನಿರ್ಮಾಣವು ಸುತ್ತಮುತ್ತಲಿನ ಅಚ್ಚುಕಟ್ಟಿ ಪ್ರದೇಶಗಳಿಂದ ಸುಲಭವಾಗಿ ಹರಿದುಬರುವ ನೀರನ್ನು ತಡೆಯಿತು ಮತ್ತು ಹಾಗಾಗಿ ಕೆರೆಗಳಿಗೆ ನೀರಿನ ಒಳಹರಿವು ಕಡಿಮೆಯಾಯಿತು. ಮುಖ್ಯವಾದ ಕಾಮಗಾರಿಗಳನ್ನು ಆದ್ಯತೀಕರಣಗೊಳಿಸುವುದರ ಬದಲು ಮುಖ್ಯವಲ್ಲದ ಕಾಮಗಾರಿಗಳಿಗೆ ಪ್ರಾಮುಖ್ಯತೆ ನೀಡಲಾಯಿತು. ಸಂಸ್ಥೆಗಳು ಕೆರೆಗಳಲ್ಲಿನ ಮಾಲಿನ್ಯದ ಪರಿಣಾಮವನ್ನು ಮತ್ತು ಮಾನವ ಆರೋಗ್ಯ, ಜೈವಿಕ ವೈವಿಧ್ಯತೆ ಹಾಗೂ ಅಂತರ್ಜಾಲದ ಮೇಲಾಗುವ ಸಂಬಂಧಿತ ಅಪಾಯಗಳನ್ನು ನಿರ್ದರ್ಶಿಸಿತು.

(ಅಧ್ಯಾಯ V – ಕಂಡಿಕೆಗಳು 5.5, 5.7 ಮತ್ತು 5.10)

ದಂಡೆಯ ನಯವಾದ ಇಳಿಜಾರುಗಳ ನಾಶದಿಂದ ಹಾಗೂ ಉಂಗುರಾಕಾರದ ಎತ್ತರದ ಏರಿಗಳನ್ನು ರಚಿಸಿದ್ದರಿಂದ ಪರೀಕ್ಷೆ-ತನಿಬೆ ನಡೆಸಿದ ಕೆರೆಗಳಲ್ಲಿ ಜೈವಿಕ ವೈವಿಧ್ಯತೆಯೆ ಸಂರಕ್ಷಣೆಯು ಬಾದಿತವಾಯಿತು. ಇದು ಸೂಕ್ಷ್ಮ ಜೌಗು ಜೈವಿಕ ವ್ಯವಸ್ಥೆಗೆ ಹಾನಿಯಂಟು ಮಾಡಿತು ಮತ್ತು ಜಲವಾಸಿ ಕಳೆ ಹಾಗೂ ಪಕ್ಕಿಗಳ ಅವನತಿಯಲ್ಲಿ ಪರಿಣಮಿಸಿತು. ಕೆರೆಗಳ ಪರಿಧಿಯ 30 ಮೀಟರ್‌ಗಳೊಳಗೆ ಒಫರ್ ವಲಯವಿರುವುದನ್ನು ಲಿಚಿತಪಡಿಸಿಕೊಳ್ಳಲಿಲ್ಲ, ಬದಲಿಗೆ ಹಲವಾರು ಪ್ರಕರಣಗಳಲ್ಲಿ ಬಫರ್ ವಲಯವನ್ನು ಉಲ್ಲಂಘಿಸಿರುವುದನ್ನು ಗಮನಿಸಲಾಯಿತು.

(ಅಧ್ಯಾಯ VI)

ಹೆಚ್ಚಿನ ಪ್ರಕರಣಗಳಲ್ಲಿ ಕೆರೆಗಳಿಗೆ ಹರಿದುಬರುತ್ತಿರುವ ಕೊಳಚೆ ನೀರನ್ನು ತಡೆಹಿಡಿಯದೇ ಜೀಎಸ್‌ಎಡ್‌ಧಾರದ ಕಾಮಗಾರಿಗಳನ್ನು ಕೃಗೊಳ್ಳಲಾಯಿತು ಮತ್ತು ನೀರಿನ ಗುಣಮಟ್ಟದ ಪರಿಕ್ಷೇಯನ್ನು ಮಾಡಿರಲಿಲ್ಲ ಎಂದು ಪರೀಕ್ಷೆ-ತನಿಬೆ ನಡೆಸಿದ 12 ಕೆರೆಗಳ ನಿರ್ದಿಷ್ಟ ಫಲಿತಾಂಶಗಳು ಸೂಚಿಸಿದವು. ಒತ್ತುವರಿಗಳನ್ನು ತೆರವುಗೊಳಿಸಿದೇ ಕಾಮಗಾರಿಗಳನ್ನೂ ಸಹ ಕೃಗೆತ್ತಿಕೊಳ್ಳಲಾಗಿತ್ತು.

(ಅಧ್ಯಾಯ VII)

## ಅಧ್ಯಾಯ-I

### ಪರಿಚಯ

#### 1 ಹಿನ್ನೆಲೆ

ಕೆರೆಗಳು ಭೂಮಿಯ ಪರಿಸರ ವ್ಯವಸ್ಥೆಯ ಒಂದು ಪ್ರಮುಖ ಗುಣಲಕ್ಷಣಗಳಾಗಿವೆ. ಕೆರೆಗಳು<sup>1</sup> ಒಣಭೂಮಿಯ ಮತ್ತು ಶಾಷ್ಟ್ರತ ನೀರಿನ ಜ್ಯೇಷ್ಠ ವ್ಯವಸ್ಥೆಯ ನಡುವಿನ ಪರಿವರ್ತನೆಯ ಪ್ರದೇಶಗಳಾಗಿವೆ. ಅವುಗಳು ನೀರಿನ ಸರಬರಾಜು, ಆಹಾರ, ಮೇವು, ಇಂಧನ, ಮೀನುಗಾರಿಕೆ, ಜಲಚರ ಸಾಕಣೆ, ಮರಗಳ ಉತ್ಪಾದನೆ, ಸಾರಿಗೆ, ಪರಿಸರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಪರಂಪರೆ, ಸಂಶೋಧನೆ ಮತ್ತು ಶೈಕ್ಷಣಿಕ ಮೌಲ್ಯಗಳು, ಮುಂತಾದ ವಿಶಾಲ ವ್ಯವಿಧ್ಯತೆಯ ಮೌಲ್ಯಗಳನ್ನು ಮತ್ತು ಉಪಯೋಗಗಳನ್ನು ಒದಗಿಸುತ್ತವೆ. ಕೆರೆಗಳು ಸಾಮಾನ್ಯವಾಗಿ ನೀರು ಹರಿಯಲು/ಒಳಚರಂಡಿ ವ್ಯವಸ್ಥೆಯ ಸಂಗ್ರಹಣಾ ಪ್ರದೇಶ, ಮುಂದಡ ಪ್ರದೇಶ, ಜಲೀಯ ಸಸ್ಯಗಳಿರುವ ಜೊಗು ಭೂಮಿಯ ರಚನೆ, ಸಸ್ಯ ಮತ್ತು ಪ್ರಾಣಿ ಸಂಪತ್ತಿನಿಂದ ಕೂಡಿರುವ ನೀರು ಹರಡಿರುವ ಪ್ರದೇಶ, ನೀರಿನ ಸಂಗ್ರಹಣೆಯನ್ನು ಬೆಂಬಲಿಸಲು ಏರಿ, ಕೋಡಿ, ಮುಂತಾದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಕನಾರ್ಚಕದಲ್ಲಿ<sup>2</sup> 36,568 ಕೆರೆಗಳಿವೆ ಮತ್ತು ಅವು ವಿವಿಧ ಪ್ರಾಧಿಕಾರಗಳ ನಿಯಂತ್ರಣದಲ್ಲಿವೆ.

ತೀವ್ರ ನಗರೀಕರಣ ಮತ್ತು ಭೂಬಳಕೆಯ ವಿಧಾನದಲ್ಲಿ ಬದಲಾವಣೆಯ ಕಾರಣದಿಂದ ಸಂಗ್ರಹಣಾ ಪ್ರದೇಶವನ್ನೊಳಗೊಂಡಂತೆ ಕರೆ ಪ್ರದೇಶಗಳು ಹಲವಾರು ಪ್ರಕರಣಗಳಲ್ಲಿ ಒತ್ತುವರಿಯಾಗಿವೆ. ಇದು ಕೆರೆಗಳಿಗೆ ನೀರಿನ ಒಳಹರಿವು ಕಡಿಮೆಯಾಗಲು ಕಾರಣವಾಗಿ ವರ್ಷಾಗಳ ಕಳೆದಂತೆ ಹಲವಾರು ಕೆರೆಗಳು ನಾಶವಾಗಿವೆ. ಹಲವಾರು ಕೆರೆಗಳು ತಮ್ಮ ಮೂಲ ಗುಣಲಕ್ಷಣಗಳನ್ನು ಕಳೆದುಕೊಂಡಿವೆ. ತಮ್ಮ ಗುಣಲಕ್ಷಣಗಳನ್ನು ಕಳೆದುಕೊಂಡ ಕೆಲವು ಪ್ರಮುಖ ಕೆರೆಗಳನ್ನು ಅನುಬಂಧ-1ರಲ್ಲಿ ನೀಡಲಾಗಿದೆ.

ಮೇಲಿನ ಕಾರಣಗಳಿಂದಾಗಿ, ಅಂತಿಮದಲ್ಲಿರುವ ಕೆರೆಗಳ/ಜಲಾಶಯಗಳ ಸಂರಕ್ಷಣೆ ಮತ್ತು ಜೀವೋಂದಾರದ ವಿವಿಧ ವಿಷಯಗಳನ್ನು ಪರಿಶೀಲಿಸಲು ತಜ್ಞ ಸಮಿತಿಯೊಂದನ್ನು (ಶ್ರೀ ಎನ್.ಲಕ್ಷ್ಮೀರಾವ್, ನಿವೃತ್ತ ಐವುವರ್ತಿ ಅಧಿಕಾರಿಗಳು, ಅವರ ಅಧ್ಯಕ್ಷತೆಯಲ್ಲಿ) ರಚಿಸುವ ಅವಶ್ಯಕತೆಯಿದೆ ಎಂದು ಸರ್ಕಾರವು ಮನಗಂಡಿತು (ಜುಲೈ 1985). ಸಮಿತಿಯು, ಇತರ ವಿಷಯಗಳ ನಡುವೆ, ಈ ಕೆರೆಗಳು ಹಾಳಾಗದೆ ಜಲಾಶಯಗಳಾಗಿ ಉಳಿಯುವುದನ್ನು ವಿಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಿಫಾರಸು ಮಾಡಿತು. ಕೊಳಳುವೇನೀರು, ತಾಜ್ಜ್ವಾರಿಕಾ ತಾಜ್ಜ್ವವನ್ನು ಕೆರೆಗೆ ಬಿಡುವುದರ ಮೂಲಕ ಕೆರೆಗಳನ್ನು ಮಲಿನಗೊಳಿಸಬಾರದು, ಕೆರೆಗಳ ಶೀರ ಪ್ರದೇಶಗಳನ್ನು ಸಂರಕ್ಷಿಸಬೇಕು ಹಾಗೂ ಕೆರೆಗಳ ಪಕ್ಕದ ಸೂಕ್ತ ಪ್ರದೇಶಗಳಲ್ಲಿ ಮನರಂಜನಾ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗಾಗಿ ಮೀಸಲಿಡಬೇಕು. ನೀರು ಹರಿಯುತ್ತಿರುವ ಸ್ವಸರ್ಗಿಕ ಕಣಿಂಬಿಗಳ ಬದಿಯಲ್ಲಿ ಹೆಚ್ಚು ಕೆರೆಗಳನ್ನು ನಿರ್ಮಿಸಲು ಸಹಾ ಅವರು ಶಿಫಾರಸು ಮಾಡಿದರು. ಸಮಿತಿಯು ಮಾಡಿದ ಶಿಫಾರಸುಗಳನ್ನು ರಾಜ್ಯ ಸರ್ಕಾರವು ಒಳ್ಳಿಕೊಂಡಿತು (1988). ಈ ಸಮಿತಿಯ ಪ್ರಮುಖ ಶಿಫಾರಸುಗಳನ್ನು ಅನುಬಂಧ-2ರಲ್ಲಿ ತಿಳಿಸಲಾಗಿದೆ. ಕೆರೆಗಳ ಸಂರಕ್ಷಣೆ, ಜೀವೋಂದಾರ ಮತ್ತು ಮನಶ್ವೇತನವನ್ನು ಕ್ರಮಬದ್ಧಗೊಳಿಸಲು ಹಾಗೂ ಮೇಲ್ಮೈಕಾರಣ ಮಾಡಲು ಸಹಕಾರ ಸಂಘಗಳ ಅಧಿನಿಯಮದ ಅಡಿ ನೋಂದಾಯಿತವಾದ ಕರೆ ಅಭಿವೃದ್ಧಿ ಪ್ರಾಧಿಕಾರವನ್ನೂ ಸಹ ರಾಜ್ಯ ಸರ್ಕಾರವು ರಚಿಸಿತು (ಜುಲೈ 2002).

ಮೇಲಿನ ಕ್ರಮಗಳ ಹೊರತಾಗಿಯೂ ಸಹ ಕೆರೆಗಳ ಮಾಲಿನ್ಯ ಮತ್ತು ಒತ್ತುವರಿಯನ್ನು ತಡೆಯಲು ಸಾಧ್ಯವಾಗೆದ್ದಾದು ಹಲವಾರು ಸಾರ್ವಜನಿಕ ಹಿತಾಸ್ತಕೆ ಮೊಕದ್ದಮೆಗಳಲ್ಲಿ ಪರಿಣಾಮಿಸಿತು. ಗೌರವಾನ್ವಿತ

<sup>1</sup> ಒರಿಸ್ಸಿನ ರಾಜ್ಯ ಬೆಹಾರಂಪುರ್ ಬೆಹಾರಂಪುರ್ ವಿಶ್ವವಿದ್ಯಾಲಯದ ಸಾಗರ ವಿಜ್ಞಾನ ವಿಭಾಗದ ಶ್ರೀ ಪ್ರತಾಪ್ ಕೆ.ಮೊಹಂತಿಯವರ ಪ್ರಕಟಕೆ

<sup>2</sup> ಕನಾರ್ಚಕದಲ್ಲಿ ಕೆರೆಗಳನ್ನು ಸಂರಕ್ಷಿಸುವ ಕಾರ್ಯಸಾಧ್ಯತೆಯನ್ನು ನಿರ್ಧರಿಸಲು ಕನಾರ್ಚಕ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕನಾರ್ಚಿಕ) ನಿಯಮಿತವು ಕನಾರ್ಚಿಕ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಸಲ್ಲಿಸಿದ ಒಂದು ಅಧ್ಯಯನ ವರದಿ

ಕನಾಟಕ ಉಚ್ಚ ನ್ಯಾಯಾಲಯವು ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಅವರ ಅಡಕ್ತೆಯಲ್ಲಿ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಿ ೧೦೯ ಸಮಿತಿಯನ್ನು ರಚಿಸಿ (ನವೆಂಬರ್ 2010) ಸತ್ಯಾಸತ್ಯತೆಯನ್ನು ಅರಿಯಲು ಹಾಗೂ ಕರೆಗಳ ಸಂರಕ್ಷಣೆ ಹಾಗೂ ಮನಸ್ಸಾಪನೆಗೆ ಕಾರ್ಯಯೋಜನೆ ಯೊಂದನ್ನು ತಯಾರಿಸಲು ತಿಳಿಸಿತು. ರಿಟ್ ಅಜೆಂಟ್ ಸಂಖ್ಯೆ 817/2008ರಲ್ಲಿ ಗೌರವಾನ್ವಿತ ಕನಾಟಕ ಉಚ್ಚ ನ್ಯಾಯಾಲಯವು ನೀಡಿದ ತೀಪಿನ ಅನ್ವಯ ಕರೆಗಳನ್ನು ಜೀಜೋಂದಾರಗೊಳಿಸಲು ವಿವಿಧ ಪ್ರಾಧಿಕಾರಗಳಿಗೆ ಒಂದು ಕಾರ್ಯತಂತ್ರ ಯೋಜನೆಯನ್ನು ಸಿದ್ಧಪಡಿಸಿತು. ಗೌರವಾನ್ವಿತ ಕನಾಟಕ ಉಚ್ಚ ನ್ಯಾಯಾಲಯದ ನಿರ್ಣಯದ (ಫ್ರೆಲ್ 2012) ಆಧಾರದ ಮೇಲೆ ಕರೆಗಳ ಸಂರಕ್ಷಣಾ ಮತ್ತು ಜೀಜೋಂದಾರದ ಕಾಮಗಾರಿಗಳನ್ನು ಮೇಲ್ಮೈಚಾರಣೆ ಮಾಡಲು ರಾಜ್ಯ ಸರ್ಕಾರವು ಉನ್ನತಾಧಿಕಾರದ ಸಮಿತಿಯನ್ನು ಒಳಗೊಂಡಂತೆ ಹಲವಾರು ಸಮಿತಿಗಳನ್ನು ರಚಿಸಿತು (ಮೇ 2013).

## ಅಧ್ಯಾಯ-II

### ಲೆಕ್ಕಪರಿಶೋಧನಾ ವಿಧಾನ

#### 2.1 ಲೆಕ್ಕಪರಿಶೋಧನಾ ಉದ್ದೇಶಗಳು

ಈ ಕೆಳಗಿನವುಗಳನ್ನು ನಿರ್ಧರಿಸುವ ಉದ್ದೇಶದಿಂದ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು ನಡೆಸಲಾಯಿತು:

- ಅಸ್ತಿತ್ವದಲ್ಲಿರುವ ಸಾಂಸ್ಕರಿಕ ವ್ಯವಸ್ಥೆ ಮತ್ತು ಕಾನೂನು ಜೊಕಟ್ಟುಗಳು, ಕರೆಗಳ ಸುದೀರ್ಘ ಪರಿಸರ ಸಂರಕ್ಷಣೆಯನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಖಚಿತಪಡಿಸಿದ್ದವೇ;
- ಕರೆಗಳ ಗಡಿ ಗುರುತಿಸುವಿಕೆ ಮತ್ತು ಸಮೀಕ್ಷೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲಾಗಿತ್ತೇ ಮತ್ತು ಒತ್ತುವರಿ ಹಾಗೂ ಮಾರ್ಗಾಂತರಣವನ್ನು ತಡೆಯುವ ಕ್ರಮಗಳು ಪರಿಣಾಮಕಾರಿಯಾಗಿದ್ದವೇ; ಹಾಗೂ
- ನೀರಿನ ಗುಣಮಟ್ಟವನ್ನು ಮನುಃತ್ಯೇತನಗೊಳಿಸಲು ಹಾಗೂ ಕರೆಗಳ ಪರಿಸರ ಆರೋಗ್ಯವನ್ನು ಕಾಪಾಡಲು ಸಂಸ್ಥೆಗಳು ಪರಿಣಾಮಕಾರಿ ಹಾಗೂ ಉಜ್ಜ್ವಲತಾಗುವಂತಹ ಕ್ರಮಗಳನ್ನು ಕೈಗೊಂಡಿದ್ದವೇ.

#### 2.2 ಲೆಕ್ಕಪರಿಶೋಧನಾ ವ್ಯಾಪ್ತಿ ಮತ್ತು ಮಾದರಿ

2009-14ರ ಅವಧಿಯ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯು ಕಂದಾಯ ಇಲಾಖೆ, ಅರಣ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದ ಕರೆಗಳ ಸಂರಕ್ಷಣೆ ಮತ್ತು ಜೀವೋಂದಾರದ ಚಟುವಟಿಕೆಗಳನ್ನು ವ್ಯಾಪಿಸಿದ್ದರು. ಈ ಇಲಾಖೆಗಳ ಅಧೀಕ್ಷರ ವಿವಿಧ ಅನುಷ್ಠಾನ ಸಂಸ್ಥೆಗಳಾದ ಕರೆ ಅಭಿವೃದ್ಧಿ ಪ್ರಾಧಿಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಎರಡು ಮಹಾನಗರ ಪಾಲಿಕೆಗಳು (ಬೆಳಗಾವಿ ಮತ್ತು ಹುಬ್ಬಳಿ-ಧಾರವಾಡ), ಕನಾರಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಇವುಗಳನ್ನೂ ಸಹ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯಡಿಯಲ್ಲಿ ವ್ಯಾಪಿಸಲಾಗಿತ್ತು.

ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯು ಸರಳ ಯಾದೃಚ್ಛಿಕ ಮಾದರಿ ವಿಧಾನವನ್ನು ಅನುಸರಿಸಿ 56 ಕರೆಗಳನ್ನು ವ್ಯಾಪಿಸಿತ್ತು. ಪರೀಕ್ಷೆ-ತನಿಖೆ ನಡೆಸಿದ ಕರೆಗಳಲ್ಲಿ ಬಿಬಿಎಂಪಿಯ 13 ಕರೆಗಳು, ಬಿಡಿಎಯ 19 ಕರೆಗಳು, ಬೆಳಗಾವಿಯ 3 ಕರೆಗಳು ಮತ್ತು ಹುಬ್ಬಳಿ-ಧಾರವಾಡ ನಗರಸಭೆಯ 10 ಕರೆಗಳನ್ನು ಒಳಗೊಂಡಿದ್ದವು. ಇವಲ್ಲದೇ ರಾಷ್ಟ್ರೀಯ ಕರೆ ಸಂರಕ್ಷಣಾ ಯೋಜನೆಯ<sup>3</sup> (ಎನ್‌ಎಲ್‌ಸಿಪಿ) (ಬೆಂಗಳೂರಿನ ಎರಡು ಕರೆಗಳನ್ನು ಒಳಗೊಂಡಂತೆ ಆರು ಕರೆಗಳು) ಮತ್ತು ರಾಷ್ಟ್ರೀಯ ಜೊಗುಪ್ರದೇಶ ಸಂರಕ್ಷಣಾ ಕಾರ್ಯಕ್ರಮದ<sup>4</sup> (ಎನ್‌ಡಬ್ಲ್ಯೂಸಿಪಿ) (ಎರಡು ಕರೆಗಳು) ಹಾಗೂ ಕರೆ ಅಭಿವೃದ್ಧಿ ಪ್ರಾಧಿಕಾರದ ನಿಯಂತ್ರಣದ ಮೂರು ಕರೆಗಳನ್ನು (ರಾಜ್ಯ ಅನುದಾನಗಳು) ಸಹ ಆಯ್ದು ಮಾಡಲಾಯಿತು. ಆಯ್ದು ಮಾಡಿದ ಕರೆಗಳ ಹೆಸರುಗಳನ್ನು ಮತ್ತು ಮಾದರಿ ಆಯ್ದುಯ ವಿಧಾನವನ್ನು ಅನುಬಂಧ-3ರಲ್ಲಿ ವಿಶದೇಕರಿಸಲಾಗಿದೆ.

<sup>3</sup> ನಗರ ಮತ್ತು ಅನೆನಗರ ಪ್ರದೇಶಗಳಲ್ಲಿ ನೀರಿನ ಗುಣಮಟ್ಟವನ್ನು ಹಾಗೂ ಕರೆಯ ಪರಿಸರವನ್ನು ಸಂರಕ್ಷಿಸುವ ಉದ್ದೇಶವಿರುವ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮ

<sup>4</sup> ಸ್ಥಳೀಯ ಸಮುದಾಯದ ಲಾಭಕ್ಕಾಗಿ ಮತ್ತು ಜೀವ ವ್ಯೇವಿಧಕ್ಕಾಗಿ ಜೊಗುಪ್ರದೇಶ ಸಂರಕ್ಷಣೆಗಾಗಿನ ಭಾರತ ಸರ್ಕಾರದ ಯೋಜನೆ

### 2.3 ಲೆಕ್ಕಪರಿಶೋಧನಾ ವಿಧಾನ

ಅನುಷ್ಠಾನ ಸಂಸ್ಥೆಗಳ ಕೆರೆಗಳ ರಕ್ಷಣೆ, ಸಂರಕ್ಷಣೆ, ಮನರುಜ್ಞೀವನ ಮತ್ತು ಜೀವೋದ್ಧಾರಕ್ಕೆ ಸಂಬಂಧಿಸಿದ ದಾಖಿಲೆಗಳನ್ನು ಪರಿಶೀಲಿಸುವ ಮೂಲಕ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು ಮೇ 2014ರಲ್ಲಿ ಪ್ರಾರಂಭಿಸಲಾಯಿತು. 6 ಜೂನ್ 2014ರಂದು ಕನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿ ಪರಿಸರ ಇಲಾಖೆಯ ಹೆಚ್ಚಿನ ಮುಖ್ಯ ಕಾರ್ಯದರ್ಶಿಗಳು ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು, ಕನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬಿಡಿಎ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಇವುಗಳನ್ನು ಪ್ರತಿನಿಧಿಸುವ ಅಧಿಕಾರಿಗಳೊಂದಿಗೆ ಪ್ರಾರಂಭಿಕ ಸಭೆಯನ್ನು ನಡೆಸಲಾಯಿತು.

ಕನಾಟಕ ರಾಜ್ಯ ಮಾರ ಸಂವೇದಿ ಅನ್ವಯ ಕೇಂದ್ರದಿಂದ (ಕೆಎಎಆರ್‌ಎಸ್‌ಎಸಿ) ಸಂಗ್ರಹಿಸಿದ ಆಯ್ದು ಕೆರೆಗಳ ಉಪಗ್ರಹ ಭಾಯಾಚಿತ್ರಗಳಿಗೆ ಸಂಬಂಧಿಸಿದ ದಾಖಿಲೆಗಳನ್ನೂ ಸಹ ಸಂಗ್ರಹಿಸಲಾಯಿತು. ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು ಯೋಜಿಸುತ್ತಿರುವಾಗ ಭಾರತೀಯ ವಿಜ್ಞಾನ ಸಂಸ್ಥೆಯಿಂದಲೂ ಸಹ ಮಾಹಿತಿ ಸಂಗ್ರಹಿಸಲಾಯಿತು ಮತ್ತು ಲೆಕ್ಕಪರಿಶೋಧನೆ ನಡೆಸುವಾಗ ಸ್ಪಷ್ಟೀಕರಣವನ್ನು ಕೋರಲಾಯಿತು. ಇಲಾಖೆಗಳ ಅಧಿಕಾರಿಗಳು ಮತ್ತು ಸಂಸ್ಥೆಗಳೊಂದಿಗೆ ಸೇರಿ ಲೆಕ್ಕಪರಿಶೋಧನಾ ಅಧಿಕಾರಿಗಳು ಆಯ್ದು 56 ಕೆರೆಗಳ ಜಂಟಿ ಭೌತಿಕ ಪರಿಶೀಲನೆಯನ್ನು ನಡೆಸಿದರು.

ಮುಕ್ತಾಯದ ಸಭೆಯನ್ನು 2 ಫೆಬ್ರವರಿ 2015ರಂದು ನಡೆಸಲಾಯಿತು ಮತ್ತು ಚರ್ಚೆಯ ವಿವರಗಳನ್ನು ಅನ್ವಯಿಸುವ ಸ್ಥಳಗಳಲ್ಲಿ ಸೂಕ್ತವಾಗಿ ಅಳವಡಿಸಲಾಗಿದೆ.

### 2.4 ಲೆಕ್ಕಪರಿಶೋಧನಾ ಮಾನದಂಡ

ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಗೆ ಲೆಕ್ಕಪರಿಶೋಧನಾ ಮಾನದಂಡಗಳನ್ನು ಈ ಕೆಳಗಿನವುಗಳಿಂದ ಪಡೆಯಲಾಯಿತು:

- ಎನ್‌ಎಲ್‌ಸಿ‌ಪಿ ಮತ್ತು ಎನ್‌ಡಬ್ಲ್ಯೂ‌ಸಿ‌ಪಿ ಮಾರ್ಗದರ್ಶಿ ಸೂತ್ರಗಳು,
- ಶ್ರೀ ಲಕ್ಷ್ಮಿರಾವ್ ಸಮಿತಿ ವರದಿ ಮತ್ತು ಗೌರವಾನ್ವಿತ ನ್ಯಾಯಾಧೀಕ ಎನ್.ಕೆ.ಪಾಟೇಲ್ ಸಮಿತಿ ವರದಿ,
- ರಾಜ್ಯ/ಕೇಂದ್ರ ಸರ್ಕಾರಗಳು ಕಾಲದಿಂದ ಕಾಲಕ್ಕೆ ಹೊರಡಿಸಿದ ಸರ್ಕಾರೀ ಆದೇಶಗಳು, ಅಧಿಸೂಚನೆಗಳು, ಪರಿಪ್ರೇಗಳು, ಸೂಚನೆಗಳು, ನಡಾವಳಿಗಳು, ಕಾರ್ಯ ಯೋಜನೆಗಳು ಹಾಗೂ ಮೇಲ್ಮೀಚಾರಣಾ ಸಮಿತಿಯ ವರದಿಗಳು, ಇತ್ಯಾದಿ.
- ಕನಾಟಕ ಹಣಕಾಸು ಸಂಹಿತೆ; 1958, ಕನಾಟಕ ಭೂಕಂದಾಯ ಅಧಿನಿಯಮ; 1964, ಕನಾಟಕ ಭೂಕಂದಾಯ ನಿಯಮಗಳು; 1966, ಕನಾಟಕ ಟೋನ್ ಮತ್ತು ಕಂಟ್ರೀ ಪ್ಲಾನಿಂಗ್ ಅಧಿನಿಯಮ; 1961.
- ಕನಾಟಕ ಸಾರ್ವಜನಿಕ ವಿರೀದಿಯಲ್ಲಿ ಪಾರದರ್ಶಕತೆ ಅಧಿನಿಯಮ ಮತ್ತು ನಿಯಮಗಳು,
- ಕನಾಟಕ ಯೋಜನೆಯೋಗಿ ಲೆಕ್ಕಪತ್ರಗಳು ಮತ್ತು ಇಲಾಖಾ ಸಂಹಿತೆ,
- ಜಲ (ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ) ಅಧಿನಿಯಮ, 1974,
- ಕನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೆರೆಗಳಲ್ಲಿ ಮಾಲಿನ್ಯದ ಮಟ್ಟದ ಮೇಲಿನ ವರದಿಗಳು,
- ರಾಷ್ಟ್ರೀಯ ಜಲ ನೀತಿ, 2002,
- ಪರಿಸರ (ಸಂರಕ್ಷಣೆ) ಅಧಿನಿಯಮ, 1986,
- ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿಬಂಧನೆಗಳು ಮತ್ತು ಉಪನಿಯಮಗಳು.

## 2.5 ಕೃತಜ್ಞತೆ

ಕರೆಗಳ ಜಂಟಿ ಭೌತಿಕ ಪರಿಶೀಲನೆಯೂ ಸೇರಿದಂತೆ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆಯಲ್ಲಿ ಸಂಬಂಧಪಟ್ಟ ಕನಾರ್ಟಿಕ ಸರ್ಕಾರದ ಇಲಾಖೆಗಳು/ಸಂಸ್ಥೆಗಳು ನೀಡಿದ ಸಹಕಾರಕ್ಕೆ ನಾವು ಕೃತಜ್ಞರಾಗಿದ್ದೇವೆ.

ಈ ವರದಿಯಲ್ಲಿ ನಾವು ವ್ಯಕ್ತಪಡಿಸಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಕನಾರ್ಟಿಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (2014) ಅಧಿನಿಯಮವನ್ನು ಜಾರಿ ಮಾಡಿರುವುದಕ್ಕಾಗಿ (ಮಾರ್ಚ್ 2015) ನಾವು ಕೃತಜ್ಞರಾಗಿದ್ದೇವೆ. ಆ ಅಧಿನಿಯಮವು ‘ಕರೆ’ಯ ವ್ಯಾಖ್ಯಾನವನ್ನು ಅಳವಡಿಸಿಕೊಂಡು ಕನಾರ್ಟಿಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ವ್ಯಾಪಕ ಅಧಿಕಾರ, ಕಾರ್ಯಗಳು ಮತ್ತು ದಂಡ ವಿಧಿಸುವುದು ಮುಂತಾದವುಗಳನ್ನು ನೀಡಿದೆ. ಈ ಅಧಿನಿಯಮದ ಪ್ರಮುಖ ಅಂಶಗಳನ್ನು ಅನುಬಂಧ-4ರಲ್ಲಿ ವಿವರಿಸಲಾಗಿದೆ.

## 2.6 ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳ ಜೋಡಣೆ

ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆಗೆ ನಿಗದಿಪಡಿಸಿರುವ ಮೂರು ಲೆಕ್ಕಪರಿಶೋಧನಾ ಉದ್ದೇಶಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ಮೂರು ಭಾಗಗಳಲ್ಲಿ ಸಂಯೋಜಿಸಲಾಗಿದೆ. 12 ಕರೆಗಳ ನಿರ್ದಿಷ್ಟ ಫಲಿತಾಂಶಗಳಾಗಿ ಒಂದು ಹೆಚ್ಚುವರಿ ಭಾಗವನ್ನು ಸೇರಿಸಲಾಗಿದೆ. ಭಾಗಗಳು ಈ ಕೆಳಕಂಡಂತಿವೆ:

**ಭಾಗ I :** ಕರೆಗಳ ದೀರ್ಘಾವಧಿ ಪರಿಸರ ಸಂರಕ್ಷಣೆಗೆ ಸಾಂಸ್ಕಿಕ ವ್ಯವಸ್ಥೆ ಮತ್ತು ಕಾನೂನು ಚೋಕಟ್ಟಿನ ಪರಿಣಾಮಕಾರಿತ್ವ

**ಭಾಗ II :** ಕರೆಗಳ ಸಮೀಕ್ಷೆ ಮತ್ತು ಗಡಿ ಗುರುತಿಸುವಿಕೆಯ ಪರಿಣಾಮಕಾರಿತ್ವ

**ಭಾಗ III :** ಕರೆಗಳ ನೀರಿನ ಗುಣಮಟ್ಟ ಮತ್ತು ಪರಿಸರ ಆರೋಗ್ಯವನ್ನು ಪುನಶ್ಚೇತನ ಮಾಡುವ ಕ್ರಮಗಳ ಪರಿಣಾಮಕಾರಿತ್ವ

**ಭಾಗ IV :** ಪರೀಕ್ಷೆ-ತನಿಖೆ ನಡೆಸಿದ 12 ಕರೆಗಳ ನಿರ್ದಿಷ್ಟ ಫಲಿತಾಂಶಗಳು



# ಭಾಗ I

ಕರ್ನಾಟಕ ರಿಫಾರ್ಮಾಡಿ ಪರಿಸರ ಸಂರಕ್ಷಣೆಗೆ ಸಾಂಸ್ಥಿಕ  
ವ್ಯವಸ್ಥೆ ಮತ್ತು ಕಾನೂನು ಚೌಕಟ್ಟಿನ ಪರಿಣಾಮಕಾರಿತ್ವ






## ಅಧ್ಯಾಯ-III

### ಕೆರೆಗಳ ಸಂರಕ್ಷಣೆ ಮತ್ತು ಜೀವೋದ್ಧಾರದಲ್ಲಿ ಸಾಂಸ್ಕಿಕ ವ್ಯವಸ್ಥೆ ಮತ್ತು ಕಾನೂನು ಚೌಕಟ್ಟಿನ ಪರಿಣಾಮಕಾರಿತ್ವ

#### 3.1 ಕೆರೆಗಳ ಸಂರಕ್ಷಣೆ ಮತ್ತು ಜೀವೋದ್ಧಾರದಲ್ಲಿ ತೊಡಗಿಸಿಕೊಂಡ ಸಂಸ್ಥೆಗಳು

ಬೆಂಗಳೂರು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆರೆಗಳ ಸಂರಕ್ಷಣೆ ಮತ್ತು ಜೀವೋದ್ಧಾರದ ಹೊಣೆಗಾರಿಕೆಯು ಹಲವಾರು ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಮೇಲಿದೆ. ಈ ಸಂಸ್ಥೆಗಳ ಅಧಿಕಾರ ಮತ್ತು ಕಾರ್ಯಗಳನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ. ಈ ಕಾರ್ಯದಲ್ಲಿ ತೊಡಗಿಸಿಕೊಂಡ ಸಂಸ್ಥೆಗಳು ಮತ್ತು ಅವುಗಳ ಪಾತ್ರವನ್ನು ಸಂಖ್ಯೆಪ್ತವಾಗಿ ಕೆಳಗಿನ ಚಿತ್ರ-1ರಲ್ಲಿ ನೀಡಲಾಗಿದೆ.

**ಚಿತ್ರ-1: ಕೆರೆಗಳ ಸಂರಕ್ಷಣೆ ಮತ್ತು ಜೀವೋದ್ಧಾರಕ್ಕೆ ಹೊಣೆಗಾರರಾದ ಸಂಸ್ಥೆಗಳು**



#### 3.1.1 ಕೆರೆ ಅಭಿವೃದ್ಧಿ ಪ್ರಾಧಿಕಾರ

ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿಬಂಧನೆಗಳು ಮತ್ತು ಉಪನಿಯಮಗಳ ಅನ್ವಯ ಎಲ್ಲ ಕೆರೆಗಳಿಗೆ ನಿಯಂತ್ರಕ ಅಧಿಕಾರವನ್ನು ಕಳಾಯಿಸಲು ಮತ್ತು ಕೆರೆಗಳನ್ನು ರಕ್ಷಿಸುವ, ಸಂರಕ್ಷಿಸುವ, ಸುಧಾರಿಸುವ, ಜೀವೋದ್ಧಾರದ ಮತ್ತು ಮನುಃಸ್ಯಾಧಿಸುವ ಯೋಜನೆ ಮತ್ತು ನೀತಿಗಳನ್ನು ರಚಿಸುವ ಸಂಸ್ಥೆಯನ್ನಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಯಿತು. ಅದರ ಅಧಿಕಾರವ್ಯಾಪ್ತಿಯನ್ನು ಬೆಂಗಳೂರಿನ ಹಸಿರು

ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು  
ಪರಿಸರ ಮನ್ಯೈತನದ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ

ಪ್ರದೇಶವನ್ನೆಲ್ಲಗೊಂಡಂತೆ ಬೆಂಗಳೂರು ನಗರ ಪ್ರದೇಶ ಹಾಗೂ ರಾಜ್ಯ ನಗರಪಾಲಿಕೆಗಳಿಗೆ ಹಾಗೂ ಪಟ್ಟಣ ಪಂಚಾಯತಿಗಳಿಗೆ ವಿಸ್ತರಿಸಲಾಯಿತು. ಕೆರೆ ಅಭಿವೃದ್ಧಿ ಪ್ರಾಧಿಕಾರವು ಜಲವಾಸಿ ಪಕ್ಷಿಗಳು ಹಾಗೂ ಜಲೀಯ ಸಸ್ಯಗಳನ್ನೆಲ್ಲಗೊಂಡಂತೆ ಜ್ಯೋತಿಕ ವೈವಿಧ್ಯತೆಗಳಿಗೆ ವಸತಿಯನ್ನು ಸೃಷ್ಟಿಸುವುದು ಹಾಗೂ ವೃದ್ಧಿಸುವುದು ಮತ್ತು ನೀರಿನ ಗುಣಮಟ್ಟವನ್ನು ಮೇಲ್ಮೈಕಾರಣ ಮಾಡಿ ನಿರ್ವಹಿಸುವುದು, ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸುವುದು ಮತ್ತು ಕೆರೆಗಳ ಸಂರಕ್ಷಣೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಮಾಡಿ ಕೆರೆಗಳನ್ನು ಜೀವೋಂದಾರ ಮಾಡಬೇಕಾಗಿತ್ತು.

ಕೆರೆ ಅಭಿವೃದ್ಧಿ ಪ್ರಾಧಿಕಾರವು ಕನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮುಖ್ಯಸ್ಥರಾಗಿರುವ ಆಡಳಿತ ಮಂಡಳಿ ಹಾಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮುಖ್ಯಸ್ಥರಾಗಿರುವ ಕಾರ್ಯಕಾರಿ ಸಮಿತಿಯೊಂದನ್ನು ಹೊಂದಿದೆ. ಕಾರ್ಯಕಾರಿ ಸಮಿತಿಯು ಉನ್ನತಾಧಿಕಾರ ಸಮಿತಿಯಾಗಿಯೂ ಕಾರ್ಯ ನಿರ್ವಹಿಸುತ್ತದೆ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ತಾಂತ್ರಿಕ ಮಾರ್ಗದರ್ಶನ ನೀಡುತ್ತದೆ ಹಾಗೂ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆ ಮೇಲೆ ಸವಿವರ ಯೋಜನೆ ವರದಿಗಳನ್ನೂ ಪರಿಶೀಲಿಸಿ ಅನುಮೋದಿಸುತ್ತದೆ.

ಉಕ್ಕಪರಿಶೋಧನೆಯು ಈ ಕೆಳಗಿನವುಗಳನ್ನು ಗಮನಿಸಿತು:

- ಕೆರೆ ಅಭಿವೃದ್ಧಿ ಪ್ರಾಧಿಕಾರದ ಕಳೆರಿಯು ಬೆಂಗಳೂರಿನಲ್ಲಿ ಸ್ಥಿತವಾಗಿದ್ದು, ಅದರ ಆಡಳಿತ ವ್ಯಾಪ್ತಿಯು ರಾಜ್ಯದಲ್ಲಿನ ಮಹಾನಗರ ಪಾಲಿಕೆಗಳು ಮತ್ತು ನಗರಸಭೆಗಳಿಗೆ ವಿಸ್ತಾರವಾಗಿದ್ದರೂ ಸಹ, ಅದು ಯಾವುದೇ ಶಾಖಾ ಕಳೆರಿಗಳನ್ನು ಹೊಂದಿರಲಿಲ್ಲ.
- ಅದು ಅತ್ಯಲ್ಪ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, 2002ರಲ್ಲಿ ಅದರ ರಚನೆಯಾಗಿನಿಂದ ಸಿಬ್ಬಂದಿ ಬಲವನ್ನು ಸರ್ಕಾರವು ಪರಾಮರ್ಶಿಸಿಲ್ಲ.
- ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದೇ ಶಾಸನಬದ್ಧ ಅಧಿಕಾರಗಳಿಲ್ಲ. ತತ್ವರಿಣಾಮವಾಗಿ ಉಪನಿಯಮಗಳನುಸಾರ ದತ್ತವಾದ ಅಧಿಕಾರದ ಚಲಾವಣೆಯಲ್ಲಿ ಆಲಕ್ಷ್ಯವನ್ನು ಗಮನಿಸಲಾಯಿತು.
- ಪರಿಸರ ಯೋಜನೆಯು ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ ಉದ್ದೇಶಗಳಲ್ಲಿ ಒಂದಾಗಿತ್ತು. ಕೆರೆಗಳ ಜೀವೋಂದಾರದಲ್ಲಿ ಒಳಗೊಂಡ ಎಲ್ಲ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಮರ್ಗ ಯೋಜನೆಯೊಂದನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರ ಕ್ಷೇತ್ರಿಕೊಂಡಿರಲಿಲ್ಲ.

ಈ ನಿರ್ಬಂಧಗಳಿಂದಾಗಿ ಕೆರೆಗಳ ಅಭಿರಕ್ಷಕರು ಹಾಗೂ ಸಾರ್ವಜನಿಕರ ನಡುವೆ ಮಧ್ಯವರ್ತೀಯ ಪಾತ್ರವನ್ನು ಮಾತ್ರ ತಾನು ನಿಭಾಯಿಸಿದೆನ್ದು ಕೆರೆ ಅಭಿವೃದ್ಧಿ ಪ್ರಾಧಿಕಾರವು ಪ್ರತಿಕ್ರಿಯೆ ನೀಡಿತು (ಡಿಸೆಂಬರ್ 2014). ಕೆರೆಗಳ ಅಭಿವೃದ್ಧಿಯನ್ನು ಹಣಕಾಸಿನ ಲಭ್ಯತೆಯ ಆಧಾರದ ಮೇಲೆ ಕ್ಯಾರ್ಟ್‌ಗೆತ್ತಿಕೊಳ್ಳಲಾಯಿತೇ ಹೇರಲು ಯಾವುದೇ ಸಮರ್ಗ ಯೋಜನೆಯ ಮೇಲಲ್ಲ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾರ್ಚ್ 2015). ಯಾವುದೇ ಆದ್ಯತೀಕರಣವಿಲ್ಲದೇ ಕೆರೆಗಳಲ್ಲಿ ಕಾಮಗಾರಿಗಳನ್ನು ತಾತ್ಪರ್ಯಿಕ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತಿದೆ ಇದು ಸೂಚಿಸುತ್ತದೆ. 60 ಹೆಚ್‌ಅರ್ಟರಿ ಹುದ್ದೆಗಳನ್ನು ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ಹಾಗೂ ವಲಯವಾರು ಶಾಖಾ ಕಳೆರಿಗಳನ್ನು ಪ್ರಾರಂಭಿಸುವುದಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರವು ತದನಂತರ ಉತ್ತರಿಸಿತು (ಏಪ್ರಿಲ್ 2015).

### 3.1.2 ಕನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಕನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಯತಕಾಲಿಕವಾಗಿ ಕೆರೆಗಳಲ್ಲಿನ ನೀರಿನ ಗುಣಮಟ್ಟವನ್ನು ನಿರ್ವಹಣೆ ಮಾಡಿ ಅನುಸರಣಾ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಪಟ್ಟ ಸಂಸ್ಥೆಗಳಿಗೆ ವರದಿ ಮಾಡುವುದು ಅವಶ್ಯವಾಗಿತ್ತು. ಕೆರೆಗಳನ್ನು ಮಾಲಿನ್ಯ ಮಾಡುವವರ ಮೇಲೆ ಸಂಸ್ಥೆಯು ದಂಡ ವಿಧಿಸಬೇಕಿತ್ತು.

- ರಾಜ್ಯದಲ್ಲಿರುವ 36,568 ಕೆರೆಗಳ ಪ್ರಸ್ತೀಕ ಕನಾರ್ಟಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬೆಂಗಳೂರು ನಗರದ 48 ಕೆರೆಗಳನ್ನು ಒಳಗೊಂಡಂತೆ ಕೇವಲ 120 ಕೆರೆಗಳ ಮಾಲಿನ್ಯದ ಮಟ್ಟವನ್ನು ಮೇಲ್ಪಿಚಾರಣೆ ಮಾಡಿತ್ತು ಎಂದು ಲೆಕ್ಕಪರಿಶೋಧನೆಯು ಗಮನಿಸಿತು.
- ದಂಡ ವಿಧಿಸುವುದರ ಮತ್ತು ಮಾಲಿನ್ಯ ಉಂಟು ಮಾಡುವವರ ವಿರುದ್ಧ ತೆಗೆದುಕೊಂಡ ಕ್ರಮಗಳಿಗೆ ಸಂಬಂಧಪಟ್ಟಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿರುದ್ಧ ಅಪರಾಧ ಮೊಕಢ್ಮೆಯೊಂದನ್ನು ಹೊಡಿರುವುದಾಗಿ ಕನಾರ್ಟಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿತು (ಮೇ 2014). ಆದರೆ, ಹೊರಮಾವು-ಅಗರ ಕೆರೆಗಳಿಂತಹ ಕೆರೆಗಳಿಗೆ ನೇರವಾಗಿ ಕೊಳಚೆ ನೀರನ್ನು ಬಿಟ್ಟು ಕೆರೆಗಳನ್ನು ಮಲಿನ ಮಾಡುತ್ತಿದ್ದ ಬಹುಮಹಡಿ ವಸತಿ ಕಟ್ಟಡಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಸಿಬ್ಬಂದಿ ಮತ್ತು ಹಣಕಾಸಿನ ಕೊರತೆಯಿಂದ ಎಲ್ಲ ಕೆರೆಗಳಲ್ಲಿಯೂ ನೀರಿನ ಗುಣಮಟ್ಟವನ್ನು ನಿರ್ವಹಿಸಲಿಲ್ಲ ಎಂದು ಕನಾರ್ಟಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿತು (ಮೇ 2014). ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ತನ್ನ ಕೆಲಸವನ್ನು ಸರಿಯಾಗಿ ಮಾಡುವುದು ಮತ್ತು ರಾಜ್ಯ ಸರ್ಕಾರದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿ ಸಾಕಷ್ಟು ಸಿಬ್ಬಂದಿಯನ್ನು ಪಡೆದುಕೊಳ್ಳುವುದು ಕನಾರ್ಟಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕರ್ತವ್ಯವಾಗಿತ್ತು.

**ಶಿಫಾರಸು 1:** ಸಿಬ್ಬಂದಿಯ ಕೊರತೆಯಿಂದ ಕನಾರ್ಟಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಎಲ್ಲ ಕೆರೆಗಳ ಮಾಲಿನ್ಯ ಮಟ್ಟವನ್ನು ನಿರ್ವಹಿಸಲು ಸಾಧ್ಯವಾಗದಿದ್ದರಿಂದ ಅದು ಮಾಲಿನ್ಯ ಮಟ್ಟವನ್ನು ಮತ್ತು ನೀರಿನ ಗುಣಮಟ್ಟವನ್ನು ನಿರ್ವಹಿಸಿ ಮಾಡುವ ಜಾತರೆ ಸಂಖ್ಯೆಗಳಿಂದ ಮಾಡಿತೆ ಪಡೆಯುವುದನ್ನು ಪರಿಗಣಿಸಬಹುದು.

### 3.2 ಕಂದಾಯ ಇಲಾಖೆ

ನೀರಿನ ಎಲ್ಲ ಮೂಲಗಳನ್ನೂ ಒಳಗೊಂಡಂತೆ ಸರ್ಕಾರಿ ಭೂಮಿಗಳು ಕಂದಾಯ ಇಲಾಖೆಯ ಒಡೆತನದಲ್ಲಿರುತ್ತವೆ. ಅದು ಸಮೀಕ್ಷೆ, ಕೆರೆ ಪ್ರದೇಶದ ಗಡಿ ಗುರುತಿಸುವಿಕೆ ಮತ್ತು ಕೆರೆ ಅಂಗಳ ಪ್ರದೇಶದ ಒತ್ತುವರಿಗಳನ್ನು ತೆರವುಗೊಳಿಸುವ ಜವಾಬ್ದಾರಿ ಹೊಂದಿದೆ. ಇಲಾಖೆಯು, ತನಗೆ ಅಧ್ಯಾದೇಶವಿದ್ದಾಗ್ಯೋ ನಹ ಸಮೀಕ್ಷೆಗಳನ್ನು ನಡೆಸುವ ಮತ್ತು ಒತ್ತುವರಿಗಳನ್ನು ತೆರವುಗೊಳಿಸುವ ಸಂಬಂಧದ ತನ್ನ ಕರ್ತವ್ಯಗಳನ್ನು ಪಾಲಿಸುವಲ್ಲಿ ವಿಫಲವಾಗಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು.

ಕೆರೆಗಳ ಸಮೀಕ್ಷೆಯನ್ನು ಮೂಣಿಗೊಳಿಸಲು ಸಮರ್ಪಿತ ಸಮೀಕ್ಷೆದಾರರಿರುವ ಪ್ರತ್ಯೇಕ ಕೋಶಪ್ರೋಂದನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆಯು ಉತ್ತರಿಸಿತು (ಜನವರಿ 2015).

ಸಮೀಕ್ಷೆಗಳಲ್ಲಿನ ಮತ್ತು ಕೆರೆ ಪ್ರದೇಶದ ಗಡಿ ಗುರುತಿಸುವಿಕೆಯಲ್ಲಿನ ಅಸಮರ್ಪಕತೆ ಹಾಗೂ ಕೆರೆ ಅಂಗಳಗಳ ಒತ್ತುವರಿಗಳನ್ನು ತೆರವುಗೊಳಿಸುವಲ್ಲಿನ ವಿಫಲತೆಗಳನ್ನು ಈ ವರದಿಯ ಅಧ್ಯಾತ್ಮ-IV ರಲ್ಲಿ ಚರ್ಚಿಸಲಾಗಿದೆ.

### 3.3 ನಗರಾಭಿವೃದ್ಧಿ ಇಲಾಖೆ

ತನ್ನ ಅಧಿಕಾರವ್ಯಾಪ್ತಿಯಡಿಯ ಅನುಷ್ಠಾನ ಸಂಸ್ಥೆಗಳಾದ ಬಿಬಿವಂಪಿ, ಬಿಡಿಎ ಮತ್ತು ಇತರೆ ನಗರ ಸ್ಥಳೀಯ ಸಂಸ್ಥೆಗಳು ಕ್ಯಾರ್ಗ್ಯಾಟ್‌ಕೊಳ್ಳುವ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ಮೇಲ್ಪಿಚಾರಣೆಯು ಇಲಾಖೆಯ ಹೊಣೆಗಾರಿಕೆಯಾಗಿರುತ್ತದೆ. ಮೂಲತ: ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿದ್ದ ನಗರ ಪ್ರದೇಶದ ಕೆರೆಗಳನ್ನು ನಗರಾಭಿವೃದ್ಧಿ ಇಲಾಖೆಗೆ ವರದಿ ಮಾಡಲಾಯಿತು.

### 3.3.1 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಚಿವರು

ಬೆಂಗಳೂರಿನಲ್ಲಿರುವ ಹೆಚ್ಚಿನ ಕೆರೆಗಳು ಬಿಬಿಎಂಪಿ ಮತ್ತು ಬಿಡಿವಿಗಳ ಅಭಿರಕ್ಷಣೆಯಲ್ಲಿದ್ದವು. ಬೆಂಗಳೂರಿನಿಂದ ಹೊರಗಿರುವ ಸ್ಥಳೀಯ ಸಂಸ್ಥೆಗಳಲ್ಲಿರುವ (ನಗರಪಾಲಿಕೆಗಳು ಮತ್ತು ನಗರಸಚಿವರು) ಕೆರೆಗಳು ಸಂಬಂಧಿತ ಜಿಲ್ಲಾಧಿಕಾರಿಗಳ ಅಭಿರಕ್ಷಣೆಯಲ್ಲಿರುತ್ತವೆ. ತಮ್ಮ ಅಧಿಕಾರವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿ ಮತ್ತು ಜೀವೋಂದಾರಕ್ಕೆ ಜಿಲ್ಲಾಧಿಕಾರಿಗಳು ಹೊಣೆಗಾರರಾಗಿರುತ್ತಾರೆ.

ಲೇಕ್ಕಪರಿಶೋಧನೆಯು ಕೆಳಗಿನ ಲೋಪಗಳನ್ನು ಗಮನಿಸಿತು:

- ಬಿಬಿಎಂಪಿಯ ಸಮರ್ಪಿತ ಪರಿಸರೀಯ ಕೋಶವೋಂದನ್ನು ಹೊಂದಿತ್ತು ಮತ್ತು ಕೆರೆಗಳ ಸಂರಕ್ಷಣೆ ಮತ್ತು ಜೀವೋಂದಾರದ ಕಾಮಗಾರಿಗಳನ್ನು ಕೆರೆಗಳ ಮುಖ್ಯ ಇಂಜಿನಿಯರ್‌ರವರು ಮೇಲ್ಮೈಕಾರಣ ಮಾಡುತ್ತಿದ್ದರು. ಆದರೆ ಬಿಡಿವಿನಲ್ಲಿ ಕೆರೆಗಳಿಗಾಗಿ ಸಮರ್ಪಿತ ಕೋಶವಿರಲಿಲ್ಲ ಮತ್ತು ನಾಲ್ಕು ಕಾರ್ಯನಿರ್ವಹಕ ಇಂಜಿನಿಯರ್‌ಗಳಿಂದ ನೆರವು ಪಡೆಯುತ್ತಿದ್ದ ಸದಸ್ಯ ಇಂಜಿನಿಯರ್‌ರವರು, ತಮ್ಮ ದಿನನಿತ್ಯದ ಕರ್ತವ್ಯದೊಂದಿಗೆ ಕೆರೆಗಳ ಅಭಿವೃದ್ಧಿ ಮತ್ತು ಜೀವೋಂದಾರಕ್ಕೂ ಹೊಣೆಗಾರರಾಗಿದ್ದರು.
- ಪ್ರತಿನಿಯೋಜನೆಯ ಮೇಲೀರುವ ಅರಣ್ಯ ಅಧಿಕಾರಿಗಳ ಹತ್ತಿರದ ಉಸ್ತುವಾರಿಯೋಂದಿಗೆ ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಕ್ರೇಗೋಳಭೇಕೆಂದು ರಾಜ್ಯ ಸರ್ಕಾರವು ನಿರ್ದೇಶಿಸಿತ್ತು (ಎಪ್ಪಿಲ್ 2010). ಆದರೆ ಬಿಬಿಎಂಪಿ ಮತ್ತು ಬಿಡಿವಿಗಳ ಕೆರೆಗಳ ಜೀವೋಂದಾರದ ಕಾಮಗಾರಿಗಳಲ್ಲಿ ಅನುಕ್ರಮವಾಗಿ ಕೇವಲ ಮೂರು ಮತ್ತು ಎರಡು ಅರಣ್ಯ ಅಧಿಕಾರಿಗಳನ್ನು ಮಾತ್ರ ತೊಡಗಿಸಿಕೊಳ್ಳಲಾಗಿತ್ತು (2011-12ರವರೆಗೆ). ಅರಣ್ಯ ಇಲಾಖೆ ಸಿಬ್ಬಂದಿಯ ಕೊರತೆಯು ಕೆರೆಗಳ ಸಂರಕ್ಷಣೆ, ಜೀವೋಂದಾರ ಮತ್ತು ಅಭಿವೃದ್ಧಿಗಾಗಿ ಅವಶ್ಯಕವಿದ್ದ ಪರಿಣಾಮಗಳ ಮೇಲೆ ಪ್ರಭಾವ ಬೀರಿತ್ತು.

**ಶಿಫಾರಸು 2:** ಕೆರೆಗಳಿಗೆ ಸಂಬಂಧಪಟ್ಟ ಅಭಿವೃದ್ಧಿ ಮತ್ತು ಜೀವೋಂದಾರದ ಕಾಮಗಾರಿಗಳನ್ನು ಮೇಲ್ಮೈಕಾರಣ ಮಾಡಲು ಬಿಡಿವಿನಲ್ಲಿ ಕೆರೆ ಜೀವೋಂದಾರದ ಕಾಮಗಾರಿಗಳಲ್ಲಿ ಪರಿಣಿತರಾಗಿರುವ ಹೆಚ್ಚಿನ ಅರಣ್ಯ ಇಲಾಖೆಯ ಸಿಬ್ಬಂದಿಯೋಂದಿಗೆ ಸಮರ್ಪಿತ ಕೋಶವೋಂದನ್ನು ಪ್ರಾರಂಭಿಸಲು ಕ್ರಮಗಳನ್ನು ತೆಗೆದುಹೊಳ್ಳಬೇಕು.

- ಬಿಡಿವಿ, ಬಿಬಿಎಂಪಿ ಅಥವಾ ಇತರೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಕೆರೆಗಳ ಪರಿಸರ ಜೀವೋಂದಾರಕ್ಕೆ ಸಂಬಂಧಿಸಿದ ಯಾವುದೇ ರೀತಿಯ ತರಬೇತಿ ನೀಡಿರಲಿಲ್ಲ. ಈ ಅನುವ್ಯಾಸ ಸಂಸ್ಥೆಗಳು ಕ್ರೇಗೆತ್ತಿಕೊಂಡ ಜೀವೋಂದಾರದ ಕಾಮಗಾರಿಗಳು ಇಂಜಿನಿಯರಿಂಗ್ ಕಾಮಗಾರಿಗಳ ಮೇಲೆ ಕೇಂದ್ರೀಕೃತವಾಗಿದ್ದವೇ ಹೊರತು ಪರಿಸರ ಕಾಮಗಾರಿಗಳ ಮೇಲಲ್ಲ ಹಾಗೂ ಅವುಗಳನ್ನು ಅಧ್ಯಾಯ-5ರಲ್ಲಿ ವಿವರವಾಗಿ ಚರ್ಚಿಸಲಾಗಿದೆ.

**ಶಿಫಾರಸು 3:** ಕೆರೆಗಳ ಜೀವೋಂದಾರದ ಜಟಿಲವಟಿಕೆಗಳಲ್ಲಿ ತೊಡಗಿರುವ ಸಿಬ್ಬಂದಿಯ ಸಾಮರ್ಪಣೆ ಬಲವರ್ಧನಾಗೆ ಕ್ರಮಗಳನ್ನು ಕ್ರೇಗೋಳಭೇಕು ಮತ್ತು ಸರ್ಕಾರವು ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳನ್ನು ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಂತಹ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲಾದನ್ನು ಪರಿಶೀಲಿಸಬೇಕು.

- ಬೆಂಗಳೂರಿನಲ್ಲಿ ಆರು ಸರಣಿ ಕೆರೆಗಳಿದ್ದು, ಪ್ರತಿಯೊಂದು ಸರಣಿಯಲ್ಲಿಯೂ ಕೆರೆಗಳ ಸಮೂಹವಿದೆ. ಸರಣಿ ಕೆರೆಗಳ ಜೀವೋಂದಾರದ ಕಾಮಗಾರಿಗಳನ್ನು ಮೊದಲು ಮೇಲೀರುವ ಕೆರೆಯ ಜೀವೋಂದಾರದ ಕಾಮಗಾರಿಯನ್ನು ಕ್ರೇಗೋಳಭೇಕು. ಇದು, ಮೇಲಿನ ಕೆರೆಯಿಂದ ಕೆಳಗಿನ ಕೆರೆಗೆ ಹರಿಯುವ ನೀರು ಮಾಲಿನ್ಯದಿಂದ ಮುಕ್ತವಾಗಿರುವುದನ್ನು ಖಚಿತಪಡಿಸುತ್ತದೆ. ಆದರೆ ಸರಣಿ ಕೆರೆಗಳನ್ನು ಹಂಚಿಕೆ ಮಾಡುವಾಗ ಮೇಲಿನ ಕೆರೆ ಮತ್ತು ಕೆರೆಗಳನ್ನು ಎರಡು ಪ್ರತ್ಯೇಕ ಸಂಸ್ಥೆಗಳಿಗೆ (ಬಿಬಿಎಂಪಿ ಮತ್ತು ಬಿಡಿವಿ) ನೀಡಿರುವುದನ್ನು ಗಮನಿಸಲಾಯಿತು ಮತ್ತು ಸಮರ್ಪಕವಾದ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು

ಎರಡೂ ಸಂಸ್ಥೆಗಳ ನಡುವೆ ಯಾವುದೇ ಸಮನ್ವಯವಿಲ್ಲದೇ ಜೀಕೋರ್ಡಾರದ ಕಾಮಗಾರಿಗಳನ್ನು ಸ್ವತಂತ್ರವಾಗಿ ನಡೆಸಲಾಗಿತ್ತು.

- 2010ರ ಆದೇಶದ ಅನ್ಯಾಯ ಅಭಿವೃದ್ಧಿ ಕಾಮಗಾರಿಗಳು ಮಾರ್ಜನ್‌ಗೊಂಡ ನಂತರ ಬಿಡು ತನ್ನ ಅಧಿಕಾರವ್ಯಾಪ್ತಿಯಲ್ಲಿರುವ ಕೆರೆಗಳನ್ನು ನಿರ್ವಹಣೆಗಾಗಿ ಬಿಬಿಎಂಪಿಗೆ ವರ್ಗಾಯಿಸಬೇಕಿತ್ತು. ಆದರೆ, ಅಭಿವೃದ್ಧಿ ಕಾಮಗಾರಿಗಳು ಮಾರ್ಜನ್‌ಗೊಂಡಿರುವುದನ್ನು ತಿಳಿಸಿದರೂ ಸಹ ಈವರೆಗೆ (ಪ್ರಬುವರಿ 2015) ಬಿಬಿಎಂಪಿಯಲ್ಲಿ ಹಣಕಾಸಿನ ಶೋರತೆಯಿಲ್ಲವುದನ್ನು ಉಲ್ಲೇಖಿಸಿ ವರ್ಗಾವಣೆ ಮಾಡಿರುವುದಿಲ್ಲ. ಪರೀಕ್ಷೆ-ತನಿಬೆ ನಡೆಸಿದ ಕೆರೆಗಳಲ್ಲಿ ಬಿಡು ಮೂರು<sup>5</sup> ಕೆರೆಗಳಲ್ಲಿ ಅವುಗಳ ಜೀವೋದ್ಯಾರದ ಮೇಲೆ ₹30.31 ಕೋಟಿ ವೆಚ್ಚ ಭರಿಸಿದ್ದಿತು. ಆದರೆ, ಮೇಲಿನ ಆದೇಶದ ಅನ್ಯಾಯ ಕೆರೆಗಳನ್ನು ಬಿಡುವಿಂದ ಬಿಬಿಎಂಪಿಗೆ ವರ್ಗಾವಣೆ ಮಾಡದಿದ್ದುದರಿಂದ ಕೆರೆಗಳ ನಿರ್ವಹಣೆಯು ಈ ಎರಡೂ ಸಂಸ್ಥೆಗಳಲ್ಲಿ ಯಾವುದರ ಅಧಿಕಾರವ್ಯಾಪ್ತಿಯಾಗಿಯೂ ಇರಲಿಲ್ಲವಾಗಿ ಅವುಗಳ ನಿರ್ವಹಣೆಯನ್ನು ನಿರ್ಲಕ್ಷಿಸಿ ಮಾಡುವಲ್ಲಿ ಪರಿಣಮಿಸಿತು.
  - ಕೆಳಗಿನ ಥಾಯಾಚಿತ್ರಗಳಿಂದ ಗಮನಿಸಿದಂತೆ ಕೆರೆಗಳ ಸುತ್ತಲಿನ ಬೇಲಿಗಳಿಗೆ ಹಾನಿಯಾಗಿರುವ ಪ್ರಕರಣಗಳಿದ್ದವು. ಬಿಬಿಎಂಪಿ ಎಲ್ಲ ಜೀವೋದ್ಯಾರ ಮಾಡಲ್ಪಟ್ಟ ಕೆರೆಗಳಿಗೆ ಕಾವಲುಗಾರನನ್ನು ನೇಮಿಸಿರಲಿಲ್ಲ. ಕಿಡಿಗೇಡಿಗಳು ಕರೆ ಪ್ರದೇಶವನ್ನು ಪ್ರವೇಶಿಸಿ ಬೇಲಿಯ ವಸ್ತುಗಳನ್ನು ಕಳ್ಳತನ ಮಾಡತ್ತಿದ್ದರು ಎಂದು ಬಿಬಿಎಂಪಿ ಉತ್ತರಿಸಿತು (ಪ್ರಬುವರಿ 2015). ಕೆರೆಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ರಕ್ಷಣಾ ಕ್ರಮಗಳು ಸಾಕಷ್ಟಿರಲ್ಪವೆಂದು ಇದು ಸೂಚಿಸುತ್ತದೆ.



**3.4 కేరంగళ జిఎస్‌ఎంద్రారదల్లి తొడగిరువ సంస్థగళ నడువ సమస్యల్లిదిరువుదు**

ಕೆರೆಗಳ ಸಮಗ್ರ ಅಭಿವೃದ್ಧಿ ಮತ್ತು ಜೀವೋದ್ಯಾರಕ್ಕೆ ಸಂಬಂಧಪಟ್ಟ ಇಲಾಖೆಗಳು/ಸಂಸ್ಥೆಗಳ ಜೊತೆ ಮಧ್ಯಸ್ಥಿಕ ಮತ್ತು ಒಟ್ಟಾರೆ ಕಾರ್ಯಾಚರಣೆಯನ್ನು ಕೇರೆ ಅಭಿವೃದ್ಧಿ ಪ್ರಾಧಿಕಾರದ ಉಪನಿಯಮಗಳು ನಿಗದಿಪಡಿಸುತ್ತವೆ. ಈ ಕೆಳಗೆ ತಿಳಿಸಿರುವಂತೆ, ಕೆರೆಗಳ ಜೀವೋದ್ಯಾರದಲ್ಲಿ ಸಂಸ್ಥೆಗಳ ನಡುವೆ ಸಮನ್ವಯವಿಲ್ಲರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು.

- ಅನುಷ್ಠಾನ ಸಂಸ್ಥೆಗಳಿಂದ ಕರೆಗಳಲ್ಲಿ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಸಾಕಷ್ಟು ಆಧ್ಯತೀಕರಣವಿಲ್ಲದೇ ಮತ್ತು ಪರಸ್ಪರರಲ್ಲಿ ಸಮನ್ವಯವಿಲ್ಲದೇ ತಾತ್ಪರ್ಯತಿಕವಾಗಿ ಕೈಗೆತ್ತಿಕೊಳ್ಳಲಾಗಿತ್ತು.
  - ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಈಗಾಗಲೇ ಒಳಚರಂಡಿ ಪ್ರೇಮಗಳನ್ನು ಹಾಕಿರುವ ಕಡೆ ಅನುಷ್ಠಾನ ಸಂಸ್ಥೆಗಳು (ಬಿಬಿಎಂಪಿ ಮತ್ತು ಬಿಡಿಎ) ಹೊಳಬೇಕಿರುವ ಮಾರ್ಗಾಂಶರ ನಾಲ್ಕಿಗಳನ್ನು ನಿರ್ಮಿಸಿದ್ದವು. ಇದನ್ನು ಕಂಡಿಕೆ 5.6.2ರಲ್ಲಿ ಪ್ರತ್ಯೇಕವಾಗಿ ಚರ್ಚಿಸಲಾಗಿದೆ.

<sup>5</sup> ಜಕ್ಕಾರು-ಸಂಪಿಗೇಹಳ್ಳಿ, ರಾಚೇನಹಳ್ಳಿ ಮತ್ತು ವೆಂಕಟೇಶಮರ

ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಮನೆಲೇನದ ಮೇಲಿನ ಕಾರ್ಯನಿರ್ವಹಣೆ ಲೈಕ್‌ಪರಿಶೋಧನೆ


- ಕಂದಾಯ ಇಲಾಖೆಯಿಂದ ಸಮೀಕ್ಷೆ, ಗಡಿ ಗುರುತಿಸುವಿಕೆ ಮತ್ತು ಒತ್ತುವರಿಗಳ ತೆರವುಗೊಳಿಸುವಿಕೆ ಮಾರ್ಗಗೊಳಿಸಿದೆ ಬಿಬಿಎಂಪಿ ಮತ್ತು ಬಿಡಿವಿಗಳು ಕೆರೆಗಳಿಗೆ ಬೇಲಿಗಳನ್ನು ಹಾಕಿದ್ದವು. ವಿವರಗಳನ್ನು ಕಂಡಿಕೆ 5.7.4ರಲ್ಲಿ ನೀಡಲಾಗಿದೆ.
- ಮೀನುಗಾರಿಕೆ ಇಲಾಖೆಯು ಮೀನುಗಾರರಿಗೆ ಕೆರೆಗಳಲ್ಲಿ ಮೀನುಗಾರಿಕೆ ಹಕ್ಕುಗಳನ್ನು ನೀಡಿರುವ ಮಾಹಿತಿಯನ್ನು ಕೆರೆಗಳ ಮೇಲ್ವಿಚಾರಕರೊಂದಿಗೆ ಹಂಚಿಕೊಂಡಿಲ್ಲ.

ಕೆರೆಗಳ ಸಮಗ್ರ ಜ್ಯೋತಿಕ ಜೀಜೋದ್ವಾರಕ್ಕೆ ಎಲ್ಲ ಸಂಸ್ಥೆಗಳ ನಡುವೆ ಸಮನ್ವಯತೆ ಇರಲೇಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚಿನವರಿ ಮುವ್ಯ ಕಾರ್ಯದರ್ಶಿಗಳು ಮುಕ್ತಾಯದ ಸಮಾವೇಶದಲ್ಲಿ (ಫೆಬ್ರವರಿ 2015) ತಿಳಿಸಿದರು. ರಾಜ್ಯ ಸರ್ಕಾರವು ಸಮನ್ವಯತೆಯನ್ನು ವಿಚಿತಪಡಿಸಿಲ್ಲವಾದ್ದರಿಂದ ಉತ್ತರವು ಸಮರ್ಪಕವಾಗಿಲ್ಲ.

### 3.5 ಕೆರೆಗಳ ಮನೆಷ್ಠೇತನದಲ್ಲಿ ಜನಸಮುದಾಯದ ಭಾಗವಹಿಸುವಿಕೆ

ಒಂದು ಯಶಸ್ವಿ ಸಂರಕ್ಷಣಾ ಕಾರ್ಯಕ್ರಮಕ್ಕೆ ಸ್ಥಳೀಯ ಸಮುದಾಯದ ಸ್ತ್ರೀಯ ಪಾಲ್ಯಾಳ್ಯವಿಕೆ ಅತ್ಯಂತ ಅವಶ್ಯಕವಾಗಿದೆ. ಬಳಕೆದಾರ ಸಂಸ್ಥೆಗಳ ಮೂಲಕ ಸಮುದಾಯಗಳು ಹಾಗೂ ಮೂಡಿಕೆದಾರರಿಗೆ ಅಧಿಕಾರ ಹಾಗೂ ತರಬೇತಿ, ತಾಂತ್ರಿಕ ಬೆಂಬಲ ನೀಡಿ ಮತ್ತು ಸಾರ್ವಜನಿಕ ಜಾಗೃತಿಯನ್ನು ಮೂಡಿಸಿ ಅವರು ಪಾಲ್ಯಾಳ್ಯವ ಬಗ್ಗೆ ರಾಜ್ಯ ಜಲ ನೀತಿ, 2002 ತಿಳಿಸುತ್ತದೆ. ಪಾರದರ್ಶಕತೆ ಮತ್ತು ಸಮುದಾಯ ಪಾಲ್ಯಾಳ್ಯವಿಕೆಯ ಬಗೆಗೆ ಲೆಕ್ಕಪರಿಶೋಧನಾ ಘಟಿತಾಂಶಗಳನ್ನು ಕೆಳಗಿನ ಚಿತ್ರ-2ರಲ್ಲಿ ತೋರಿಸಲಾಗಿದೆ.

ಚಿತ್ರ-2: ಪಾರದರ್ಶಕತೆ ಮತ್ತು ಪಾಲ್ಯಾಳ್ಯವಿಕೆಯ ಮೇಲಿನ ವಿವರಗಳು



ಕೆರೆಗಳ ರಕ್ಷಣೆ, ಸಂರಕ್ಷಣೆ ಮತ್ತು ನಿರ್ವಹಣೆ ಚಟುವಟಿಕೆಗಳಲ್ಲಿ ಸ್ಥಳೀಯ ಸಮುದಾಯ ಹಾಗೂ ಸ್ವಯಂಸೇವಾ ಸಂಘಗಳ ಪರಿಣಾಮಕಾರಿ ಪಾಲ್ಯಾಳ್ಯವಿಕೆಗೆ ಸಾರ್ವಜನಿಕ ತಾಣದಲ್ಲಿ ಸಾಕಷ್ಟು ಮಾಹಿತಿಯು ಲಭ್ಯವಿರಬೇಕು. ಸ್ಥಳೀಯ ಸಮುದಾಯದ ಪಾಲ್ಯಾಳ್ಯವಿಕೆ ಮತ್ತು ಆಡಳಿತದಲ್ಲಿನ ಪಾರದರ್ಶಕತೆಯು ಅತ್ಯಾರ್ಥವಾಗಿತ್ತುಂದು ಗಮನಿಸಲಾಯಿತು. ಅನುಷ್ಠಾನ ಸಂಸ್ಥೆಗಳು ಈ ನಿಟ್ಟನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿರಲಿಲ್ಲ. ಪರೀಕ್ಷಾ-ತನಿಖೆ ನಡೆಸಿದ ಕೆರೆಗಳ ಸಂಬಂಧವಾಗಿ ಕೆಳಗಿನವುಗಳು ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳಾಗಿದ್ದವು:

- ಸಾರ್ವಜನಿಕ ಬಹಿರಂಗಪಡಿಸುವಿಕೆ ಕಾನೂನಿನ ಅಡಿಯಲ್ಲಿ, ನಗರ ಸ್ಥಳೀಯ ಸಂಸ್ಥೆಗಳು ಪ್ರಸ್ತುತ ಅಸ್ತಿತ್ವದಲ್ಲಿರುವ ಕೆರೆಗಳು, ಕಟ್ಟಿಗಳು, ಹೊಳಗಳು, ಇತ್ಯಾದಿ ನೀರಿನ ಮೂಲಗಳು, ಕೆರೆಗಳ ಅಭಿರಕ್ಷಕರು, ಪ್ರಸ್ತಾಪಿತ ಕಾಮಗಾರಿಗಳ ಸ್ವರೂಪ, ಗುತ್ತಿಗೆದಾರರ ವಿವರಗಳು, ಭರಿಸಿದ ವೆಚ್ಚ, ನಿರ್ವಹಣೆಯಲ್ಲಿ ಒಳಗೊಂಡ ಸಂಸ್ಥೆಗಳು, ಕುಂದುಕೊರತೆ ನಿರ್ವಹಣೆಗಾಗಿ ಸಂಪರ್ಕಗಳು, ಮುಂತಾದವುಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಜಾಲತಾಣದಲ್ಲಿ ಬಹಿರಂಗಪಡಿಸಬೇಕು. ಆದರೆ, ಬೆಂಗಳೂರಿನ ಹಾಗೂ ಪರೀಕ್ಷಾ-ತನಿಖೆ ನಡೆಸಿದ ನಗರಪಾಲಿಕೆಗಳ (ಬೆಳಗಾವಿ ಮತ್ತು

ಹುಬ್ಬಳ್ಳಿ-ಧಾರವಾಡ) ಕೆರೆಗಳ ಬಗೆಗಿನ ಮಾಹಿತಿಯು ಸಾರ್ವಜನಿಕ ತಾಣದಲ್ಲಿ ಸಾಕಷಿರಲಿಲ್ಲ. ಕೆರೆಗಳ ಹೆಸರುಗಳು, ಆಯವ್ಯಯ ಮತ್ತು ವೆಚ್ಚ, ಆಡಳಿತವ್ಯಾಪ್ತಿಯ ಅಧಿಕಾರಿಗಳ ಸಂಪರ್ಕ ವಿವರಗಳಂತ ಅಶ್ವಲ್ಪ ಮಾಹಿತಿಯು ಮಾತ್ರ ಜಾಲತಾಣದಲ್ಲಿ ಲಭ್ಯವಿದ್ದಿತು.

- ಒಂದು ಪರಿಣಾಮಕಾರಿ ಕುಂದುಕೊರತೆ ನಿರ್ವಹಣಾ ವ್ಯವಸ್ಥೆಯು ನಾಗರೀಕರಿಗೆ ತಮ್ಮ ಬೇಡಿಕೆಗಳನ್ನು ತಿಳಿಸುವುದಕ್ಕೆ ಮತ್ತು ಜೀವೋದ್ದಾರದ ಕಾಮಗಾರಿಗಳಲ್ಲಿ ಭಾಗವಹಿಸಲು ಸಹಾಯ ಮಾಡುತ್ತದೆ. ಬಿಬಿಎಂಬಿ, ಬಿಡಿಎ ಮತ್ತು ಎರಡು ನಗರಪಾಲಿಕೆಗಳು ಕೆರೆಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ಯಾವುದೇ ವ್ಯವಸ್ಥೆಯನ್ನು ಹೊಂದಿರಲಿಲ್ಲ ಎಂಬುದನ್ನು ಗಮನಿಸಲಾಯಿತು.
- ಕೆರೆಗಳ ಮೇಲೆ ಸಾರ್ವಜನಿಕರ ವಿಚಾರಗಳನ್ನು ಮತ್ತು ಕುಂದುಕೊರತೆಗಳನ್ನು ನಿರ್ವಾರಿಸಲು ಏಕ ಗವಾಕ್ಷಿ ಸಂಸ್ಥೆಯಿರಲಿಲ್ಲ. ಪರೀಕ್ಷಾ-ತನಿಖೆ ನಡೆಸಿದ ಎರಡು ಕೆರೆಗಳ (ಕೃಗೋಂಡನಹಳ್ಳಿ ಮತ್ತು ಚಿನ್ನಪ್ಪನಹಳ್ಳಿ) ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಎರಡು ಸರ್ಕಾರೀತರ ಸಂಸ್ಥೆಗಳು ಏಕ ಗವಾಕ್ಷಿ ಸಂಸ್ಥೆಯ ಅಗತ್ಯತೆಯನ್ನು ವ್ಯಕ್ತಪಡಿಸಿದ್ದವು. ಕುಂದುಕೊರತೆಗಳ ನಿರ್ವಾರಣಾ ವ್ಯವಸ್ಥೆ ಒಂದು ಏಕ ಗವಾಕ್ಷಿ ಸಂಸ್ಥೆಯನ್ನು ರಚಿಸಲು ರಾಜ್ಯ ಸರ್ಕಾರದ ಮಟ್ಟದಲ್ಲಿ ವಿಷಯವನ್ನು ಕೃಗೆತ್ತಿಕೊಳ್ಳಲಾಗುವುದೆಂದು ಬಿಡಿಎ ತಿಳಿಸಿತು (ಫೆಬ್ರವರಿ 2015).
- ನಿವಾಸಿ ಕ್ಷೇಮಾಭಿವೃದ್ಧಿ ಸಂಘ/ಸ್ವಯಂಸೇವಾ ಸಂಘ ಹಾಗೂ ಸವಿವರ ಯೋಜನಾ ವರದಿಗಳ ಅನ್ವಯ ಕೆರೆಗಳ ಜೀವೋದ್ದಾರದ ಮತ್ತು ನಿರ್ವಹಣಾ ಕಾಮಗಾರಿಗಳನ್ನು ಕೃಗೋಳ್ಳಲು ಬಾಧ್ಯವಾಗಿರುವ ಸಂಸ್ಥೆ ಇವುಗಳನ್ನು ಒಳಗೊಂಡಿರುವ ಕೆರೆ ನಿರ್ವಹಣಾ ಸಮಿತಿಯನ್ನು ರಚಿಸಬೇಕು ಮತ್ತು ಸಮಿತಿಯು ಕೆರೆಗಳ ಜೀವೋದ್ದಾರದ ಕಾಮಗಾರಿಗಳ ಮೇಲೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು. ಆದರೆ, ಪರೀಕ್ಷಾ-ತನಿಖೆ ನಡೆಸಿದ ಯಾವುದೇ ಕೆರೆಗಳ ಸಂಬಂಧವಾಗಿ ಅಂತಹ ಸಮಿತಿಗಳನ್ನು ರಚಿಸಿರಲಿಲ್ಲ. ಪರೀಕ್ಷಾ-ತನಿಖೆ ನಡೆಸಿದ ಎರಡು ಕೆರೆಗಳಲ್ಲಿ (ಕೃಗೋಂಡನಹಳ್ಳಿ ಮತ್ತು ಚಿನ್ನಪ್ಪನಹಳ್ಳಿ) ನಿರ್ವಹಣಾ ಸಮಿತಿಗಳನ್ನು ರಚಿಸಿರುವುದಾಗಿ ರಾಜ್ಯ ಸರ್ಕಾರವು ತಿಳಿಸಿತು (ಮಾರ್ಚ್ 2015). ಆದರೆ, ಈ ಸಂಸ್ಥೆಗಳು ಕೇವಲ ನಿರ್ವಹಣಾ ಕಾಮಗಾರಿಗಳನ್ನು ಕೃಗೋಳ್ಳತ್ತಿದ್ದವೇ ಹೊರತು ಜೀವೋದ್ದಾರ ಕಾಮಗಾರಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ ಎಂಬುದನ್ನು ಗಮನಿಸಲಾಯಿತು.
- ಕೆರೆ ಅಭಿವೃದ್ಧಿ ಪ್ರಾಧಿಕಾರವು ‘ಒಂದು ಕೆರೆಯನ್ನು ದತ್ತು ತೆಗೆದುಕೊಳ್ಳಲಿವೆ’ ಯೋಜನೆಯನ್ನು ಪ್ರಾರಂಭಿಸಿತು (ಜುಲೈ 2004) ಮತ್ತು ಈ ಯೋಜನೆಯಡಿಯಲ್ಲಿ ಆಸ್ತಕ್ತ ವ್ಯಕ್ತಿಗಳಿಗೆ ಕೆರೆಗಳ ಜೀವೋದ್ದಾರದ ಜವಾಬ್ದಾರಿಯನ್ನು ನೀಡಲಾಗಿತ್ತು. ಬೆಂಗಳೂರಿನ ಆರು<sup>6</sup> ಕೆರೆಗಳನ್ನು ಈ ಯೋಜನೆಯಡಿಯಲ್ಲಿ ಕೃಗೆತ್ತಿಕೊಳ್ಳಲಾಯಿತು. ದತ್ತು ತೆಗೆದುಕೊಂಡ ಸಂಸ್ಥೆಗಳು ಎದುರಿಸಿದ ಸಮಸ್ಯೆಗಳನ್ನು<sup>7</sup> ಬಗೆಹರಿಸುವಲ್ಲಿನ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಸಾಮರ್ಥ್ಯದಿಂದ ಯೋಜನೆಯು ಪರಿಣಾಮಕಾರಿಯಾಗಲಿಲ್ಲ. ಯೋಜನೆಯನ್ನು ಅನುಷ್ಠಾನ ಗೊಳಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಸರ್ಕಾರವು ಒಳ್ಳಿಕೊಂಡಿತು (ಮಾರ್ಚ್ 2015). ದತ್ತು ಪಡೆದ ಸಂಸ್ಥೆಗಳು ಅಭಿವೃದ್ಧಿ ಮತ್ತು ನಿರ್ವಹಣಾ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಆರು ಕೆರೆಗಳನ್ನು ಹಿಂತಿರುಗಿ ಪಡೆಯಲಾಯಿತು ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಎಪ್ರಿಲ್ 2015). ದತ್ತು ಪಡೆದ ಸಂಸ್ಥೆಗಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರವು ತೆಗೆದುಕೊಂಡ ಕ್ರಮಗಳ ಬಗ್ಗೆ ಉತ್ತರವನ್ನು ನೀಡಿರಲಿಲ್ಲ.

ಸಮುದಾಯದ ಪಾಲ್ಯಾಳ್ಳುವಿಕೆ ಮತ್ತು ಆಡಳಿತದಲ್ಲಿ ಪಾರದರ್ಶಕತೆಯ ಸಂಬಂಧವಾಗಿ ಈ ಕೆಳಗಿನ ಶಿಫಾರಸುಗಳನ್ನು ಮಾಡಲಾಗಿದೆ:

**ಶಿಫಾರಸು 4 : ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಸಾರ್ವಜನಿಕ ತಾಣದಲ್ಲಿ ಸಾಕಷ್ಟು ಮಾಹಿತಿಯ ಲಭ್ಯತೆಯನ್ನು ರಾಜ್ಯ ಸರ್ಕಾರವು ಖಚಿತಪಡಿಸಿಕೊಳ್ಳಬೇಕು.**

<sup>6</sup> ಜ್ಯೇರಸಂದ್ರ ಕೆಳಗಿನಕರೆ, ಜಳ್ಳಕರೆ, ಕೆಂಚನಹಳ್ಳಿ (ಬಜೀಕರೆ), ಕುಂದಲಹಳ್ಳಿ, ಮಹಡೆವಪುರ ಮತ್ತು ಶೀಲವಂತನ

<sup>7</sup> ನಿಮಾಣ ಅವಶೇಷಗಳನ್ನು ಗುಡ್ಡೆ ಹಾಕುವುದು ಹಾಗೂ ಕೆರೆ ಪ್ರದೇಶದಲ್ಲಿ ಹೊಗಳನ್ನು ಹೊಳುವುದು, ಅತಿಕ್ರಮಣಾರಾರು, ಇತ್ಯಾದಿ

**ಶಿಫಾರಸು 5 :** ಹಂಡುಕೊರತೆ ನಿರ್ವಾರಣೆ ವ್ಯವಸ್ಥೆಗಾಗಿ ಏಕ ಗವಾಳ್ಜೆ ಸಂಸ್ಥೆಯನ್ನು ರಾಜ್ಯ ಸರ್ಕಾರವು ರಚಿಸಬೇಕು.

### 3.6 ಕೆರೆಗಳ ಜೀವೋಂದಾರದ ಕಾಮಗಾರಿಗಳ ಮೇಲ್ಮೈಚಾರಣೆ

ತಮ್ಮ ಕಾರ್ಯನೀತಿಗಳು ಸಮರ್ಪಕವಾಗಿ ಕಾರ್ಯಗತಗೊಳ್ಳುವುದನ್ನು ಮತ್ತು ಕಾರ್ಯಕರ್ಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಮೇಲ್ಮೈಚಾರಣೆಯು ಸರ್ಕಾರದ ಒಂದು ಪ್ರಮುಖ ಸಾಧನವಾಗಿದೆ.

ಬೆಂಗಳೂರು ಮಹಾನಗರ ಪ್ರದೇಶದಲ್ಲಿ, ನಗರಪಾಲಿಕೆಗಳಲ್ಲಿ ಮತ್ತು ನಗರಸಭೆಗಳಲ್ಲಿ ಕೆರೆಗಳ ಜೀವೋಂದಾರ ಮತ್ತು ನಿರ್ವಹಣೆಯ ಮೇಲ್ಮೈಚಾರಣೆ ಮಾಡಲು ರಾಜ್ಯ ಸರ್ಕಾರವು ಒಂದು ಅಪೇಕ್ಷೆ ಸಮಿತಿ, ಉಪಸಮಿತಿಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಿತು (ಮೇ 2013).

ಕೆರೆಗಳ ಮೇಲ್ಮೈಚಾರಣೆಯಲ್ಲಿ ಲೆಕ್ಕಪರಿಶೋಧನೆಯು ಕೆಳಕಂಡ ಲೋಪದೋಷಗಳನ್ನು ಗಮನಿಸಿತು:

- ಅಪೇಕ್ಷೆ ಸಮಿತಿಯು ಅನುಷ್ಠಾನ ಸಂಸ್ಥೆಗಳಿಂದ ಜೀವೋಂದಾರ ಕಾಮಗಾರಿಗಳ ನಿಯತಕಾಲಿಕ ಪ್ರಗತಿ ವರದಿಗಳನ್ನು ತರಿಸಿಕೊಂಡಿರಲಿಲ್ಲ. ಯಾವುದೇ ಅನುಷ್ಠಾನ ಸಂಸ್ಥೆಯೂ ಸಹ ತಪಸಾಣ ಮತ್ತು ವರದಿ ಸಲ್ಲಿಸುವಿಕೆಗೆ ಕ್ರಮಬದ್ಧ ವ್ಯವಸ್ಥೆಯನ್ನು ಹೊಂದಿರಲಿಲ್ಲ.
- ಬೆಂಗಳೂರು (ನಗರ) ಜಿಲ್ಲೆಯ 747 ಕೆರೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕೆರೆಗಳನ್ನು ಕರೆ ಅಭಿವೃದ್ಧಿ ಪ್ರಾಧಿಕಾರವು ತಪಾಸಣೆ ಮಾಡಿರಲಿಲ್ಲ (2009-14).
- 14 ಜಿಲ್ಲೆಗಳಲ್ಲಿ 2013-14ರ ಅವಧಿಯಲ್ಲಿ ನಿಗದಿಪಡಿಸಲಾಗಿದ್ದ 140 ಸಭೆಗಳಿಗೆ ಬದಲಾಗಿ ಕೇವಲ 22 ಸಭೆಗಳನ್ನು ಮಾತ್ರ ನಡೆಸಲಾಗಿತ್ತು. ಕರೆ ಅಭಿವೃದ್ಧಿ ಪ್ರಾಧಿಕಾರವು ಲೆಕ್ಕಪರಿಶೋಧನಾ ಆಕ್ಷೇಪಗಳನ್ನು ಒಟ್ಟಿಕೊಂಡಿತು ಹಾಗೂ ಉನ್ನತಾಧಿಕಾರದ ಸಮಿತಿಯ ಗಮನಕ್ಕೆ ತಂದಿರುವುದಾಗಿಯೂ ಮತ್ತು ಸಂಬಂಧಿತ ಜಿಲ್ಲಾಧಿಕಾರಿಗಳಿಗೆ ನೆನಪಿನೋಲೆಗಳನ್ನು ಕಳುಹಿಸಿರುವುದಾಗಿ ತಿಳಿಸಿತು (ಪ್ರತಿಲ್ಲ 2015).

### 3.7 ಹಣಕಾಸು ನಿರ್ವಹಣೆ

ಕೆರೆಗಳ ಸಂರಕ್ಷಣೆಗೆ ಜವಾಬ್ದಾರರಾಗಿರುವ ವಿವಿಧ ಸಂಸ್ಥೆಗಳು ತಮ್ಮದೇ ಆಯವ್ಯಯವನ್ನು ಹೊಂದಿರುತ್ತವೆ ಮತ್ತು ಕರೆ ಸಂರಕ್ಷಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅಧಿಕ ಹೊಡುಗೆಗಳನ್ನು ನೀಡುತ್ತವೆ. ಅದರೆ, ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳಲ್ಲಿ, ಕರೆಯೊಂದಕ್ಕೆ ಒಟ್ಟಾರೆ ಯೋಜನೆ ಅಥವಾ ಆಯವ್ಯಯವಿಲ್ಲದೇ ಇರುವುದು ಆ ಸಂಸ್ಥೆಯು ವೆಚ್ಚ ಮಾಡಿದ ಹಣವು ಪರಸ್ಪರರಲ್ಲಿ ಸಮನ್ವಯವಿರದಿದ್ದರಿಂದಾಗಿ ಉದ್ದೇಶಿತ ಗುರಿಗಳನ್ನು ಸಾಧಿಸದಿರುವಲ್ಲಿ ಪರಿಣಮಿಸಿತು. ಅಲ್ಲದೇ ಅಗತ್ಯವಿದ್ದ ಹಣಕಾಸಿನ ಸಂಪನ್ಮೂಲಗಳನ್ನು ನಿರ್ವಹಣೆ ಮಾಡಲಿಲ್ಲ ಹಾಗೂ ಲಭ್ಯವಿದ್ದ ಹಣಕಾಸಿನ ಸಂಪನ್ಮೂಲಗಳನ್ನೂ ಸಹ ಸಮರ್ಪಕವಾಗಿ ನಿರ್ವಹಿಸಿರಲಿಲ್ಲ.

ಮಾರ್ಚ್ 2014ರಲ್ಲಿದ್ದಂತೆ, ಬಿಬಿಎಂಪಿ, ಬಿಡಿಎ, ಕರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಎರಡು ನಗರಪಾಲಿಕೆಗಳು (ಬೆಂಗಾವಿ ಮತ್ತು ಮುಖ್ಯಾ-ಧಾರವಾಡ) ತಮ್ಮ ಅಧಿಕಾರವ್ಯಾಪ್ತಿಯಲ್ಲಿ 55, 123, 28 ಮತ್ತು 32 ಕೆರೆಗಳನ್ನು ಹೊಂದಿದ್ದವು ಮತ್ತು ಕ್ರಮವಾಗಿ ₹165.83 ಕೋಟಿ, ₹33.19 ಕೋಟಿ, ₹14.71 ಕೋಟಿ ಮತ್ತು ₹1.14 ಕೋಟಿ ವೆಚ್ಚವನ್ನು ಭರಿಸಿದ್ದವು. ಪರೀಕ್ಷೆ-ತನಿಖೆ ನಡೆಸಿದ ಕೆರೆಗಳ ಜೀವೋಂದಾರದ ಕಾಮಗಾರಿಗಳ ಮೇಲೆ ಭರಿಸಿದ ವೆಚ್ಚದ ವಿವರಗಳನ್ನು ಅನುಬಂಧ-5ರಲ್ಲಿ ನೀಡಲಾಗಿದೆ.

ಹಣಕಾಸು ನಿರ್ವಹಣೆಯನ್ನು ಬಲವರ್ಧನೆಗೊಳಿಸುವ ಅಗತ್ಯವಿದೆ ಎಂದು ಅನುಷ್ಠಾನ ಸಂಸ್ಥೆಗಳ ವೆಚ್ಚ ಮತ್ತು ಸ್ವೀಕೃತಿಗಳ ಪರಿಶೀಲನೆಯು ಸೂಚಿಸಿತು. ಲೆಕ್ಕಪರಿಶೋಧನೆಯು ಕೆಳಗಿನವುಗಳನ್ನು ಗಮನಿಸಿತು:

- ತಮ್ಮ ಅಧಿಕಾರವ್ಯಾಪ್ತಿಯಡಿ ಕಟ್ಟಡ ಮತ್ತು ಭೂಮಿಯ ಮಾಲೀಕರಿಗೆ ಕಟ್ಟಡ ಮತ್ತು ಭೂಮಿಯ ಅಭಿವೃದ್ಧಿಗಾಗಿ ಅನುಮೋದನೆಯನ್ನು ಮಂಜೂರು ಮಾಡುವಾಗ ಕೇರೆಗಳ ಮತ್ತು ನೀರಿನ ಸಂಪನ್ಮೂಲಗಳ ಪುನಶ್ಚೇತನಕ್ಕಾಗಿ ಉಪಕರ/ಶುಲ್ಕವನ್ನು ಸಂಗ್ರಹಿಸಲು ಕನಾರ್ಕಟಕ ಟೋನ್ ಮತ್ತು ಕಂಟ್ರೆ ಪ್ಲಾನಿಂಗ್ ಅಧಿನಿಯಮ, 1961 ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುತ್ತದೆ. ಆದರೆ ಉಪಕರದ ಮೊತ್ತವನ್ನು ಬಳಕೆ ಮಾಡಲು ಯಾವುದೇ ನಿಯಮಗಳನ್ನು ರೂಪಿಸಿರಲಿಲ್ಲ.
- ಬಿಡಿಲ್ 2009–10ರಿಂದ 2013–14ರ ಅವಧಿಯಲ್ಲಿ ₹33.09 ಕೋಟಿ ಮೊತ್ತದ ಉಪಕರವನ್ನು ಸಂಗ್ರಹಿಸಿರಲಿಲ್ಲ. ಕೇರೆಗಳ ಜೀಎಂಎಂಎಂಎಂಎಂ ಉಪಕರವನ್ನು ಈಗ ಸಂಗ್ರಹಿಸಲಾಗುತ್ತದೆ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಉತ್ತರಿಸಿತು (ಮಾರ್ಚ್ 2015).
- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಗಳು 2012–14ರ ಅವಧಿಯಲ್ಲಿ ಅನುಕ್ರಮವಾಗಿ ₹38.79 ಲಕ್ಷ ಮತ್ತು ₹3.17 ಕೋಟಿ ಉಪಕರವನ್ನು ಸಂಗ್ರಹಿಸಿದ್ದವು. ಆದರೆ ಉಪಕರದ ಬಳಕೆಗೆ ನಿಯಮಗಳನ್ನು ರೂಪಿಸಿರಲಿಲ್ಲವಾದ್ದರಿಂದ ಆ ಮೊತ್ತವು ಬಳಕೆಯಾಗದೇ ಉಳಿದಿತ್ತು.
- ಕೇರೆ ಅಭಿವೃದ್ಧಿ ಪ್ರಾಧಿಕಾರವು ಆಗಸ್ಟ್ 2014ರಲ್ಲಿದ್ದಂತೆ ನಾಲ್ಕು<sup>8</sup> ಕೇರೆಗಳ ಬಾಡಿಗೆದಾರರಿಂದ ₹12.18 ಕೋಟಿಯನ್ನು ವಾಟ್ಸ್‌ಕ ಗುತ್ತಿಗೆ ಬಾಡಿಗೆಯನ್ನಾಗಿ ಸಂಗ್ರಹಿಸಿತ್ತು. ಆದರೆ ಆ ಮೊತ್ತವನ್ನು ಬಳಸದೇ ಉಳಿಸಿಕೊಳ್ಳಲಾಗಿತ್ತು. ಲಭ್ಯವಿರುವ ಹಣವನ್ನು ಉಪಯೋಗಿಸಲು ಕೇರೆ ಅಭಿವೃದ್ಧಿ ಪ್ರಾಧಿಕಾರವು ಒಷ್ಣೆಂದಿತು (ಎಪ್ರಿಲ್ 2015).
- ಕೇರೆ ಅಭಿವೃದ್ಧಿ ಪ್ರಾಧಿಕಾರವು ಬಡ್ಡಿಯನ್ನೊಳಗೊಂಡಂತೆ ₹48.64 ಲಕ್ಷ ಮೊತ್ತದ ವಾಟ್ಸ್‌ಕ ಬಾಡಿಗೆಯನ್ನು ಇಬ್ಬರು ಬಾಡಿಗೆದಾರರಿಂದ (ಮೆ.ಲುಂಬಿನಿ ಗಾಡನ್‌ನ ಲಿಮಿಟೆಡ್ ಮತ್ತು ಮೆ.ಪಾರ್.ಸಿ) ಸರ್ಗತ ಮಾಡಿರಲಿಲ್ಲ. ಲೆಕ್ಕಪರಿಶೋಧನೆಯು ಇದನ್ನು ಗಮನಕ್ಕೆ ತಂದಾಗ ಗುತ್ತಿಗೆದಾರರು ₹26 ಲಕ್ಷವನ್ನು ಮೇ/ಜೂನ್ 2014ರಲ್ಲಿ ಜಮಾ ಮಾಡಿರುವುದಾಗಿ ಕೇರೆ ಅಭಿವೃದ್ಧಿ ಪ್ರಾಧಿಕಾರ ಉತ್ತರಿಸಿತು (ಆಗಸ್ಟ್ 2014). ಮುಂದುವರೆದು, ಹಣವನ್ನು ಜಮಾ ಮಾಡಲು ಗುತ್ತಿಗೆದಾರರಿಗೆ ನೋಟೀಸ್‌ಗಳನ್ನು ಜಾರಿ ಮಾಡಿರುವುದಾಗಿ ಕೇರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಎಪ್ರಿಲ್ 2015).
- ಬೆಳಗಾವಿಯ ಜಿಲ್ಲಾಧಿಕಾರಿಯವರು ಬೆಳಗಾವಿಯ ಕೋಟಿಕೆರೆಯ ಸಂಬಂಧದಲ್ಲಿ ₹34.38 ಲಕ್ಷ ಬಾಡಿಗೆಯನ್ನು ಸರ್ಕಾರದ ಲೆಕ್ಕಕ್ಕೆ ಜಮಾ ಮಾಡದೇ ಉಳಿತಾಯ ಖಾತೆಯಲ್ಲಿ ಉಳಿಸಿಕೊಂಡಿದ್ದರು.
- ಎನ್‌ಎಲ್‌ಸಿಪಿ ಅಡಿಯಲ್ಲಿ ಭಾರತ ಸರ್ಕಾರವು ಬೆಂಗಳೂರಿನ ಕಾಮಾಕ್ಷಿಪಾಳ್ಯ ಕೆರೆಯ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ₹44.04 ಲಕ್ಷವನ್ನು ಅನುಮೋದಿಸಿ ಬಿಡುಗಡೆ ಮಾಡಿತು (ಫೆಬ್ರುವರಿ 2002). ಕೇರೆ ಅಂಗಳದಲ್ಲಿ ಒತ್ತುವರಿಗಳಿಂದಿರಿಂದ ಜೀಎಂಎಂಎಂಎಂ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಲಿಲ್ಲ. ತತ್ತ್ವರಿಣಾಮವಾಗಿ ಪಯಾರ್ ಯ ಕೆರೆಯೊಂದನ್ನು ಅಭಿವೃದ್ಧಿಪಡಿಸುವ ಬೇರೊಂದು ಪ್ರಸ್ತಾವನೆಯನ್ನು ಭಾರತ ಸರ್ಕಾರಕ್ಕೆ ಕಳುಹಿಸಲಾಯಿತು ಆದರೆ ಅದು ತಿರಸ್ಕರಿಸಿತ್ತಾಯಿತು. ಒತ್ತುವರಿಗಳನ್ನು ತಡೆಯುವಲ್ಲಿನ ರಾಜ್ಯ ಸರ್ಕಾರದ ವಿಫಲತೆಯಿಂದ ಭಾರತ ಸರ್ಕಾರವು ಬಿಡುಗಡೆ ಮಾಡಿದ ಹಣವನ್ನು ಹಿಂತಿರುಗಿಸಿ (ಎಪ್ರಿಲ್ 2014) ಕೆರೆಯ ಜೀಎಂಎಂಎಂಎಂ ಕಾಮಗಾರಿಗೆ ಪಡೆದುಕೊಂಡಿದ್ದ ಅನುದಾನವನ್ನು ಕಳೆದುಕೊಂಡಂತಾಯಿತು.
- ಕೇರೆ ಅಭಿವೃದ್ಧಿ ಪ್ರಾಧಿಕಾರವು ಎನ್‌ಎಲ್‌ಸಿಪಿ ಅನುದಾನದಡಿಯಲ್ಲಿ ಸ್ವೀಕರಿಸಿದ (2002ರಿಂದ 2012) ₹6.97 ಕೋಟಿ ಮೊತ್ತವು ಮಾರ್ಚ್ 2014ರಲ್ಲಿದ್ದಂತೆ ಬಳಕೆಯಾಗದೇ ಉಳಿದಿತ್ತು. ಲೆಕ್ಕಪರಿಶೋಧನೆಯು ಇದನ್ನು ತಿಳಿಸಿದಾಗ, ಅನುಷ್ಠಾನ ಸಂಸ್ಥೆಗಳಿಂದ ಬಳಕೆ ಪ್ರಮಾಣಪತ್ರಗಳನ್ನು ಪಡೆದು, ಬಳಕೆಮಾಡದೇ ಇರುವ ಹಣವೇನಾದರೂ ಇದ್ದಲ್ಲಿ, ಅದನ್ನು ಹಿಂತಿರುಗಿಸಲಾಗುವುದು ಎಂದು ಕೇರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಎಪ್ರಿಲ್ 2015).

<sup>8</sup> ಅಗರ, ಹೆಬ್ಬಳ, ನಾಗಾವರ ಮತ್ತು ವೆಂಗಯ್ಯನಕೆರೆ

ಕೇರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೇರೆಗಳ ಸಂರಕ್ಷಣೆ ಮತ್ತೆ ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ

ಕರ್ನಾಟಕ ಜಿಎಂಎಡ್‌ಡಾಫ್‌ರ್‌ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಣಕಾಸಿನ ಬೆಂಬಲವನ್ನು ಪಡೆಯುವಲ್ಲಿ ತೊಂದರೆಗಳಿರುವುದನ್ನು ಮುಕ್ತಾಯಿದ ಸಮಾವೇಶದಲ್ಲಿ ಬಿಬಿಂಬಿ ಮತ್ತು ಬಿಡಿಹಗಳ ಆಯುಕ್ತರು ವ್ಯಕ್ತಪಡಿಸಿದರು (ಫೆಬ್ರವರಿ 2015). ಆದರೆ, ಮೇಲಿನ ಪ್ರಕರಣಗಳು ಲಭ್ಯವಿದ್ದ ಸಂಪನ್ಮೂಲವನ್ನು ಸಹ ಬಳಸದಿರುವುದನ್ನು ಸೂಚಿಸುತ್ತವೆ.

## ಭಾಗ II

ಕೆರೆಗಳ ಸಮೀಕ್ಷೆ ಮತ್ತು ಗಡಿ  
ಗುರುತಿಸುವಿಕೆಯ ಪರಿಣಾಮಕಾರಿತ್ವ





## ಅಧ್ಯಾಯ - IV


### ಕರೆಗಳ ಸಮೀಕ್ಷೆ ಮತ್ತು ಗಡಿ ಗುರುತಿಸುವಿಕೆಯ ಪರಿಣಾಮಕಾರಿತ್ವ

#### 4 ಕರೆಗಳ ಸಮೀಕ್ಷೆ ಮತ್ತು ಗಡಿ ಗುರುತಿಸುವಿಕೆ

ಕರೆಗಳ ಸಂರಕ್ಷಣೆ ಮತ್ತು ಜೀಜೋದ್ದಾರಕ್ಕೆ ಪ್ರಾಥಮಿಕ ಕೆಲಸವೆಂದರೆ ಸಮೀಕ್ಷೆ ಮತ್ತು ಕರೆ ಪ್ರದೇಶದ ಗಡಿ ಗುರುತಿಸುವಿಕೆ. ಕರೆ ಪ್ರದೇಶದಲ್ಲಿ ಯಾವುದೇ ಒತ್ತುವರಿಗಳು ಆಗದಿರುವುದನ್ನು ಖಚಿತಪಡಿಸಲು ಇದು ಅಗತ್ಯವಾಗಿದೆ. ಈ ಅಧ್ಯಾಯವು ಕರೆಗಳ ಸಮೀಕ್ಷೆ ಮತ್ತು ಗಡಿ ಗುರುತಿಸುವಿಕೆಯ ಸ್ಥಿತಿಗಳನ್ನು ಒಳಗೊಂಡಿದೆ. ಈ ಅಧ್ಯಾಯವು ಕರೆ ಪ್ರದೇಶದ ಅಕ್ರಮ ಮಂಜೂರಾತಿ, ಕರೆಗಳ ಒತ್ತುವರಿ, ಕರೆ ಪ್ರದೇಶವು ಕಡಿಮೆಯಾಗಿರುವುದು, ಮುಂತಾದವುಗಳ ಬಗೆಗಿನ ಲೆಕ್ಕಪರಿಶೋಧನಾ ಅಂಶಗಳನ್ನು ಒಳಗೊಂಡಿದೆ.

ಲೆಕ್ಕಪರಿಶೋಧನೆಯಲ್ಲಿ ಗಮನಿಸಿದ ಪರೀಕ್ಷೆ-ತನಿಖೆ ನಡೆಸಿದ 56 ಕರೆಗಳ ಸಮೀಕ್ಷೆ, ಗಡಿ ಗುರುತಿಸುವಿಕೆ ಮತ್ತು ಒತ್ತುವರಿಗಳನ್ನು ತೆರವುಗೊಳಿಸುವ ವಿಷಯಗಳ ಮೇಲಿನ ಪರಿಣಾಮಕಾರಿತ್ವವನ್ನು ಕೆಳಗಿನ ಚಿತ್ರ-3ರಲ್ಲಿ ತೋರಿಸಲಾಗಿದೆ.

**ಚಿತ್ರ-3 : ಪರೀಕ್ಷೆ-ತನಿಖೆ ನಡೆಸಿದ ಕರೆಗಳಲ್ಲಿ ಸಮೀಕ್ಷೆಯ ಪರಿಣಾಮಕಾರಿತ್ವದ ಮತ್ತು ಒತ್ತುವರಿಗಳ ಸ್ಥಿತಿಗಳ ವಿಷಯಗಳು**



#### 4.1 ಬಂಗಳೂರು ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮೀಕ್ಷೆಗಳ ಸ್ಥಿತಿ

ರಾಜ್ಯದಲ್ಲಿನ ಎಲ್ಲ ಕರೆಗಳ ಸಮೀಕ್ಷೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರವು 1988ರಷ್ಟು ಹಿಂದೆಯೇ ಕಂದಾಯ ಇಲಾಖೆಗೆ ಸೂಚಿಸಿತ್ತು. ಕರೆ ಪ್ರದೇಶದ ಸಮೀಕ್ಷೆಯನ್ನು ಕೈಗೊಳ್ಳಲು ಕರೆ ಅಭಿವೃದ್ಧಿ ಪ್ರಾಧಿಕಾರದ ಉಪನಿಯಮಗಳು ನಿಗದಿಪಡಿಸುತ್ತವೆ (2002). ಸಮೀಕ್ಷೆಗಳ ಅಗತ್ಯತೆಯನ್ನು ರಾಜ್ಯ ಸರ್ಕಾರವು ಏತ್ತಿಲ್ಲ 2010 ಮತ್ತು ಮೇ 2013ರಲ್ಲಿ ಒತ್ತಿ ಹೇಳಿತ್ತು. ಆದರೆ, ಪರೀಕ್ಷೆ-ತನಿಖೆ ನಡೆಸಿದ 56 ಕರೆಗಳ ಪ್ರಮೇಚಿಕೆ ಕಂದಾಯ ಇಲಾಖೆಯು ಕೇವಲ 25 ಕರೆಗಳ ಸಮೀಕ್ಷೆಯನ್ನು ಮಾತ್ರ ನಡೆಸಿತ್ತು. ಅವುಗಳಲ್ಲಿ ಎರಡು ಕರೆಗಳ<sup>9</sup> ಸಂಬಂಧವಾಗಿ ಸಮೀಕ್ಷೆ ನಡೆಗಳನ್ನು ಕಂದಾಯ ಇಲಾಖೆಯ ಅಧಿಕಾರವ್ಯಾಪ್ತಿಯ ತಹಸೀಲಾರ್ಥಾರವರಿಂದ<sup>10</sup> ಪ್ರಮಾಣೀಕರಿಸಿರಲಿಲ್ಲ.

ಎಲ್ಲ ಕರೆಗಳ ಸಮೀಕ್ಷೆಯನ್ನು ಕೈಗೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಉತ್ತರಿಸಿತು (ಮಾರ್ಚ್ 2015).

<sup>9</sup> ಚಿನ್ನಪ್ಪನಹಳ್ಳಿ ಮತ್ತು ಕಸವನಹಳ್ಳಿ

<sup>10</sup> ಸಮೀಕ್ಷೆ ನಡೆಗಳನ್ನು ಅಧಿಕೃತಗೊಳಿಸುವ ಅಧಿಕಾರ

ಕರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕರೆಗಳ ಸಂರಕ್ಷಣೆ ಮತ್ತೆ ಪರಿಸರ ಮನ್ಯತೆಯನ್ನು ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ

## 4.2 ಕೆರೆ ಪ್ರದೇಶದ ಗಡಿಗಳನ್ನು ಗುರುತಿಸದಿರುವುದು

ಅಗತ್ಯವಾದಲ್ಲಿ ಕೆರೆಗಳ ಮುಂದಿನ ಮರುಸಮೀಕ್ಷೆಯಲ್ಲಿ ಕೆರೆ ಪ್ರದೇಶವನ್ನು ಸುಲಭವಾಗಿ ಗುರುತಿಸುವುದನ್ನು ಅನುಕೂಲಗೊಳಿಸಲು ಕೆರೆಗಳ ಮೂರಂದ ನಾಲ್ಕು ಮೂಲೆಗಳಲ್ಲಿ ಕಾಂಕ್ರೀಟನ ಗಡಿಕಲ್ಲುಗಳನ್ನು ಹಾಕುವುದು ಸಮೀಕ್ಷೆಯ ಒಂದು ಭಾಗವಾಗಿತ್ತು. ಹಾಗೆ ಹಾಕಿರುವ ಮೂಲೆ ಕಲ್ಲುಗಳ ಅಕ್ಷಾಂಶ ಮತ್ತು ರೇಖಾಂಶ ಮೌಲ್ಯಗಳನ್ನು ಜಿಪಿಎಸ್ ಉಪಯೋಗಿಸಿ ಸಮೀಕ್ಷೆಯು ದಾಖಲಿಸಬೇಕಿತ್ತು.

ಪರೀಕ್ಷೆ-ತನಿಖೆ ನಡೆಸಿದ ಬೆಂಗಳೂರಿನ 34 ಕೆರೆಗಳಲ್ಲಿ ಕೇವಲ ಮೂರು<sup>11</sup> ಕೆರೆಗಳ ಗಡಿಗಳನ್ನು ಗುರುತಿಸಿರುವುದನ್ನು ಗಮನಿಸಲಾಯಿತು. ಕೇವಲ ಏಷ್ಟು<sup>12</sup> ಕೆರೆಗಳಲ್ಲಿ ಮಾತ್ರ ಅದರ ಪ್ರದೇಶವನ್ನು ಒಳಗೊಂಡಂತೆ ಕೆರೆಗಳ ವಿವರಗಳನ್ನು ಪ್ರದರ್ಶಿಸುವ ಸಂಕೇತ ಫಲಕಗಳನ್ನು ನೋಡಬಹುದಿತ್ತು.

## 4.3 ವಿವಿಧ ದಾಖಲೆಗಳ ಅನ್ವಯ ಕೆರೆ ಪ್ರದೇಶದಲ್ಲಿ ವ್ಯಾತ್ಯಾಸಗಳು

ನೀರು ಹರಡಿರುವ ಪ್ರದೇಶದಿಂದ ಮುಖ್ಯವಾಗಿ ಕೆರೆ ಪ್ರದೇಶವನ್ನು ನಿರ್ದರ್ಶಿಸಬಹುದು ಮತ್ತು ಇದು ಕೆರೆ ಕೋಡಿಯ (ಕೆರೆಯ ತುಂಬುಮಟ್ಟ) ಎತ್ತರದ ಜೊತೆಗೆ ನೇರ ಸಂಬಂಧ ಹೊಂದಿರುತ್ತದೆ. ಕೋಡಿಯ ಎತ್ತರದಲ್ಲಿ ಕಡಿಮೆಯಾಗುವುದು ಅಥವಾ ಉಲ್ಲಂಘನೆಯಾಗುವುದು ಕೆರೆಯ ನೀರು ಹರಡುವ ಪ್ರದೇಶವು ಕಡಿಮೆಯಾಗುವುದರಲ್ಲಿ ಪರಿಣಮಿಸುತ್ತದೆ.

ರಾಜೇನಹಳ್ಳಿ ಕೆರೆಯ ಜೀಜೋಂದಾರರದ ಕಾಮಗಾರಿಗಳ ಅವಧಿಯಲ್ಲಿ ಹೋಡಿಗಳ ಎತ್ತರವನ್ನು ಕಡಿಮೆ ಮಾಡಿದ್ದರಿಂದ ಅಸ್ತಿತ್ವದಲ್ಲಿರುವ ಸಮುದ್ರ ಮಟ್ಟದಿಂದ ಮೇಲಿರುವ ಕೆರೆಯ ಮೂರ್ಖ ಮಟ್ಟವು 884.40 ಮೀಟರ್‌ಗಳಿಂದ (ಸವಿವರ ಯೋಜನಾ ವರದಿಯ ಅನ್ವಯ) 883.20 ಮೀಟರ್‌ಗಳಿಗೆ (ಅಂದಾಜು) ಕಡಿಮೆ ಆಗಿರುವುದನ್ನು ಜಂಟಿ ಭೌತಿಕ ಪರಿಶೀಲನೆಯಲ್ಲಿ ಲೆಕ್ಕಪರಿಶೋಧನೆಯು ಗಮನಿಸಿತು. ಇದು ಕೆರೆಯ ಪ್ರದೇಶವನ್ನು 168 ಎಕರೆಗಳಿಂದ (ಸಮೀಕ್ಷೆ ನಕ್ಷೆಯ ಅನ್ವಯ) 128 ಎಕರೆಗಳಿಗೆ (ಸವಿವರ ಯೋಜನಾ ವರದಿಯ ಅನ್ವಯ) ಕಡಿಮೆ ಮಾಡಿತು. ಮತ್ತೊಂದು ಕೆರೆಯಲ್ಲಿ (ದೊಡ್ಡನೆಕುಂದಿ) ಬದಿಯ ಎರಡೂ ಕಡೆಗಳಲ್ಲಿ ಅಸ್ತಿತ್ವದಲ್ಲಿದ್ದ ನೀರಿನ ಕೋಡಿಗಳು ಹಾಜಾಗಿದ್ದು, ನೀರು ಹೊರಹೋಗಲು ಅವಕಾಶವಾಗಿ ಕೆರೆಯ ಪ್ರದೇಶ 24 ಎಕರೆಗಳಷ್ಟು<sup>13</sup> ಕಡಿಮೆಯಾಗುವಲ್ಲಿ ಪರಿಣಮಿಸಿತು.

ಅನುಷ್ಠಾನ ಸಂಸ್ಥೆಗಳು ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರ ವಾಸ್ತವಿಕ ಕೆರೆಗಳ ಪ್ರದೇಶವನ್ನು ನಿರ್ದರ್ಶಿಸುವಲ್ಲಿ ಉಪಗ್ರಹ ದತ್ತಾಂಶವನ್ನು ಬಳಸುತ್ತಿರಲ್ಲಿ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಕಂದಾಯ ಇಲಾಖೆ, ಸಮೀಕ್ಷೆ ನಕ್ಷೆಗಳು, ಶ್ರೀ.ಎನ್.ಲಕ್ಷ್ಮೀರಾವ್ ಸಮಿತಿ ವರದಿ, ಸವಿವರ ಯೋಜನಾ ವರದಿಗಳು, ನಗರಾಭಿವೃದ್ಧಿ ಇಲಾಖೆ ಮತ್ತು ಕೆಸ್‌ಆರ್‌ಎಸ್‌ಎಸಿ ಇವುಗಳ ಇತ್ತೀಚಿನ ವರದಿಗಳ ಪರೀಕ್ಷೆ-ತನಿಖೆ ನಡೆಸಿದ ಬೆಂಗಳೂರಿನ 33 ಕೆರೆ ಪ್ರದೇಶಗಳ ತುಲನಾತ್ಮಕ ಅಧ್ಯಯನವು ವಿವಿಧ ದಾಖಲೆಗಳ ಅನ್ವಯ ಕೆರೆ ಪ್ರದೇಶಗಳಲ್ಲಿ ವ್ಯಾತ್ಯಾಸಗಳಿರುವುದನ್ನು ತೋರಿಸಿತು ಮತ್ತು ತೀರ್ಥ ಇತ್ತೀಚಿನ ದಾಖಲೆಗಳು ಹಲವಾರು ಪ್ರಕರಣಗಳಲ್ಲಿ ಕೆರೆ ಪ್ರದೇಶಗಳಲ್ಲಿ ಇಳಿಕೆಯಾಗಿರುವುದನ್ನು ತೋರಿಸಿತು. ರಸ್ತೆಗಳ ಮೂಲ ಸೌಕರ್ಯಗಳು ಹಾಗೂ ವಸತಿ ಬಡಾವಣೆಗಳ ನಿರ್ಮಾಣ ಹಾಗೂ ಭೂಭಳಕೆಯಲ್ಲಿ ಬದಲಾವಣೆಯು ಇದಕ್ಕೆ ಮುಖ್ಯ ಕಾರಣವಾಗಿದ್ದಿತು. ವಿವರಗಳನ್ನು ಅನುಬಂಧ-6ರಲ್ಲಿ ನೀಡಲಾಗಿದೆ.

ದಾಖಲೆಗಳ ಮತ್ತು ನಡೆಸಿದ ಸಮೀಕ್ಷೆಗಳಿಗೆ ಸಂಬಂಧಿಸಿದಂತೆ ಕೆರೆ ಪ್ರದೇಶಗಳಲ್ಲಿ ವ್ಯಾತ್ಯಾಸಗಳಿದ್ದವೆಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಳಪಟ್ಟಿರುತ್ತಾರೆ (ಮಾಂಡಿ 2015). ಭೂದಾಖಲೆಗಳಿಗೆ ಮತ್ತು ಪ್ರಮಾಣೀಕೃತ ನಕ್ಷೆಗೆ ಸಂಬಂಧಪಟ್ಟಿಂತೆ ಕೆರೆಯ ವಿಸ್ತೀರ್ಣದಲ್ಲಿನ ವ್ಯಾತ್ಯಾಸವನ್ನು ಅವಶ್ಯಕ ಕ್ರಮಕ್ಕಾಗಿ ಅಧಿಕಾರವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ತಿಳಿಸಲಾಗುವುದೆಂದೂ ಸಹ ಸರ್ಕಾರವು ತಿಳಿಸಿತು. ಕೆರೆಗಳ ವಾಸ್ತವಿಕ ಪ್ರದೇಶವನ್ನು ಅಳೆಯಲು ಐಸ್‌ಆರ್‌ಎಂದಿಂದ ಸಹಾಯವನ್ನು

<sup>11</sup> ದಾಖಲೆಗಳು, ಕಸವನಹಳ್ಳಿ ಮತ್ತು ವಿಭಾಗಿತ್ವ

<sup>12</sup> ಅಮೃತಹಳ್ಳಿ, ಬಿ.ಜನ್ಸನ್‌ಸಂದ್ರ, ಚಿನ್ನಪ್ಪನಹಳ್ಳಿ, ಗಂಗಾಶಟ್ಟ, ಗಾರೆಭಾವಿಪಾಠ್, ಕೈಗೊಂಡನಹಳ್ಳಿ ಮತ್ತು ಕಸವನಹಳ್ಳಿ

<sup>13</sup> ಕಂದಾಯ ಇಲಾಖೆಯ 2006ರ ಸಮೀಕ್ಷೆ ನಕ್ಷೆಯ ಅನ್ವಯ 135 ಎಕರೆಗಳು ಮತ್ತು ಸವಿವರ ಯೋಜನಾ ವರದಿಯ ಅನ್ವಯ 111 ಎಕರೆಗಳು

ಪಡೆಯುತ್ತಿರುವುದಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಪತ್ತಿಲ್ 2015). ಆದರೆ ಉತ್ತರವನ್ನು ದೃಢೀಕರಿಸಲು ಯಾವುದೇ ಸಾಕ್ಷಾತ್‌ಧಾರಗಳನ್ನು ಒದಗಿಸಲಿಲ್ಲ.

#### 4.4 ನಿಯಮಗಳನ್ನು ಉಲ್ಲಂಘಿಸಿ ಕೆರೆ ಭೂಮಿಯನ್ನು ಮಂಜೂರು ಮಾಡಿರುವುದು

ಸಾರ್ವಜನಿಕ ವಿಶ್ವಾಸದ ಸಿದ್ಧಾಂತವು ಪರಿಸರ ಕಾನೂನಿನ ಪ್ರಮುಖ ಶಾಸನವಾಗಿದ್ದು ಗಾಳಿ, ಸಮುದ್ರ, ನೀರು ಮತ್ತು ಅರಣ್ಯಗಳಂತಹ ಸಂಪನ್ಮೂಲಗಳು ಮಾನವನಿಗೆ ಅತ್ಯಂತ ಮಹತ್ವದಾಗಿದ್ದು ಅವುಗಳನ್ನು ಖಾಸಗಿ ಒಡೆತನಕ್ಕೆ ಒಳಪಡಿಸುವುದು ಸಮರ್ಥನೀಯವಲ್ಲ ಎಂಬ ತತ್ವದ ಮೇಲೆ ನಿಂತಿದೆ.

ನೀರಿನ ಸಂಪನ್ಮೂಲಗಳ (ನದಿಗಳು, ಸರೋವರಗಳು, ಕೆರೆಗಳು, ಕೊಳಗಳು, ಮುಂತಾದವರ್ಗಗಳು) ಮತ್ತು ಚರಂಡಿ ಕಾಲುವೆಗಳ (ನೀರಾವರಿ ಪ್ರದೇಶ ಮತ್ತು ನಗರ ಪ್ರದೇಶದ ಚರಂಡಿ) ಒತ್ತುವರಿ ಮತ್ತು ಮಾಗಾಂತರಣಗಳಿಗೆ ಆಸ್ಥದ ನೀಡಬಾರದು ಮತ್ತು ಎಲ್ಲೆಲ್ಲಿ ಅದು ಆಗಿದೆಯೋ, ಅಲ್ಲಿ ಅವುಗಳನ್ನು ಸಾಧ್ಯವಿದ್ದಷ್ಟರ ಮಟ್ಟಿಗೆ ಪೂರ್ವಸ್ಥಿತಿಗೆ ತರಬೇಕು ಮತ್ತು ಸಮರ್ಥಕವಾಗಿ ನಿರ್ವಹಿಸಬೇಕು ಎಂದು ರಾಷ್ಟ್ರೀಯ ಜಲ ನೀತಿ, 2002 ಸಹ ತಿಳಿಸುತ್ತದೆ.

ಕನಾಟಕ ಭೂಕಂದಾಯ ನಿಯಮಗಳ ಉಪಬಂಧಗಳು ಕೆರೆಗಳು/ಸರೋವರಗಳು/ನೀರಿನ ಸಂಪನ್ಮೂಲಗಳ ಪ್ರದೇಶಗಳನ್ನು ಯಾವುದೇ ವ್ಯಕ್ತಿಗೆ ಮಂಜೂರು ಮಾಡಿರುವುದನ್ನು ನಿರ್ಣಯಿಸುತ್ತವೆ. ಈ ಉಪಬಂಧಗಳ ಉಲ್ಲಂಘನೆ ಮಾಡಿ ಕೆರೆ ಭೂಮಿಯನ್ನು ಹಲವಾರು ಸರ್ಕಾರಿ ಸಂಸ್ಥೆಗಳಿಗೆ, ಖಾಸಗಿ ವ್ಯಕ್ತಿಗಳಿಗೆ ಮತ್ತು ಇತರರಿಗೆ ಅಕ್ರಮವಾಗಿ ಮಂಜೂರು ಮಾಡಿರುವುದನ್ನು ಪರೀಕ್ಷಾ-ತೆನಿಬೆ ನಡೆಸಿದ ಕೆರೆಗಳ ದಾಖಿಲೆಗಳ ಪರಿಶೀಲನೆಯು ತಿಳಿಯಪಡಿಸಿತು. ಇದು ಕೆರೆ ಪ್ರದೇಶವು ಕಡಿಮೆಯಾಗುವುದರಲ್ಲಿ ಪರಿಣಮಿಸಿತು. ದೃಷ್ಟಿಯಿಂದ ಪ್ರಕರಣಗಳನ್ನು ಕೆಳಗೆ ನೀಡಲಾಗಿದೆ:

(i) ರಾಜೀನಾಮೆಯ ಕೆರೆ : ಕನಾಟಕ ಭೂಕಂದಾಯ ನಿಯಮ 108-ಇ ಯನ್ನು ಉಲ್ಲಂಘಿಸಿ ಸರ್ವನಂಬರ್ 82ರ 76.05 ಎಕರೆಗಳಲ್ಲಿ 43.17<sup>14</sup> ಎಕರೆಗಳಷ್ಟು ಕೆರೆಯ ಭೂಮಿಯನ್ನು ಸರ್ಕಾರಿ ಸಂಸ್ಥೆಗಳಿಗೆ ಮತ್ತು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲಾಗಿದೆ.

(ii) ಜಾಲ್ಯಾರು-ಸಂಪಿಗೆಯ ಕೆರೆ : ಕಂದಾಯ ಇಲಾಖೆಯು 41 ಎಕರೆಗಳಷ್ಟು ಕೆರೆ ಭೂಮಿಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಕೊಳಚೆ ನೀರು ಸಂಸ್ಕರಣಾ ಸಾಫ್ಟ್‌ವರ (ಎಸೋಟಿಪಿ) ಮತ್ತು ಸಿಬ್ಬಂದಿ ವಸತಿಗಳಿಗಾಗಿ ಮಂಜೂರು ಮಾಡಿದೆ. ಎಸೋಟಿಪಿಯ ಸುಮಾರು 10 ಎಕರೆ ಭೂಮಿಯನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಅಭಿವೃದ್ಧಿಪಡಿಸಬೇಕೆಂದು ಬೇಲೆ ಹಾಕಿಕೊಂಡಿರುವುದನ್ನು ಜಂಟಿ ಭೌತಿಕ ಪರಿಶೀಲನೆಯ ಸಂದರ್ಭದಲ್ಲಿ ಲೆಕ್ಕಪರಿಶೋಧನೆಯು ಗಮನಿಸಿತು. ನಿಯಮಗಳನ್ನು ಉಲ್ಲಂಘಿಸಿ ಸರ್ಕಾರವು ಮಂಜೂರು ಮಾಡಿದ್ದ ಕೆರೆ ಪ್ರದೇಶವನ್ನು ಹಿಂದಕ್ಕೆ ಪಡೆಯಲು ಕಂದಾಯ ಇಲಾಖೆಯು ಯಾವುದೇ ಪ್ರಯತ್ನಗಳನ್ನು ಮಾಡಿರಲಿಲ್ಲ.

(iii) ಅಲ್ಲಾಳಸಂದ್ರ ಕೆರೆ : ಅಲ್ಲಾಳಸಂದ್ರ ಕೆರೆಯ (ಸರ್ವನಂಬರ್ 15) 14,289.36 ಚದರ ಅಡಿಗಳಷ್ಟು ಕೆರೆ ಪ್ರದೇಶವನ್ನು ಕನಾಟಕ ಭೂಕಂದಾಯ ಅಧಿನಿಯಮ, 1964ರ ಅನುಜ್ಞೇದ 94(ಸಿ)<sup>15</sup> ಅಡಿಯಲ್ಲಿ ಅನಧಿಕೃತ ಅನುಭೋಗಿಗಳಿಗೆ ಮಂಜೂರು ಮಾಡಲಾಯಿತು. ಇದು ಕೆರೆ ಅಂಗಡಿದಲ್ಲಿನ ಅನಧಿಕೃತ ನಿರ್ಮಾಣಗಳನ್ನು ಸತ್ತುಮಾನೋಳಿಸಬಾರದು ಎಂದು ನಿಗದಿಪಡಿಸುವ ಕನಾಟಕ ಭೂಕಂದಾಯ ನಿಯಮಗಳು, 1966ರ ನಿಯಮ 108-ಇ ಹಾಗೂ ಕನಾಟಕ ನಗರ ಪ್ರದೇಶಗಳಲ್ಲಿ ಅನಧಿಕೃತ ಕಟ್ಟಡಗಳ ಸತ್ತುಮಾನೋಳಿಸಬಾರದು ಅಧಿನಿಯಮ, 1991ರ ಅನುಜ್ಞೇದ 4ಕ್ಕೆ ವಿರುದ್ಧವಾಗಿದ್ದು.

<sup>14</sup> ಮಹಾತ್ಮಾಗಂಡಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆಗೆ 20 ಎಕರೆಗಳು, ಮುಂದುವರೆದ ವ್ಯಾಜ್ಞಾನಿಕ ಸಂಶೋಧನೆಗಾಗಿನ ಜವಹರಲಾಲ ನೆಹರೂ ಕೇಂದ್ರಕ್ಕೆ 16.54 ಎಕರೆಗಳು, ಶ್ರೀಮತಿ ಎಮ್.ಆ.ಕಿಂದಿರ ಮತ್ತು ಇತರರಿಗೆ ಮೂರು ಎಕರೆಗಳು, ವಕ್ಷ ಮಂಡಳಿಗೆ ಮೂರು ಎಕರೆಗಳು, ರಸ್ತೆ ಮತ್ತು ಅನಿಲ ಮಾರ್ಗಕ್ಕಾಗಿ ಬಿಬಿಎಂಪಿಗೆ 0.63 ಎಕರೆ

<sup>15</sup> 94(ಸಿ) – 1998ಕ್ಕೂ ಮುಂಚೆ ಅನಧಿಕೃತ ಅನುಭೋಗಿಗಳಿಗೆ ಸರ್ಕಾರಿ ಭೂಮಿಯ ಮಂಜೂರಾತಿ

(iv) ಇದು<sup>16</sup> ಕರೆಗಳಲ್ಲಿ 1991ರಿಂದ 2010ರ ಅವಧಿಯಲ್ಲಿ ಕರೆ ಪ್ರದೇಶವನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬಿಡಿಲ, ಕನಾರಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಂತಾದ ಸಂಸ್ಥೆಗಳಿಗೆ ವಸತಿ ಬಡಾವಣೆಗಳು, ರಸ್ತೆಗಳು ಮುಂತಾದವುಗಳ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿತ್ತು.

ಕರೆ ಭೂಮಿಯನ್ನು ಮಂಜೂರು ಮಾಡಿರುವ ಮೇಲಿನ ವಿಷಯಗಳು ಕಂದಾಯ ಇಲಾಖೆಯ ಜೊತೆ ಪರಿಶೀಲನೆಯಲ್ಲಿವೆ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಚ್ 2015).

**ಶಿಫಾರಸು 6 : 1988ಕ್ಕೆ ಹಿಂದಿನ ಕರೆ ಪ್ರದೇಶದ ಮಂಜೂರಾತಿಯ ಎಲ್ಲ ಪ್ರಕರಣಗಳನ್ನು ರಾಜ್ಯ ಸರ್ಕಾರವು ಪರಿಶೀಲನೆ ಮಾಡಿ ಭೂಮಿಯನ್ನು ಹಿಂದಕ್ಕೆ ಪಡೆಯುವ ಅಗತ್ಯವಿದೆ.**

#### 4.5 ಕರೆ ಪ್ರದೇಶದ ಒತ್ತುವರಿಗಳು

ಒತ್ತುವರಿಗೊಳಗಾದ ಪ್ರದೇಶಗಳನ್ನೂ ಗೊಂಡು ಕರೆಗಳ ದತ್ತಸಂಚಯವನ್ನು ಕಂದಾಯ ಇಲಾಖೆಯ ನಿರ್ವಹಿಸದಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು.

ಕರೆ ಪ್ರದೇಶದ ಒತ್ತುವರಿಯು ಸಂಗ್ರಹಣಾ ಕಾಲುವೆಗಳನ್ನು ತಡೆಯುವುದು, ನದಿತೀರ ಪ್ರದೇಶದ ಹಾಗೂ ಜೊಗುಭೂಮಿಯ ನಷ್ಟ ಇವುಗಳಿಗೆ ಕಾರಣವಾಗಿ ನೀರು ನಿಲ್ಲವ ಪ್ರದೇಶ ಕಡಿಮೆಯಾಗುವುದರಲ್ಲಿ ಪರಿಣಾಮಿಸುತ್ತದೆ. ರಾಜ್ಯ ಸರ್ಕಾರವು 1988ರಿಂದ ಕರೆ ಪ್ರದೇಶದ ಒತ್ತುವರಿಗಳನ್ನು ತರವುಗೊಳಿಸುವ ಅಗತ್ಯತೆಯನ್ನು ಪದೇ ಪದೇ ತಿಳಿಸುತ್ತಿದ್ದರೂ ಸಹ ಒತ್ತುವರಿಗಳನ್ನು ತರವುಗೊಳಿಸುವುದು ಮೂರಣಗೊಂಡಿರಲಿಲ್ಲ. ಜಂಟಿ ಭೌತಿಕ ಪರಿಶೀಲನೆಯಲ್ಲಿ ಮತ್ತು ಪರೀಕ್ಷೆ-ತನಿಖೆ ನಡೆಸಿದ ಕರೆಗಳ ದಾಖಲೆಗಳು ಪರಿಶೀಲನೆಯಲ್ಲಿ ಲೆಕ್ಕಪರಿಶೋಧನೆಯು ಒತ್ತುವರಿಗಳ ಪ್ರಕರಣಗಳನ್ನು ಗಮನಿಸಿತು ಹಾಗೂ ಅವುಗಳನ್ನು ಅನುಬಂಧ-7ರಲ್ಲಿ ಪಟ್ಟಿ ಮಾಡಲಾಗಿದೆ.

ಒತ್ತುವರಿಗಳನ್ನು ತರವುಗೊಳಿಸುವಂತೆ ಅಧಿಕಾರವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಹಾಗೂ ಸಮೀಕ್ಷೆಯು ಮೂರಣಗೊಂಡನಂತರ ಎಲ್ಲ ಕರೆಗಳಿಗೆ ಬೇಲಿ ಹಾಕಲು ಕ್ರಮ ಕೈಗೊಳ್ಳಲಾಗುವುದಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಚ್ 2015). ಜೀಪಿಎಸ್ ಮಾಪಕಗಳನ್ನು ದಾಖಲೆಸುವ ವಿಷಯವು ಸರ್ಕಾರದ ಪರಿಶೀಲನೆಯಲ್ಲಿದೆ ಎಂದೂ ಸಹ ತಿಳಿಸಲಾಯಿತು.

#### 4.6 ಭೂಬಳಕೆಯಲ್ಲಿನ ಬದಲಾವಣೆಯು ಕರೆ ಪ್ರದೇಶಗಳ ಪರಿವರ್ತನೆಯಲ್ಲಿ ಪರಿಣಾಮಿಸಿತು

ಕನಾರಟಕ ಟೋನ್ ಮತ್ತು ಕಂಟಿ ಪ್ಲಾನಿಂಗ್ ಅಧಿನಿಯಮ, 1961ರ ನಿಬಂಧನೆಗಳ ಅನ್ವಯ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)/ಪರಿಷ್ಕತ ಮಾಸ್ಟರ್‌ಪ್ಲಾನ್ (ಆರ್‌ಎಮ್‌ಪಿ) ಉದ್ದ್ಯಾನವನಗಳು, ಆಟದ ಮೈದಾನಗಳು ಮತ್ತು ಇತರೆ ಮನರಂಜನಾ ಬಳಕೆಗಳು, ಸಾರ್ವಜನಿಕ ತೆರೆದ ಜಾಗಗಳು, ಸಾರ್ವಜನಿಕ ಕಟಡಗಳು ಮತ್ತು ಸಂಸ್ಥೆಗಳು ಹಾಗೂ ಅಂತಹ ಬೇರೆ ಉದ್ದೇಶಗಳಿಗೆ ಮೀಸಲಿಟ್ಟ ಪ್ರದೇಶಗಳು, ಮುಂತಾದವುಗಳನ್ನು ಒಳಗೊಂಡಿರಬೇಕು. ಅಧಿನಿಯಮವು ಸಮಗ್ರ ಅಭಿವೃದ್ಧಿ ಯೋಜನೆ/ಪರಿಷ್ಕತ ಮಾಸ್ಟರ್‌ಪ್ಲಾನ್‌ನಲ್ಲಿ ಕರೆಗಳು ಮತ್ತು ಸರೋವರಗಳಾಗಿ ಮೀಸಲಿಟ್ಟ ಪ್ರದೇಶಗಳನ್ನು ಸ್ವಷ್ಟವಾಗಿ ವಿವರಿಸಿರಲಿಲ್ಲ.

ಬೆಂಗಳೂರಿನಲ್ಲಿ ಪರೀಕ್ಷೆ-ತನಿಖೆ ನಡೆಸಿದ 34 ಕರೆಗಳಲ್ಲಿ 27 ಕರೆಗಳ ಸಂಬಂಧವಾಗಿನ ಬಿಡಿವಿಯ ಟೋನ್ ಪ್ಲಾನಿಂಗ್ ವಿಭಾಗವು ಸಲ್ಲಿಸಿದ ಮಾಹಿತಿ ಮತ್ತು ದಾಖಲೆಗಳ ಪರಿಶೀಲನೆಯೆಯು ಕರೆ ಪ್ರದೇಶಗಳನ್ನು ಕರೆಗಳು, ಉದ್ದ್ಯಾನವನಗಳು ಮತ್ತು ಕಣಿವೆಗಳೆಂದು ವಿವರಿಸಿದ್ದ 2005ರ ಸಿಡಿಪಿಗೆ ಹೋಲಿಸಿದರೆ, ಆರ್‌ಎಮ್‌ಪಿ 2015ರ ಅನ್ವಯ ಕರೆಯ ಸ್ಥಿತಿಯಲ್ಲಿ ಬದಲಾವಣೆ ಆಗಿರುವುದನ್ನು (ವಸತಿಗಳು, ರಸ್ತೆಗಳು, ಕೃಷಿ ಭೂಮಿ, ಮುಂತಾದವುಗಳು) ತಿಳಿಯಾಗಿ ವಸತಿಗಳು, ರಸ್ತೆಗಳು, ವಸತಿ

<sup>16</sup> ಬಿಡಿವಿಗೆ ಮಂಜೂರಾಗಿದ್ದ ಬಿ.ನಾರಾಯಣಪುರ ಕರೆ, ಕೇವಲವಿಭಿನ್ನ ರಸ್ತೆಗಾಗಿ ದಾಸರಹಳ್ಳಿ ಕರೆ, ಬಿಡಿವಿಗೆ ಮೇಸ್ತಿಪಾಳ್ಕೆ ಕರೆ (1991); ರಸ್ತೆಗಾಗಿ ರಾಷ್ಟ್ರೀಯ ಹೆದ್ದಾರಿಗೆ ಶಿವನಹಳ್ಳಿ ಕರೆ; ರಸ್ತೆಗಾಗಿ ರಾಷ್ಟ್ರೀಯ ಹೆದ್ದಾರಿಗೆ ವೆಂಗಯ್ಯನಕರೆ

ಬಡಾವಣೆಗಳು, ಮುಂತಾದವುಗಳ ನಿರ್ಮಾಣಕ್ಕಾಗಿ 2015ರ ಆರೋವಾರ್ಪಿಯಲ್ಲಿ ಭೂಬಳಕೆ/ಕೆರೆ ಪ್ರದೇಶದ ಸ್ಥಿತಿಯಲ್ಲಿ ಬದಲಾವಣೆಯಾಗಿರುವುದು, ಕೆರೆ ಪ್ರದೇಶವು ಕಡಿಮೆಯಾಗುವಲ್ಲಿ ಪರಿಣಮಿಸಿತು.

2005ರ ಸಿಡಿಪಿ ಮತ್ತು 2015ರ ಆರೋವಾರ್ಪಿ ಅನ್ವಯ ಹಾಗೂ ಜಂಟಿ ಭೌತಿಕ ಪರಿಶೀಲನೆಯಲ್ಲಿ ಲೆಕ್ಕಪರಿಶೋಧನೆಯು ಗಮನಿಸಿದಂತೆ ಭೂಬಳಕೆಯ ಮಾದರಿಯಲ್ಲಿನ ಬದಲಾವಣೆಯ ಪ್ರಕರಣಗಳನ್ನು ಕೆಳಗಿನ ಕೋಷ್ಟಕ-1ರಲ್ಲಿ ನೀಡಲಾಗಿದೆ:

**ಕೋಷ್ಟಕ-1 : ಸಿಡಿಪಿ 2005, ಆರೋವಾರ್ಪಿ 2015 ಮತ್ತು ಜಂಟಿ ಭೌತಿಕ ಪರಿಶೀಲನೆಯ ಅವಧಿಯಲ್ಲಿ ಗಮನಿಸಿದ ಭೂಬಳಕೆಯ ಮಾದರಿಯಲ್ಲಿನ ಬದಲಾವಣೆಯ ವಿವರಗಳು**

ಕ್ರಮ ಸಂಖ್ಯೆ	ಕೆರೆಯ ಹಸರು	ಸಿಡಿಪಿ 2005ರ ಅನ್ವಯ ಸ್ಥಿತಿ	ಆರೋವಾರ್ಪಿ 2015ರ ಅನ್ವಯ ಸ್ಥಿತಿ	ಜಂಟಿ ಭೌತಿಕ ಪರಿಶೀಲನೆಯಲ್ಲಿ ಗಮನಿಸಿದ ಹಾಗೆ ಕೆರೆಯ ಸ್ಥಿತಿ
1	ಅಲ್ಲಾಳಸಂದ್ರ	ಕೆರೆ, ಉದ್ಯಾನವನ	ಕೆರೆ, ಅಂಶಿಕವಾಗಿ ವಸತಿ ಪ್ರದೇಶಗಳು	ಕೆರೆ ಅಂಗಳವು ಕೊಳಗೇರಿ ಮತ್ತು ಅರಣ್ಯ ಇಲಾಖೆಯಿಂದ ಒತ್ತುವರಿಯಾಗಿದೆ.
2	ದಾಸರಹಳ್ಳಿ (ಚೋಕ್ಕಸಂದ್ರ)	ಕೆರೆ, ಉದ್ಯಾನವನ	ಕೆರೆ, ಅಂಶಿಕವಾಗಿ ಉದ್ಯಾನವನ, ಅಂಶಿಕವಾಗಿ ವಸತಿ	ಕೆರೆ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ, ರಸ್ತೆಗಳನ್ನು ರಚಿಸಿರುವುದರಿಂದ ಕೆರೆ ಪ್ರದೇಶ ಕಡಿಮೆಯಾಗಿದೆ
3	ಗಾರೆಭಾವಿಪಾಠ್ಯ	ಉದ್ಯಾನವನ ಮತ್ತು ಕೆರೆ	ಕೆರೆ ಮತ್ತು ವಸತಿ ಪ್ರದೇಶ, 67 ಮೀಟರ್ ರಸ್ತೆ	ಕೆರೆ ಪ್ರದೇಶವು ಕ್ಯಾರಿಕಾ ಮತ್ತು ವಸತಿ ಬಡಾವಣೆಗಳಿಂದ ತುಂಬಿದೆ
4	ಕಾಡೇನಹಳ್ಳಿ	ಕೆರೆ	ಕೆರೆ, 18 ಮೀಟರ್ ಮುಖ್ಯವಾಗಿ ವಸತಿ ಪ್ರದೇಶದ, ಕ್ಯಾರಿಕಾ ಪ್ರದೇಶದ ರಸ್ತೆ ಹೈ ಟ್ರಾನ್ಸ್‌ಲೈನ್	ಕೆರೆ ಅಂಗಳದ ಪ್ರದೇಶವನ್ನು ಶಿಕ್ಷಣ ಸಂಸ್ಥೆಗಳಿಗೆ ಮತ್ತು ಮಾರುಕಟ್ಟಿಗೆ ಮಂಜೂರು ಮಾಡಲಾಗಿದೆ. ಕೆರೆ ಪ್ರದೇಶದಲ್ಲಿ ಬಿಬಿಎಂಪಿ ರಸ್ತೆ.
5	ರಾಚೇನಹಳ್ಳಿ	ಕೆರೆ	18 ಮೀಟರ್ ಗಳ ವಸತಿ ಪ್ರದೇಶದ ರಸ್ತೆಗಳು	ಹೊಸ ರಸ್ತೆಯ ನಿರ್ಮಾಣ / ಕೆರೆ ಅಂಗಳದಲ್ಲಿ ಉದ್ಯಾನವನ
6	ಶಿವನಹಳ್ಳಿ	ಕೆರೆ, ರಸ್ತೆ, ರೈಲ್ವೇ ಹಳೆ	ಕೆರೆ, ರೈಲ್ವೇ ಹಳೆ, 45 ಮೀಟರ್ ರಸ್ತೆ, ಮುಖ್ಯವಾಗಿ ವಸತಿ ಪ್ರದೇಶದ 12 ಮೀಟರ್, 15 ಮೀಟರ್ ರಸ್ತೆ	ರಾಷ್ಟ್ರೀಯ ಹದ್ದೆರಿ ಮತ್ತು ರೈಲ್ವೇ ಹಳೆಯ ರಚನೆ
7	ಯಲಹಂಕ	ಹಸಿರು ಪ್ರದೇಶ, ಕೆರೆ	ಮುಖ್ಯವಾಗಿ ವಸತಿ ಪ್ರದೇಶ ಮತ್ತು ಅಂಶಿಕವಾಗಿ ಕೆರೆ	ಕೆರೆ ಪ್ರದೇಶದಲ್ಲಿ ಸೃಜನವನ್ನು ಗಮನಿಸಲಾಯಿತು.

ಅಧಾರ : ಬಿಡಿವ ಸಲ್ಲಿಸಿದ ಮಾಹಿತಿ

ಜಿನ್ನಪ್ಪನಹಳ್ಳಿ, ಶಿವನಹಳ್ಳಿ, ಬಿ.ಜನ್ನಸಂದ್ರ, ಮೇಸಿಪಾಠ್ಯ, ಬಿ.ನಾರಾಯಣಪುರ, ಬೆಳ್ಳಂದೂರು ಮತ್ತು ಮಹದೇವಪುರ ಕೆರೆಗಳ ಪ್ರದೇಶಗಳನ್ನು ಆರೋವಾರ್ಪಿ 2015ರಲ್ಲಿ ವಸತಿ, ರಸ್ತೆ, ರೈಲ್ವೇ ಹಳೆ ಮುಂತಾದವುಗಳನ್ನಾಗಿ ಶೋರಿಸಲಾಗಿದೆ ಹಾಗೂ ತಯಾರಿಕೆಯಲ್ಲಿರುವ ಆರೋವಾರ್ಪಿ 2035ರಲ್ಲಿ ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಟ್ಟಿಕೊಂಡಿತು (ಮಾಚ್- 2015). ಉತ್ತರವನ್ನು ಒಪ್ಪೆಲಾಗುವುದಿಲ್ಲ ಏಕೆಂದರೆ ಭೂಬಳಕೆಯನ್ನು ಬಡಲಾಯಿಸುವ ಬಿಡಿವಯಿಂದಾಗುವ ಅಜಾತುಯ್ಯವು, ಕೆರೆ ಜಾಗವನ್ನು ಬೇರೆ ಉದ್ದೇಶಗಳಾಗಿ ಬಳಸುವುದಕ್ಕೆ ಅನುಕೂಲಗೊಳಿಸಿತು.

**ಶಿಫಾರಸು 7 : ಪರಿಷ್ಕಾರ ಮಾಸ್ಟರ್ ಪ್ಲಾನ್ಸ್ ನಲ್ಲಿ ಕೆರೆ ಪ್ರದೇಶವು ಪರಿಷ್ಕಾರಕೆಯಾಗಿರುವ/ಕಡಿಮೆಯಾಗಿರುವ ಎಲ್ಲಾ ಪ್ರಕರಣಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರೋವಾರ್ಪಿ 2015ರ ಪೂರ್ವಸ್ಥಿತಿಗೆ ತರಬೇಕು.**



# ಭಾಗ III

ಕರ್ನಾಟಕ ನೀರಿನ ಸುಣಾಮಟ್ಟೆ ಮತ್ತು ಪರಿಸರ  
ಆರೋಗ್ಯವನ್ನು ಪುನಶ್ಚೇತನ ಮಾಡುವ ಕ್ರಮಗಳ  
ಪರಿಣಾಮಕಾರಿತ್ವ





## ಅಧ್ಯಾಯ-V

**ಕರೆಗಳ ನೀರಿನ ಗುಣಮಟ್ಟವನ್ನು ಮನೆಷ್ಠೇತನಗೊಳಿಸುವ ಪ್ರಯತ್ನಗಳು ಮತ್ತು ಕ್ರಮಗಳು**

**5 ಹಿನ್ನೆಲೆ**

ಜಲ (ಮಾಲಿನ್ಯ ತಡೆಗಟ್ಟಿಪ್ಪದು ಮತ್ತು ನಿಯಂತ್ರಣ) ಅಧಿನಿಯಮ<sup>17</sup>, 1974 ಮಾಲಿನ್ಯವನ್ನು ನೀರು ಕಲುಷಿತಗೊಳ್ಳಲು ಅಥವಾ ನೀರಿನ ಭೌತಿಕ, ರಾಸಾಯನಿಕ ಅಥವಾ ಜ್ಯೋವಿಕ ಗುಣಲಕ್ಷಣಗಳಲ್ಲಿನ ಬದಲಾವನೆ ಅಥವಾ ಕೊಳಚೆಗೇರು ಅಥವಾ ಕೈಗಾರಿಕಾ ತ್ಯಾಜ್ಯ ಅಥವಾ ಯಾವುದೇ ರೀತಿಯ ದ್ರವ, ಅನಿಲಗಳು ಅಥವಾ ಫನ ವಸ್ತುಗಳನ್ನು ನೀರಿಗೆ ಬಿಡುಪ್ಪದು (ನೇರವಾಗಿ ಅಥವಾ ಪರೋಕ್ಷವಾಗಿ) ಎಂದು ವ್ಯಾಖ್ಯಾನಿಸುತ್ತದೆ. ಕರೆಗಳಲ್ಲಿನ ಮಾಲಿನ್ಯವು ಇಟ್ಟೋಫಿಕೇಶನ್<sup>18</sup> ಮತ್ತು ಅಂತರ್ಜಾಲವು ಕಲುಷಿತವಾಗುವುದರಲ್ಲಿ ಪರಿಣಾಮಿಸಿ ಆರೋಗ್ಯಕರ ಪರಿಸರ ಮತ್ತು ಪ್ರಾಣಿಗಳ ವಾಸಸ್ಥಾನಗಳ ನಷ್ಟಿಕೆ ಕಾರಣವಾಗುತ್ತದೆ.

**5.1 ಕರೆಗಳ ಮಾಲಿನ್ಯ ಮಟ್ಟದ ಅಸಮರ್ಪಕ ನಿರ್ದರ್ಶನೆ**

ಕರೆಗಳಲ್ಲಿ ಮಾಲಿನ್ಯದ ಮಟ್ಟವನ್ನು ನಿರ್ಣಯಿಸುವ ಮತ್ತು ನೀರಿನ ಗುಣಮಟ್ಟವನ್ನು ನಿರ್ದರ್ಶನೆ ಮಾಡುವ ಜವಾಬ್ದಾರಿಯು ಕನಾರ್ಚಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯದ್ವಾಗಿದೆ.

ಎನ್‌ಎಲ್‌ಸಿಪಿ ಮತ್ತು ಕನಾರ್ಚಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನ್ವಯ ನೀರಿನ ಗುಣಮಟ್ಟದ ಮಟ್ಟಗಳನ್ನು ಕೋಷ್ಟಕ-2ರಲ್ಲಿ ನೀಡಲಾಗಿದೆ.

**ಕೋಷ್ಟಕ-2: ನೀರಿನ ಗುಣಮಟ್ಟದ ವರ್ಗೀಕರಣ**

ಗೊತ್ತಪಡಿಸಿದ ಉತ್ಪನ್ನ ಬಳಕೆ	ನೀರಿನ ವರ್ಗ
ಸಾಂಪ್ರದಾಯಿಕ ಸಂಸ್ಕರಣೆಯಿಲ್ಲದ ಆದರೆ ಸೋಂಕು ನಿವಾರಣೆಯಾದ ಕುಡಿಯುವ ನೀರಿನ ಮೂಲ	ಇ
ಹೊರಾಂಗಣ ಸ್ವಾನ (ಆಯೋಜಿತ)	ಬಿ
ಸಾಂಪ್ರದಾಯಿಕವಾಗಿ ಸಂಸ್ಕರಣೆಯಾದ ಮತ್ತು ಸೋಂಕು ನಿವಾರಣೆಯಾದ ಕುಡಿಯುವ ನೀರಿನ ಮೂಲ	ಸಿ
ವಸ್ತುಜೀವಿ ಮತ್ತು ಮೀನುಗಾರಿಕೆಯ ಸಂತಾನೋತ್ಪತ್ತಿ	ಡಿ
ನೀರಾವರಿ, ಕೈಗಾರಿಕಾಗಳ ತಂಪಾಗಿಸುವ ನೀರು, ನಿಯಂತ್ರಿತ ತ್ಯಾಜ್ಯ ವೀರ್ಜೆವಾರಿ	ಇ
ಆಧಾರ : ಕನಾರ್ಚಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಎನ್‌ಎಲ್‌ಸಿಪಿ ಮಾರ್ಗದರ್ಶಿಕೆ ಸೂತ್ರಗಳು	

ಕರೆಗಳ ನೀರಿನ ಗುಣಮಟ್ಟವು ‘ಬಿ’ ಪ್ರವರ್ಗವಾಗಿರುವುದು, ಅಂದರೆ, ಹೊರಾಂಗಣ ಸ್ವಾನಕ್ಕೆ ಸೂಕ್ತವಾಗಿರುವುದು ಅಗತ್ಯವಾಗಿತ್ತು. ಪರೀಕ್ಷಾ-ತನಿಖೆ ನಡೆಸಿದ 56 ಕರೆಗಳ ಪ್ರಕ್ರಿಯೆ ಕನಾರ್ಚಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೇವಲ ಆರು<sup>19</sup> ಕರೆಗಳಲ್ಲಿ (ಬೆಂಗಳೂರು) ಮತ್ತು ಒಂಭತ್ತು<sup>20</sup> ಕರೆಗಳಲ್ಲಿ (ಇತರೆ ಸ್ಥಳೀಯ ಸಂಸ್ಥೆಗಳು) ಮಾತ್ರ ನೀರಿನ ಗುಣಮಟ್ಟದ ಪರೀಕ್ಷೆಯನ್ನು ನಡೆಸಿದ್ದಿತು.

ಈ ಎಲ್ಲಾ ಕರೆಗಳಲ್ಲಿ ನೀರಿನ ಗುಣಮಟ್ಟವನ್ನು ‘ಡಿ’ ಅಥವಾ ‘ಇ’ ಎಂದು ವರ್ಗೀಕರಿಸಲಾಗಿದ್ದಿತು. ಈ ಕರೆಗಳನ್ನು ಜೀವೋಧಾರಗೊಳಿಸಿದ ಅನುಷ್ಠಾನ ಸಂಸ್ಥೆಗಳು ಸಹಾ ಅವುಗಳಲ್ಲಿ ಮಾಲಿನ್ಯ ಮಟ್ಟವನ್ನು ನಿರ್ಣಯಿಸುವ ಯಾವುದೇ ಪ್ರಯತ್ನಗಳನ್ನು ಮಾಡಿರಲಿಲ್ಲ. ಹೀಗೆ, ‘ಬಿ’ ಪ್ರವರ್ಗ ಹೊರಾಂಗಣ ಸ್ವಾನದ ಮಟ್ಟವನ್ನು ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಸಾಧಿಸಲಿಲ್ಲ.

<sup>17</sup> ಅಧಿನಿಯಮದ ಅನುಜ್ಞೆದ 2(ಇ)

<sup>18</sup> ನೀರಿನ ಸಂಪನ್ಮೂಲಗಳು ಸಸ್ಯ ಬೆಳವಣಿಗೆಯನ್ನು ಉತ್ತೇಜಿಸುವ ಅಧಿಕ ಪೋಪಕಾಂಶಗಳನ್ನು ಪಡೆಯುವ ಪ್ರಕ್ರಿಯೆ

<sup>19</sup> ಡಿ ಪ್ರವರ್ಗ-ಜಕ್ಕುರು-ಸಂಪಿಗೇಹಳ್ಳಿ, ಯಲಹಂಕ; ಇ ಪ್ರವರ್ಗ-ಚಿನ್ನಪ್ಪನಹಳ್ಳಿ, ದೊಡ್ಡಾನೆಕುಂದಿ, ಕೈಗೊಂಡನಹಳ್ಳಿ ಮತ್ತು ಕಸವನಹಳ್ಳಿ

<sup>20</sup> ದಳವಾಯಿ, ಕೆಳಗೇರಿ, ಕೋಳಿಕೆರಿ, ಕೊಟಕೆರೆ, ನವಲೂರು, ನುಗ್ಗೀಕೇರಿ, ಸಾದನಕೇರಿ, ಸೋಮೇಶ್ವರ ಮತ್ತು ಉಳಿಕಲ್ (ಮುಖ್ಯ) ಕರೆಗಳು


ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜೊತೆಗೆ ಖಾಸಗಿ ಸಂಸ್ಥೆಗಳನ್ನು ಗುರುತಿಸಿ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಮತ್ತು ಕೆರೆಗಳಲ್ಲಿ ಮಾಲಿನ್ಯದ ಮಟ್ಟವನ್ನು ಮೇಲ್ಮೈಕಾರಣ ಮಾಡುವುದನ್ನು ವಹಿಸಲಾಗುವುದು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಚ್ 2015). ಆದರೆ, ಮಾಲಿನ್ಯ ಉಂಟು ಮಾಡುವವರ ಮೇಲೆ ವಿಧಿಸಬೇಕಿದ್ದ ದಂಡದ ಉಪಬಂಧಗಳನ್ನು ನಿರ್ದಿಷ್ಟಪಡಿಸಲಿಲ್ಲ.

## 5.2 ಮಾಲಿನ್ಯದ ಮೂಲಗಳು

ಪರೀಕ್ಷೆ-ತನಿಖೆ ನಡೆಸಿದ 56 ಕೆರೆಗಳ ಪ್ರಕ್ರಿಯೆಗೆ 47 ಕೆರೆಗಳು ತೀವ್ರವಾಗಿ ಕಲುಷಿತಗೊಂಡಿದ್ದವು ಎಂದು ಒಂಟಿ ಭೋತಿಕ ಪರಿಶೀಲನೆಯ ಸಮಯದಲ್ಲಿ ಗಮನಿಸಲಾಯಿತು. 30 ಕೆರೆಗಳಲ್ಲಿ ಕೊಳಚೆ ನೀರು ಮಾಲಿನ್ಯದ ಪ್ರಮುಖ ಕಾರಣವಾಗಿತ್ತು. ಕೊಳಚೆ ನೀರಿನ ಒಳಹರಿವಲ್ಲದೇ ಹೌರ ಘನ ತ್ಯಾಜ್ಯವನ್ನು ಮತ್ತು ನಿರ್ಮಾಣ ಅವಶೇಷಗಳು ಸುರಿದುವುದು, ತರೆದ ಮಲವಿಸರ್ವಣನೆ, ಕ್ಯಾರಿಕಾ ತ್ಯಾಜ್ಯಗಳು, ಮುಂತಾದವುಗಳಿಂದಲೂ ಸಹ ಕೆರೆಗಳು ಮಲಿನಗೊಳ್ಳುತ್ತಿರುವುದನ್ನು ಲೆಕ್ಕಪರಿಶೋಧನೆಯ ಸಮಯದಲ್ಲಿ ಗಮನಿಸಲಾಯಿತು. ಪರೀಕ್ಷೆ-ತನಿಖೆ ನಡೆಸಿದ ಕೆರೆಗಳಲ್ಲಿನ ಮಾಲಿನ್ಯದ ವಿವರಗಳನ್ನು ಅನುಬಂಧ-4ರಲ್ಲಿ ನೀಡಲಾಗಿದೆ.

ಪರೀಕ್ಷೆ-ತನಿಖೆ ನಡೆಸಿದ ಕೆರೆಗಳಲ್ಲಿ ಗಮನಿಸಿದ ಮಾಲಿನ್ಯದ ವಿಧಗಳನ್ನು ಕೆಳಗಿನ ಚಿತ್ರ-4ರಲ್ಲಿ ನೀಡಲಾಗಿದೆ:

**ಚಿತ್ರ-4: ಪರೀಕ್ಷೆ-ತನಿಖೆ ನಡೆಸಿದ ಕೆರೆಗಳಲ್ಲಿ ಮಾಲಿನ್ಯದ ವಿಧಗಳು**



ಕೆರೆಗಳು ಕೊಳಚೆ ನೀರಿನಿಂದ ಮುಕ್ತವಾಗಿರಲಿಲ್ಲ ಏಕೆಂದರೆ ಪ್ರಮುಖವಾಗಿ ಹರಿಯುವ ಮಳೆ ನೀರನ್ನು ತರಬೇಕಾದ ಮಳೆ ನೀರಿನ ಚರಂಡಿಗಳು ಕೊಳಚೆ ನೀರನ್ನು ತರುತ್ತಿದ್ದವು. ಹಲವಾರು ಕಡೆಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಜರಂಡಿ ಮಂಡಳಿಯು ಮಳೆನೀರಿನ ಚರಂಡಿಯಾಗಿ, ಒಳಜರಂಡಿ ಪ್ರಮುಗಳನ್ನು ಹಾಕಿರುವುದಕ್ಕೆ ಇದನ್ನು ಅಧ್ಯಾರೋಪಿಸಲಾಯಿತು. ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಸುಮಾರು 40 ವರ್ಷಗಳ ಹಿಂದೆ ಹಾಕಿದ್ದ ಒಳಜರಂಡಿ ಪ್ರಮುಗಳು ಸರೆದುಹೋಗಿದ್ದವು, ಒತ್ತುವರಿ ಮಾಡಲಾಗಿತ್ತು ಮತ್ತು ಕಟ್ಟಿಕೊಂಡಿದ್ದವು.

## 5.3 ಜೀಜೋಂದಾರ ಕಾಮಗಾರಿಗಳ ಸ್ಥಿತಿಗೆ

ಕೆರೆಗಳ ಮನ್ಯತೆನ ಮತ್ತು ಅಭಿವೃದ್ಧಿಗಾಗಿ ಅನುಷ್ಠಾನ ಸಂಸ್ಥೆಗಳು ಹಲವಾರು ಕಾಮಗಾರಿಗಳನ್ನು ಕ್ರಿಯೆತ್ತಿಕೊಳ್ಳುತ್ತವೆ. 2009-14ರ ಅವಧಿಯಲ್ಲಿ ಎನ್‌ಎಲ್‌ಸಿ‌ಪಿ ಅಡಿಯಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಮಂಜೂರು ಮಾಡಿರಲಿಲ್ಲ, ಆದರೆ 2009ಕ್ಕೂ ಹಿಂದೆ ಮಂಜೂರು ಮಾಡಿದ್ದ 16 ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಎನ್‌ಡಬ್ಲ್ಯೂ‌ಸಿ‌ಪಿ ಅಡಿಯಲ್ಲಿ ಎರಡು ಕಾಮಗಾರಿಗಳು ಮತ್ತು ರಾಜ್ಯ ವಲಯ ಕಾರ್ಯಕ್ರಮದಡಿಯಲ್ಲಿ ನಾಲ್ಕು ಕಾಮಗಾರಿಗಳನ್ನು 2009-14ರ ಅವಧಿಯಲ್ಲಿ ಮಂಜೂರು

ಮಾಡಲಾಗಿತ್ತು. ಬಿಬಿಎಂಪಿ ಮತ್ತು ಬಿಡಿಎಗಳ ಪ್ರಗತಿ ವರದಿಗಳ ಅನ್ವಯ ಕ್ರಮವಾಗಿ ಅವುಗಳ ಅಭಿರಕ್ಷಣೆಯಲ್ಲಿದ್ದ 55 ಮತ್ತು 123 ಕೆರೆಗಳ ಪ್ರಕ್ರಿಯೆಗಳ ಮತ್ತು 45<sup>21</sup> ಮತ್ತು 45<sup>22</sup> ಕೆರೆಗಳನ್ನು ಜೀಎಂಎಂಎಂದಾರಕ್ಕಾಗಿ 2009–14ರ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು.

ಪರೀಕ್ಷೆ-ತನಿಖೆ ನಡೆಸಿದ ಕೆರೆಗಳಲ್ಲಿ ಕಾರ್ಯಗತಗೊಳಿಸಿದ ಕಾಮಗಾರಿಗಳ ಸ್ಥಿತಿಗಳಿಯ ಕೆಳಗಿನ ಕೋಷ್ಟಕ-3ರಲ್ಲಿ ನೀಡಿದಂತಿದೆ:

### ಕೋಷ್ಟಕ-3: ಪರೀಕ್ಷೆ-ತನಿಖೆ ನಡೆಸಿದ ಕೆರೆಗಳಲ್ಲಿ ಕಾಮಗಾರಿಗಳ ಸ್ಥಿತಿಗತಿ


ಅನುಷ್ಠಾನ ಸಂಸ್ಥೆ	ಪರೀಕ್ಷೆ-ತನಿಖೆ ನಡೆಸಿದ ಕೆರೆಗಳ ಸಂಖ್ಯೆ	ಕಾಮಗಾರಿಗಳನ್ನು ಕಾರ್ಯಗತ ಗೊಳಿಸಿದ ಕೆರೆಗಳ ಸಂಖ್ಯೆ	ಪೆಚ್ಚೆ (₹ ಕೋಟಿಗಳಲ್ಲಿ)
ಬಿಬಿಎಂಪಿ	13	12	54.16
ಬಿಡಿಎ	19	08	40.81
ಎಲೋಡಿವ	ಎನೋವೆಲೋಸಿಪಿ	06	06
	ಎನೋಡಿಬ್ಲೂಸಿಪಿ	02	02
	ರಾಜ್ಯ ಅನುದಾನಗಳು	03	03
ನಗರ ಪಾಲಿಕೆಗಳು	ಹುಬ್ಬಿಕ್ಕಾರವಾಡ	10	0
	ಬೆಳ್ಗಾವಿ	03	03
ಒಟ್ಟು		56	34
			123.08

ಆಧಾರ : ಅನುಷ್ಠಾನ ಸಂಸ್ಥೆಗಳು ಸಲ್ಲಿಸಿದ ಮಾಹಿತಿ

ಪರೀಕ್ಷೆ-ತನಿಖೆ ನಡೆಸಿದ ಕಾರ್ಯಗತಗೊಳಿಸಿದ ಕಾಮಗಾರಿಗಳ ವಿವರಗಳನ್ನು ಅನುಬಂಧ-5ರಲ್ಲಿ ನೀಡಲಾಗಿದೆ.

ಜೀಎಂಎಂದಾರದ ಕಾಮಗಾರಿಗಳನ್ನು ಕೈಗೆತ್ತಿರುವ ಕೆರೆಗಳ ಮೇಲೆನ ಲೆಕ್ಕಪರಿಶೋಧನಾ ಫಲಿತಾಂಶಗಳನ್ನು ಕೆಳಗಿನ ಚಿತ್ರ-5ರಲ್ಲಿ ತೋರಿಸಲಾಗಿದೆ:

### ಚಿತ್ರ-5 : ಪರೀಕ್ಷೆ-ತನಿಖೆ ನಡೆಸಿದ ಕೆರೆಗಳಲ್ಲಿ ಜೀಎಂಎಂದಾರದ ಕಾಮಗಾರಿಗಳು



<sup>21</sup> 32 ಕೆರೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಏರಡು ಕೆರೆಗಳಲ್ಲಿ ಸವಿವರ ಯೋಜನಾ ವರದಿಗಳು ತಯಾರಿಕೆಯ ಹಂತದಲ್ಲಿವೆ.

<sup>22</sup> 12 ಕೆರೆಗಳನ್ನು ಈಗಾಗಲೇ ಅಭಿವೃದ್ಧಿಗೊಳಿಸಲಾಗಿದೆ, 25 ಕೆರೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಎಂಟು ಕೆರೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು.

ಲೇಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಮುಂದಿನ ಕಂಡಿಕೆಗಳಲ್ಲಿ ಚರ್ಚಿಸಲಾಗಿದೆ:

#### 5.4 ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಸವಿವರ ಯೋಜನಾ ವರದಿಗಳ ಅನುಮೋದನೆ

ಕಾಮಗಾರಿಗಳಾಗಿ ಸವಿವರ ಯೋಜನಾ ವರದಿಗಳಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕು ಎಂದು ರಾಜ್ಯ ಸರ್ಕಾರವು ನಿರ್ದೇಶಿಸಿತು (ಪಟ್ಟಿಲ್ಲ 2010). ಎನ್ನೆಲ್ಲಾ ಸಿಹಿ ಕಾಮಗಾರಿಗಳ ಸಂಬಂಧವಾಗಿ ಸವಿವರ ಯೋಜನಾ ವರದಿಗಳಿಗೆ ಭಾರತ ಸರ್ಕಾರದ ಅನುಮೋದನೆಯು ಅವಶ್ಯಕತೆಯಿದ್ದಿತು. ಸವಿವರ ಯೋಜನಾ ವರದಿಗಳಿಗೆ ಅನುಮೋದನೆ ಪಡೆಯುವಲ್ಲಿನ ನೈನುತ್ತೆಗಳು, ಕೆರೆ ಜೀವೋದ್ಯಾರದ ಕಾಮಗಾರಿಗಳು, ಮಾಲಿನ್ಯದ ಮತ್ತು ಜ್ಯೌವಿಕ ವೈವಿಧ್ಯದ ತೆರು ರಚನೆಯ ಮೇಲ್ಮೈಕಾರಣೆಯನ್ನು ಮುಂದಿನ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ.

ಪರೀಕ್ಷೆ-ತನಿಬೆ ನಡೆಸಿದ ಕೆರೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡ 34 ಕೆರೆಗಳ ಹೆಚ್ಚಿ, ಕೆರೆ ಅಭಿವೃದ್ಧಿ ಪ್ರಾಧಿಕಾರವು 21 ಕಾಮಗಾರಿಗಳಿಗೆ ಅನುಮೋದನೆ ನೀಡಿತ್ತು ಮತ್ತು ಉಳಿದ 13<sup>23</sup> ಪ್ರಕರಣಗಳಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆಯಲ್ಲಿದೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

ಅನುಮೋದಿತ ಸವಿವರ ಯೋಜನಾ ವರದಿಗಳಲ್ಲಿ ಮತ್ತು ಸವಿವರ ಯೋಜನಾ ವರದಿಯ ಅನ್ವಯ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಕಾಮಗಾರಿಗಳ ಕಾರ್ಯಗತಗೊಳಿಸುವಿಕೆಯ ಮೇಲ್ಮೈಕಾರಣೆಯಲ್ಲಿ ಲೇಕ್ಕಪರಿಶೋಧನೆಯು ಈ ಕೆಳಗಿನ ನೈನುತ್ತೆಗಳನ್ನು ಗಮನಿಸಿತು:

- ಸವಿವರ ಯೋಜನಾ ವರದಿಗಳ ಅನುಮೋದನೆಯಲ್ಲಿ ಒಂಬತ್ತು ತಿಂಗಳುಗಳವರೆಗಿನ ವಿಳಂಬವನ್ನು ಗಮನಿಸಲಾಯಿತು.
- ಪ್ರಮುಖವಲ್ಲದ ಕಾಮಗಾರಿಗಳಿಗೆ (ದೋಣಿ ಇಳಿಗಟ್ಟಿ, ಗಾಡ್‌ರೂಮಾಗಳು, ಅಟದ ಕೇಂದ್ರಗಳು, ಮುಂತಾದವುಗಳು) ಒದಗಿಸಿದ್ದ ವೆಚ್ಚಪ್ರ ಸವಿವರ ಯೋಜನಾ ವರದಿಗಳಲ್ಲಿ ಪ್ರಸ್ತಾಪಿಸಿದ್ದ (ಮುಂದಿನ ಕಂಡಿಕೆಗಳಲ್ಲಿ ವಿವರಿಸಲಾಗಿದೆ) ಒಟ್ಟು ಯೋಜನಾ ವೆಚ್ಚದ ನಿಗದಿತ ಶೇಕಡಾ 25ಕ್ಕಿಂತ ಅಧಿಕವಾಗಿದ್ದ 11 ಪ್ರಕರಣಗಳಲ್ಲಿ<sup>24</sup> ಕೆರೆ ಅಭಿವೃದ್ಧಿ ಪ್ರಾಧಿಕಾರವು ಸವಿವರ ಯೋಜನಾ ವರದಿಗಳನ್ನು ಅನುಮೋದಿಸಿತ್ತು.
- ಎನ್ನೆಲ್ಲಾ ಸಾರ್ಥಕ ಮಾರ್ಗದರ್ಶಿಗಳು ಮಾಲಿನ್ಯದ ಮಟ್ಟಗಳ ತೀವ್ರತೆಗೆ ಸಂಬಂಧಪಟ್ಟಂತೆ ಕೆರೆಗಳ ಜೀವೋದ್ಯಾರದ ಆಧ್ಯತೀಕರಣವನ್ನು ನಿಗದಿಪಡಿಸಿದ್ದರೂ ಸಹ ಕನಾರ್ಕಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅನುಸರಿಸಿದ್ದಂತೆ ಮಾಲಿನ್ಯದ ವರ್ಗೀಕರಣ ಮಟ್ಟವನ್ನು ಸವಿವರ ಯೋಜನಾ ವರದಿಗಳು ವಿಸ್ತೃತವಾಗಿ ತಿಳಿಸಲಿಲ್ಲ.
- ಪರೀಕ್ಷೆ-ತನಿಬೆ ನಡೆಸಿದ ಎಂಟು<sup>25</sup> ಕೆರೆಗಳಲ್ಲಿ ಸವಿವರ ಯೋಜನಾ ವರದಿಗಳಲ್ಲಿ ಪ್ರಸ್ತಾಪಿಸಿದ್ದ ಕಾಮಗಾರಿಗಳು ವಾಸ್ತವವಾಗಿ ಕೈಗೆತ್ತಿಕೊಂಡ ಕಾಮಗಾರಿಗಳಿಗಿಂತ ವಿಭಿನ್ನವಾಗಿದ್ದವು.

ಕೆರೆ ಅಭಿವೃದ್ಧಿ ಪ್ರಾಧಿಕಾರವು ಲೇಕ್ಕಪರಿಶೋಧನಾ ಆಕ್ಸೆಪ್ಟೇಷನ್‌ಗಳನ್ನು ಒಫ್ಪಿಕೆಂಡಿತು (ಪಟ್ಟಿಲ್ಲ 2015) ಹಾಗೂ ಬಿಡಿಲ ಮತ್ತು ಬೆಬಿವಂಪಿಗಳು ಸವಿವರ ಯೋಜನೆಗಳನ್ನು ಅನುಮರ್ಹಕವಾಗಿ ತಯಾರಿಸಿರುವುದನ್ನು ವಿಳಂಬಕ್ಕೆ ಅಧ್ಯಾರೋಪಿಸಿತು. ಪ್ರಮುಖವಲ್ಲದ ಕಾಮಗಾರಿಗಳಿಗೆ ಯೋಜನಾ ವೆಚ್ಚದ ಶೇಕಡಾ 25ಕ್ಕಿಂತ ಕಡಿಮೆ ಹಣವನ್ನು ಒದಗಿಸಲು ಗಮನ ಕೊಡುವುದಾಗಿ ಮತ್ತು ಮಾಲಿನ್ಯ ಮಟ್ಟದ ವರ್ಗೀಕರಣದ ಬಗ್ಗೆ ಮಾಡಿತ್ತಿರುವುದನ್ನು ಸಲ್ಲಿಸಿದ ನಂತರವೇ ಸವಿವರ ಯೋಜನಾ ವರದಿಯನ್ನು ಅನುಮೋದಿಸುವುದಾಗಿ ತಿಳಿಸಿತು. ಮುಂದುವರೆ, ಕಾಮಗಾರಿಗಳಲ್ಲಿನ ವ್ಯಾತ್ಯಾಸವು ಮುಖ್ಯವಾಗಿ ಸ್ಥಳೀಯ ನಿರ್ವೇಶನಾ ಸ್ಥಿತಿಯ ಕಾರಣದಿಂದ ಆಗಿತ್ತೆಂದು ತಿಳಿಸಿತು.

<sup>23</sup> ಅಲವಾದ್, ಅಲ್ಲಾಳಸಂದ್, ಅಬ್ಜ್ಯಾರು, ಜನ್ನಪ್ಪನಹಳ್ಳಿ, ದಾಸರಹಳ್ಳಿ, ಜಕ್ಕುರು-ಸಂಂಗೇಹಳ್ಳಿ, ಕೈಗೊಂಡನಹಳ್ಳಿ, ಕೌದೇನಹಳ್ಳಿ, ಕುದುಬಿ, ಕುದುಜಿ (ಸಣ್ಣದು), ರಾಕೇನಹಳ್ಳಿ, ವೆಂಕಟೇಶಪುರ, ಮತ್ತು ಯಲಹಂಕ

<sup>24</sup> ಅಂಬ್ಲೀಪುರ ಮೇಲಿನಕೆರೆ, ಬಿ.ನಾರಾಯಣಪುರ, ಬೆಳ್ಳಂದೂರು, ಜೊಕ್ಕನಹಳ್ಳಿ, ದೊಡ್ಡನೆಕುಂದಿ, ಗಂಗಾಶೆಟ್ಟಿ, ಕೋಗಿಲು, ಮೇಸ್ತಿಪಾಠ್ಯ, ತಿರುಮೇನಹಳ್ಳಿ, ವರ್ಕಾರು ಮತ್ತು ವಿಭೂತಿಪುರ


<sup>25</sup> ಬಿ.ನಾರಾಯಣಪುರ, ಜೊಕ್ಕನಹಳ್ಳಿ, ದೊಡ್ಡನೆಕುಂದಿ, ಗಂಗಾಶೆಟ್ಟಿ, ಕೋಗಿಲು, ಮೇಸ್ತಿಪಾಠ್ಯ, ತಿರುಮೇನಹಳ್ಳಿ ಮತ್ತು ವಿಭೂತಿಪುರ

## 5.5 ಪ್ರಮುಖ ಮತ್ತು ಪ್ರಮುಖವಲ್ಲದ ಕಾಮಗಾರಿಗಳಾಗಿ ಕಾಮಗಾರಿಗಳ ವರ್ಗೀಕರಣ

ಎನ್‌ಎಲ್‌ಸಿಪಿ ಮಾರ್ಗದರ್ಶನಗಳ ಅನ್ನಯ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಮುಖ ಮತ್ತು ಪ್ರಮುಖವಲ್ಲದ ಕಾಮಗಾರಿಗಳಂದು ವರ್ಗೀಕರಿಸಲಾಗಿತ್ತು. ಪರಿಸರ ಜೀವೋಂದಾರಕೆ ಸಂಬಂಧಪಟ್ಟ ಪ್ರಮುಖ ಕಾಮಗಾರಿಗಳಂದರೆ ಏರಿಗಳನ್ನು ಬಲವರ್ಧನೆ ಮಾಡುವುದು, ಹಾಳೆತ್ತುವುದು, ತೀರಗಳಲ್ಲಿ ಸ್ಥ್ಯಗಳನ್ನು ನೆಡುವುದು, ಒಳಹರಿವು ಮತ್ತು ಹೋಡಿಯ ಜೀವೋಂದಾರಕ ಕಾಮಗಾರಿಗಳು, ಮುಂತಾದವುಗಳು. ಕೆರೆಗಳಲ್ಲಿ ಆರೋಗ್ಯಕರ ಪರಿಸರವನ್ನು ನಿರ್ವಹಿಸಲು ಈ ಕಾಮಗಾರಿಗಳು ಬಹಳ ಮುಖ್ಯವಾದವುಗಳು. ಪ್ರಮುಖವಲ್ಲದ ಚಟುವಟಿಕೆಗಳು ಕಾಲುದಾರಿಗಳು, ದೋಷಿ ಇಳಿಗಟ್ಟಿಗಳು, ವಿಗ್ರಹ ಮುಖುಗಿಸುವ ಕೆರೆಗಳು, ಮಕ್ಕಳ ಆಟದ ಪ್ರದೇಶ, ಮೊಗಸಾಲೆ, ಶೌಚಾಲಯಗಳು, ಹೋಟೆಲ್‌ಗಳು, ಮುಂತಾದವುಗಳನ್ನು ಒಳಗೊಂಡಿವೆ. ಈ ಕಾಮಗಾರಿಗಳಿಗೆ ಹೆಚ್ಚಿನ ಮಹತ್ವ ಹೊಡುವುದರಿಂದ ಕೆರೆಗಳ ಜ್ಯೇಷ್ಠ ವೈವಿಧ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದು.

ಇದಲ್ಲದೇ, ಎನ್‌ಎಲ್‌ಸಿಪಿ ಮಾರ್ಗದರ್ಶನವು ಪ್ರಮುಖವಲ್ಲದ ಕಾಮಗಾರಿಗಳ ಮೇಲಿನ ವೆಚ್ಚವನ್ನು ಯೋಜನಾ ವೆಚ್ಚದ ಶೇಕಡಾ 25ರಷ್ಟರವರೆಗೆ ಮಾತ್ರ ಭರಿಸಲು ಅನುಮತಿ ನೀಡಿತ್ತು. ಆದರೆ, ಪರೀಕ್ಷ್ಯ-ತನಿಖೆ ನಡೆಸಿದ 56 ಕೆರೆಗಳಲ್ಲಿ, 17 ಕೆರೆಗಳಲ್ಲಿ ಪ್ರಮುಖವಲ್ಲದ ಕಾಮಗಾರಿಗಳಿಗೆ ಒದಗಿಸಲಾದ ಮೊತ್ತವು ನಿಗದಿಪಡಿಸಿದ ಯೋಜನಾ ವೆಚ್ಚದ ಶೇಕಡಾ 25ರಷ್ಟಕ್ಕಿಂತ ಹೆಚ್ಚಾಗಿದ್ದು ಸಾಧಿಸಿದ ಯೋಜನಾ ವರದಿಗಳ/ಅಂದಾಜುಗಳ ಅನ್ನಯ ರೈ 185.18 ಹೋಟಿಗಳಾಗಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಈ 17 ಪರೀಕ್ಷ್ಯ-ತನಿಖೆ ನಡೆಸಿದ ಕೆರೆಗಳಲ್ಲಿ 11 ಕೆರೆಗಳಲ್ಲಿ ಪ್ರಮುಖವಲ್ಲದ ಕಾಮಗಾರಿಗಳಿಗೆ ಒದಗಿಸಿದ ಮೊತ್ತವು ಪ್ರಮುಖ ಕಾಮಗಾರಿಗಳಿಗೆ ಒದಗಿಸಿದ ಮೊತ್ತಕ್ಕಿಂತ ಹೆಚ್ಚಾಗಿದ್ದುತ್ತು. ಇದನ್ನು ರೇಖಾಚಿತ್ರದ ರೂಪದಲ್ಲಿ ಚಿತ್ರ-6ರಲ್ಲಿ ಕೆಳಗೆ ತೋರಿಸಲಾಗಿದೆ.

**ಚಿತ್ರ-6 :** ಶೈವರ ಯೋಜನಾ ವರದಿಗಳು/ಅಂದಾಜುಗಳ ಅನ್ನಯ ಪ್ರಮುಖ ಮತ್ತು ಪ್ರಮುಖವಲ್ಲದ ಕಾಮಗಾರಿಗಳಿಗೆ ಅವಕಾಶಗಳು



ಅನುಷ್ಠಾನ ಸಂಸ್ಥೆಗಳು ಪ್ರಮುಖ ಮತ್ತು ಪ್ರಮುಖವಲ್ಲದ ಕಾಮಗಾರಿಗಳ ಆಧಾರದ ಮೇಲೆ ವೆಚ್ಚವನ್ನು ಪ್ರತ್ಯೇಕಿಸಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಕರೆ ಅಭಿವೃದ್ಧಿ ಪ್ರಾಧಿಕಾರದಿಂದ ಕೆರೆಗೆ ಸಂಬಂಧಿಸಿದ ಚಟುವಟಿಕೆಗಳ ವೆಚ್ಚದ ಮೇಲಿನ ಕಟ್ಟನೀಣಾದ ಮೇಲ್ವಿಚಾರಣೆಯು ಅನುಪಸ್ಥಿತಿಯಲ್ಲಿ, ಪ್ರಮುಖ ಮತ್ತು ಪ್ರಮುಖವಲ್ಲದ ಕಾಮಗಾರಿಗಳ ವೆಚ್ಚದ ಅನುಪಾತವನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗುತ್ತದೆ. ಇದು ಕೆರೆಗಳ ಪರಿಸರೀಯ ಆರೋಗ್ಯಕ್ಕಾಗಿ ಅಗತ್ಯವಾದ ಪ್ರಮುಖ ಕಾಮಗಾರಿಗಳ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ.

ನಗರದ ಕೆರೆಗಳಲ್ಲಿ ಪ್ರಮುಖವಲ್ಲದ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಅಗತ್ಯತೆಯು ಬಹಳ ಅವಶ್ಯಕವಾಗಿದೆ ಹಾಗೂ ಸೂಕ್ತ ಅಗತ್ಯತೆಗಳ ಆಧಾರದ ಮೇಲೆ ಕಾಮಗಾರಿಗಳನ್ನು ಕಾರ್ಯಗತ ಗೊಳಿಸಲಾಯಿತು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಚ್ 2015).

ಕರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತೆ  
ಪರಿಸರ ಮನ್ಯತೆಯ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ

ಈ ಕೆರೆಗಳ ಸಮಿವರ ಯೋಜನಾ ವರದಿಗಳನ್ನು ತಾಂತ್ರಿಕವಾಗಿಯೂ ಅನುಮೋದಿಸಲಾಗಿತ್ತು. ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ನಿಗದಿತ ಮಾಪನ ಮಟ್ಟಕ್ಕಿಂತ ಅಧಿಕವಾಗಿ ಪ್ರಮುಖವಲ್ಲದ ಕಾಮಗಾರಿಗಳನ್ನು ಕಾರ್ಯಗತಗೊಳಿಸುವುದು ಕೆರೆಗಳ ಜ್ಯೇವಿಕ ಆರೋಗ್ಯಕ್ಕೆ ಹಾನಿಕರವಾಗುತ್ತದೆ.

**ಶಿಫಾರಸು 8 :** ಕೆರೆಗಳ ಜ್ಯೇವಿಕ ಆರೋಗ್ಯದ ಹಿತಡ್ಫ್ಯೂಟಿಯಿಂದ ಪ್ರಮುಖ ಮತ್ತು ಪ್ರಮುಖವಲ್ಲದ ಕಾಮಗಾರಿಗಳಿಗೆ ಹಣವನ್ನು ನಿಗದಿತ ಮಾಪನ ಮಟ್ಟದ ಅನ್ವಯ ಒದಗಿಸಬೇಕು.

## 5.6 ಮಾಲಿನ್ಯದ ಮೇಲೆ ಪ್ರಭಾವ ಬೀರುವ ಕಾಮಗಾರಿಗಳು

ಸರ್ಕಾರೀ ಆದೇಶದ (ಪ್ರತಿಲ್ಲ 2010) ಅನ್ವಯ ಕೊಳಚೆ ನೀರನ್ನು ತೆಗೆದ ನಂತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಕೆರೆಗಳ ಅಭಿವೃದ್ಧಿಗೆ ಜವಾಬ್ದಾರರಾಗಿರುವ ಸಂಸ್ಥೆಗಳು ಯಾವುದೇ ಜೀವೋದ್ದಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೊದಲು ಕೆರೆಗಳಿಗೆ ಶುದ್ಧ ನೀರನ ನಿಯಮಿತ ಒಳಹರಿವು ಇರುವುದನ್ನು ವಿಚಿತಪಡಿಸಿಕೊಳ್ಳಬೇಕು ಮತ್ತು ಕೊಳಚೆ ನೀರನ ಒಳಹರಿವನ್ನು ನಿಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಮುಖ್ಯಸ್ಥರಾಗಿರುವ ಅಪ್ಸ್ ಸಮಿತಿಯು ಸಹ ಸೂಚನೆ ನೀಡಿತ್ತು (ಮೇ 2013).

ಆದರೆ, ಮುಂದಿನ ಕಂಡಿಕೆಗಳಲ್ಲಿ ವಿವರಿಸಿರುವಂತೆ ಈ ಘರತ್ವಗಳನ್ನು ಪಾಲಿಸಿರಲಿಲ್ಲ:

### 5.6.1 ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಒಳಚರಂಡಿ ಜಾಲದ ದೂರ್ಸ್ಥಿ

ಬೆಂಗಳೂರಿನ ಅನುಷ್ಠಾನ ಸಂಸ್ಥೆಗಳು ಕೊಳಚೆ ನೀರು ಸೇರುವುದು ಮುಂದುವರೆದಿದ್ದ ಕೆರೆಗಳಲ್ಲಿ ಜೀವೋದ್ದಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಇಸಂಬರ್ 2014ಕ್ಕೆ ಮೂರಣಗೊಳ್ಳಲು ನಿಗದಿಯಾಗಿದ್ದ ಪ್ರಮುಖ ಪ್ರದೇಶಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಹೊಸದಾಗಿ ಸೇರ್ವಿಸೆಯಾದ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಮೂರಣ ಒಳಚರಂಡಿ ಜಾಲವನ್ನು ದುರಸ್ತಿ ಮಾಡಿದ್ದು ಇದಕ್ಕೆ ಕಾರಣವಾಗಿತ್ತು.

ಆಗಸ್ಟ್ 2014ರಲ್ಲಿದ್ದಂತೆ ಪ್ರಮುಖ ಪ್ರದೇಶಗಳ ಒಳಚರಂಡಿ ಪ್ರೇಮಗಳನ್ನು ಅಳವಡಿಸುವ ಕಾರ್ಯ ಮೂರಣಗೊಂಡಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಿಳಿಸಿತು (ಅಕ್ಷ್ಯೋಬರ್ 2014). ಆದರೆ, ಪ್ರಮುಖ ಪ್ರದೇಶಗಳಲ್ಲಿನ ಲೆಕ್ಕಪರಿಶೋಧನೆ ಮಾಡಿದ ಕೆರೆಗಳ ಜಂಟಿ ಭೌತಿಕ ಪರಿಶೀಲನೆಯಲ್ಲಿ ಅದು ಕಂಡುಬರಲಿಲ್ಲ.

ನೀರಿನ ಸಂಪನ್ಮೂಲಗಳಿಗೆ ಕೊಳಚೆ ನೀರು ಹರಿಯದಂತೆ ವಿಚಿತಪಡಿಸಿಕೊಳ್ಳಲಾಗುವುದೆಂದು ಮುಕ್ತಾಯದ ಸಮಾವೇಶದಲ್ಲಿ (ಫೆಬ್ರವರಿ 2015) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಿಳಿಸಿತು.

ಹೀಗೆ, ಒಳಚರಂಡಿ ಕಾಮಗಾರಿಗಳನ್ನು ಮೂರಣಗೊಳಿಸುವವರೆಗೆ ಕೊಳಚೆ ನೀರು ಕೆರೆಗಳನ್ನು ಪ್ರವೇಶಿಸುವ ಸಮಸ್ಯೆಯು ಮುಂದುವರೆಯುವುದರಿಂದ ಅಂತಹ ಕೆರೆಗಳಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳು ಹೆಚ್ಚಾಗಿ ನಿಷ್ಫಲವಾಗುತ್ತವೆ.

### 5.6.2 ಕೊಳಚೆ ನೀರಿನ ಮಾರ್ಗಾಂತರಣ ಕಾಲುವೆಗಳ ಅಷಮರ್ಕ ನಿಮ್ಮಾಂಗಣ

ಅನುಷ್ಠಾನ ಸಂಸ್ಥೆಗಳು 13<sup>26</sup> ಕೆರೆಗಳ ಸಮಿವರ ಯೋಜನಾ ವರದಿಗಳಲ್ಲಿ/ಅಂದಾಜುಗಳಲ್ಲಿ ಕೊಳಚೆ ನೀರಿನ ಮಾರ್ಗಾಂತರಣ ಕಾಲುವೆಗಳ ನಿಮ್ಮಾಂಗಣವನ್ನು ಪ್ರಸ್ತಾಪಿಸಿದ್ದವು. ಇವುಗಳಲ್ಲಿ 12 ಕೆರೆಗಳಲ್ಲಿ (ದೊಡ್ಡನೆಕುಂದಿ ಕೆರೆಯನ್ನು ಹೊರತುಪಡಿಸಿ) ಅನುಷ್ಠಾನ ಸಂಸ್ಥೆಗಳು ಕೆರೆಗೆ ಮಳೆನೀರನ್ನು ತರುವ ಯಾವುದೇ ಬೇರೆ ಒಳಹರಿವು ಇಲ್ಲದಿದ್ದರೂ ಸಹ ಕೆರೆಯನ್ನು ಪ್ರವೇಶಿಸುವ ಕೊಳಚೆ ನೀರನ್ನು ಬಾಕ್ಸೆ

<sup>26</sup> ಬಿ.ನಾರಾಯಣಪುರ, ಚಿನ್ನಪ್ಪನಹಳ್ಳಿ, ಬೊಕ್ಕನಹಳ್ಳಿ, ದಾಸರಹಳ್ಳಿ, ದೊಡ್ಡನೆಕುಂದಿ, ಗಂಗಾತೆಟ್ಟಿ, ಜಕ್ಕಾರು-ಸಂಪಿಗೆಹಳ್ಳಿ, ಕೈಸೊಂಡನಹಳ್ಳಿ, ಕಸವನಹಳ್ಳಿ, ಕೊಡೆನಹಳ್ಳಿ, ರಾಚೇನಹಳ್ಳಿ, ವಿಭಾಗಿತ್ತಿರುವ ಮತ್ತು ಯಲಹಂಕ

ಚರಂಡಿ ಅಥವ ರಿಜನ್‌ಹೋಸ್‌ದ್‌ ಸಿಮೆಂಟ್‌ ಕಾಂಕ್ರಿಟ್‌ ಮಾಗಾಂತರಣ ಕಾಲುವೆಗಳ ಮೂಲಕ ಮಾಗಾಂತರಣ ಮಾಡಿದ್ದವು. ತಲ್ಲಿರಿಂದಾದ್ದರಿಂದ ಕೆರೆಗಳು ಒಳಗೊಂಡ ಹಾಗೂ ಮಾಗಾಂತರಣ ಮಾಡಿದ ಕೊಳಚೆ ನೀರು ಕೆಳಗಿನ ಕರೆಯ ನೀರನ್ನು ಮಲಿನಗೊಳಿಸುತ್ತಿತ್ತು.

ಇವುಗಳಲ್ಲಿ ಜಂಟಿ ಭೌತಿಕ ಪರಿಶೀಲನೆ ನಡೆಸಿದ ಏಳು<sup>27</sup> ಕೆರೆಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೂ ಸಹ ಸಮಾನಾಂತರದಲ್ಲಿ ಒಳಚರಂಡಿ ಪೈಪ್‌ಲೈನನ್ನು ಅಳವಡಿಸಿರುವುದನ್ನು ಗಮನಿಸಲಾಯಿತು. ಹೀಗೆ ಕೊಳಚೆ ನೀರಿನ ಮಾಗಾಂತರಣ ಕಾಲುವೆಯ ಮೇಲೆ ಮಾಡಿದ ಅಂದಾಜು ವೆಚ್ಚವಾದ ₹6.11 ಕೋಟಿಯು ಅನಾವಶ್ಯಕವಾಗಿತ್ತು ಎಕೆಂದರೆ ಅವುಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಮನ್ವಯ ಮಾಡಬೇಕೆಂದು ಕೃಗೆತ್ತಿಕೊಳ್ಳಲಾಗಿತ್ತು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಒಳಚರಂಡಿ ಕಾಮಗಾರಿಯು ನಿರೀಕ್ಷೆಯಂತೆ ಮೂಲಗೊಂಡಿರಲಿಲ್ಲವಾದ್ದರಿಂದ ಕೆಲವು ಕೆರೆಗಳಲ್ಲಿ ಮಾಗಾಂತರಣ ಚರಂಡಿಗಳನ್ನು ಹಾಕಲಾಗಿದೆ ಮತ್ತು ಮುಳ್ಳಿಗಳ ಮೊದಲ ಕೆಲವು ಮುಳ್ಳಿಗಳಲ್ಲಿ ಕೊಳಚೆ ನೀರು ಮಿಶ್ರಿತ ಮುಳ್ಳಿ ನೀರು ಕೆರೆಗೆ ಸೇರದಂತೆ ತಡೆಯಲು ಮಾಗಾಂತರಣ ಚರಂಡಿಗಳು ಅವಶ್ಯಕವಾಗಿದ್ದವು ಎಂದು ಬಿಡಿಲಿ ತಿಳಿಸಿತು (ಪೈಪ್‌ವರಿ 2015). ರಸ್ತೆಗಳು, ಸಾಮಾನ್ಯ ಉಪಯುಕ್ತತೆಯ ಪ್ರದೇಶಗಳು ಮತ್ತು ಟ್ರಿಂಕಲ್‌ನ್‌ಗಿಂತ ಬಹಳ ಕೆಳಮಟ್ಟದಲ್ಲಿರುವ ಕೆರೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಒಳಚರಂಡಿ ಲೈನ್‌ಗಳನ್ನು ಹಾಕುತ್ತದೆ ಎಂದು ಸಹಾ ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಫ್‌ 2015).

ಉತ್ತರಗಳನ್ನು ಒಪ್ಪಲಾಗುವುದಿಲ್ಲ ಎಕೆಂದರೆ ಮಾಗಾಂತರಣ ಚರಂಡಿಗಳು ಕೆರೆ ಅಂಗಳಗಳು ಒಳಗುವಲ್ಲಿ ಪರಿಣಮಿಸಿ ಗೂಲಾಳಕ್ಷಣಗಳನ್ನು ಕಳೆದುಹೊಂಡು ಹೊಸೆಗೆ ನೀರಿನ ಸಂಪನ್ಮೂಲದ ನಷ್ಟದಲ್ಲಿ ಪರಿಣಮಿಸಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸಮಾನಾಂತರದಲ್ಲಿ ಒಳಚರಂಡಿ ಲೈನ್‌ಗಳನ್ನು ಹಾಕಿದ್ದ ಕಡೆ ವೆಚ್ಚವನ್ನು ನಿರ್ಣಯಗೊಳಿಸಿತು.

### 5.6.3 ಕೊಳಚೆ ನೀರಿನ ಸಂಸ್ಕರಣಾ ಘಟಕಗಳ ಸ್ಥಾಪನೆಯಲ್ಲಿ ಅಶವಾಹಕತೆ

ಕನಾಟಕ ರಾಜ್ಯದಲ್ಲಿ, 219 ಸ್ಥಳೀಯ ಸಂಸ್ಥೆಗಳಲ್ಲಿ ಕೇವಲ 55 ಸ್ಥಳೀಯ ಸಂಸ್ಥೆಗಳು ಮಾತ್ರ ಎಸ್‌ಟಿಪಿಗಳನ್ನು ಹೊಂದಿವೆ. ನೀರಿನ ಮೂಲಗಳಿಗೆ ಕೊಳಚೆ ನೀರಿನ ಪ್ರವೇಶವನ್ನು ತಪ್ಪಿಸಲು ಎಸ್‌ಟಿಪಿಗಳನ್ನು ಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಕನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿತು (ಮೇ 2014). ಸ್ವಿವರ ಯೋಜನಾ ವರದಿಗಳು ಕರೆಯ ಎಲ್ಲಾ ಒಳಹರಿವುಗಳ ಆಧಾರದ ಮೇಲೆ ಎಸ್‌ಟಿಪಿಗಳ ಸ್ಥಾಪನೆಯನ್ನು ಒದಗಿಸಿದ್ದವು. ಇದು, ಕರೆಯನ್ನು ಪ್ರವೇಶಿಸುವ ಎಲ್ಲ ಕೊಳಚೆಗಳನ್ನು ಸಂಸ್ಕರಣ ಮಾಡಿ ನಂತರ ಸಂಸ್ಕರಣವಾದ ನೀರು ಮಾತ್ರ ಕರೆಯನ್ನು ಪ್ರವೇಶಿಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ ಹಾಗೂ ಕರೆಗಳ ಜ್ಯೇಷ್ಠ ಆರೋಗ್ಯವನ್ನು ಸುಧಾರಿಸುತ್ತದೆ.

ಬೆಂಗಳೂರಿನಲ್ಲಿ ಸರಿಸುಮಾರು ಪ್ರತಿದಿನವು 900 ಮುಲಿಯನ್ ಲೈಟ್‌ಗಳಷ್ಟು (ಎಮ್‌‌ಎಲ್‌‌ಡಿ) ನೀರನ್ನು ಒಳಸಲಾಗುತ್ತದೆ. ಇದರಲ್ಲಿ ಶೇಕಡಾ 80ರಷ್ಟು ನೀರು ಕೊಳಚೆ ನೀರಾಗಿ ಉತ್ಪತ್ತಿಯಾಗುತ್ತದೆ. ಮೂಲ ಕೊಳಚೆ ನೀರನ್ನು ನೀರಿನ ಮೂಲಗಳಿಗೆ ಬಿಡುವ ಮೊದಲು ಅದನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಎರಡನೆಯ ಮಟ್ಟಕ್ಕೆ ಸಂಸ್ಕರಿಸಬೇಕೆಂದು, ಕನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೀತಿಯು ನಿಗದಿಪಡಿಸುತ್ತದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಅಸ್ತಿತ್ವದಲ್ಲಿರುವ ಎಸ್‌ಟಿಪಿಗಳಿಂದ ಪ್ರತಿದಿನ 721 ಎಮ್‌‌ಎಲ್‌‌ಡಿಗಳಷ್ಟು ನೀರನ್ನು ಸಂಸ್ಕರಿಸುವ ಸಾಮರ್ಥ್ಯವಿದ್ದರೂ ಸಹ ಕೇವಲ 521 ಎಮ್‌‌ಎಲ್‌‌ಡಿ ಕೊಳಚೆ ನೀರನ್ನು ಸಂಸ್ಕರಿಸುತ್ತದೆ ಮತ್ತು ಉಳಿದ ಕೊಳಚೆ ನೀರನ್ನು (200 ಎಮ್‌‌ಎಲ್‌‌ಡಿ) ಹಾಗೆಯೇ

<sup>27</sup> ದೊಡ್ಡಾನೆಕುಂದಿ (₹1.26 ಕೋಟಿ), ಜಂಟುರು-ಸಂಪಿಗೇಹಳ್ಳಿ (₹0.24 ಕೋಟಿ), ಕೃಗೊಂಡನಹಳ್ಳಿ (₹1.15 ಕೋಟಿ), ಕೌಡೆನಹಳ್ಳಿ (₹0.21 ಕೋಟಿ), ರಾಚೆನಹಳ್ಳಿ (₹0.95 ಕೋಟಿ), ವಿಭೂತಿಪುರ (₹0.04 ಕೋಟಿ) ಮತ್ತು ಯಲಹಂಕ (₹2.26 ಕೋಟಿ)

ಕೆರೆಗಳಿಗೆ ಬಿಡಲಾಗುತ್ತಿತ್ತು. 339 ಎಮ್‌ಎಲ್‌ಡಿ ಸಾಮರ್ಥ್ಯದ ಹೆಚ್ಚುವರಿ ಎಸೋಟಿಪಿಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಿಳಿಸಿತು (ನವೆಂಬರ್ 2014). ತಮ್ಮದೇ ಎಸೋಟಿಪಿಗಳನ್ನು<sup>28</sup> ಹೊಂದಿದ ಅಪಾಟ್‌ಮೆಂಟ್‌ ಸಂಕೋರ್ಚನೆಗಳ ಸಂಬಂಧವಾಗಿ, ಅಂತಹ ಅಪಾಟ್‌ಮೆಂಟ್‌ಗಳಿಂದ ಸಂಸ್ಕರಣೆಯಾದ ನೀರನ್ನು ಚರಂಡಿಗೆ ಬಿಡುವ ಬದಲು ಕೆರೆಗಳಿಗೆ ಬಿಡಬೇಕು ಎಂದು ಮುಕ್ತಾಯದ ಸಮಾವೇಶದಲ್ಲಿ (ಫೆಬ್ರವರಿ 2015) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಿಳಿಸಿತು. ಆದರೆ, ಅಂತಹ ಎಲ್ಲ ಅಪಾಟ್‌ಮೆಂಟ್‌ಗಳಿಂದ ಸಂಸ್ಕರಣೆಯಾದ ನೀರನ್ನು ಮಾತ್ರ ಕೆರೆಗಳಿಗೆ ಬಿಡಲಾಗುತ್ತದೆ ಎನ್ನುವುದನ್ನು ಕನಾಕಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳು ಖಚಿತಪಡಿಸಿಕೊಳ್ಳುವ ಅಗತ್ಯವಿದೆ.

ಎಸೋಟಿಪಿಗಳನ್ನು ಸ್ಥಾಪಿಸದೇ ಇದ್ದ ಏರಡು ಪ್ರಕರಣಗಳಿದ್ದವು, ಅವುಗಳು ಕೆಳಗಿನಂತಿವೆ:

- (i) ಗುತ್ತಿಗೆ ಘರತ್ವಗಳ ಅನ್ವಯ ಕೆರೆಯನ್ನು ಬಾಡಿಗೆಗೆ ನೀಡುವಾಗ ಎಸೋಟಿಪಿಗಳನ್ನು ಒದಗಿಸುವುದು ಒಂದು ಮೂವಾರ್ಷೇಕೆತ್ತ ಘರತ್ವಾಧಿಕಾರಿ ಸಹ ಬೆಂಗಳೂರಿನ ನಾಗಾವರ ಕೆರೆಯಲ್ಲಿ ಕೆರೆಯ ಗುತ್ತಿಗೆದಾರರು ಏದು ಎಮ್‌ಎಲ್‌ಡಿ ಎಸೋಟಿಪಿಯನ್ನು ಒದಗಿಸಿರಲಿಲ್ಲ (ಒಳಹರಿವಿನ ವಾಯವ್ಯ ಭಾಗದಲ್ಲಿ).
- (ii) ಬೆಳಗಾವಿಯ ಕೋಟಿಕೆರೆ ಕೆರೆಯಲ್ಲಿ ಎಸೋಟಿಪಿಯ ಸ್ಥಾಪನೆಯನ್ನು ಒಳಗೊಂಡಿದ್ದ ಜೀಎಂಎಂದಾರ ಕಾಮಗಾರಿಗಳನ್ನು ₹5.73 ಕೋಟಿ ವೆಚ್ಚವನ್ನು ಭರಿಸಿ ಮೂರ್ಖಗೊಳಿಸಲಾಯಿತು (ಮೇ 2009). ಆದರೆ, ಎಸೋಟಿಪಿ ಫಟಕವನ್ನು ಕೈಬಿಡಲಾಯಿತು ಮತ್ತು ಕೊಳಚೆನೀರು ಕೆರೆಯನ್ನು ಮಲಿನಗೊಳಿಸುತ್ತಿರುವುದನ್ನು ಜಂಟಿ ಭೌತಿಕ ಪರಿಶೀಲನೆಯಲ್ಲಿ (ಮಾಟ್‌ 2014) ಗಮನಿಸಲಾಯಿತು

ಆಯವ್ಯಯ ಹಂಚಿಕೆಯನ್ನು ಗಮನಿಸಿಕೊಂಡು ಆದ್ಯತೆಯ ಆಧಾರದ ಮೇಲೆ ಬೇರೆ ಕೆರೆಗಳಲ್ಲಿ ಎಸೋಟಿಪಿಗಳನ್ನು ಸ್ಥಾಪಿಸುವುದನ್ನು ವಿಸ್ತರಿಸಲಾಗುವುದೆಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾಟ್‌ 2015).

#### 5.6.4 ಎಸೋಟಿಪಿಗಳ ಅಸಮರ್ಪಕ ಕಾರ್ಯನಿರ್ವಹಣೆ

ಬೆಂಗಳೂರಿನಲ್ಲಿ ಪರೀಕ್ಷಾ-ತನಿಬೆ ನಡೆಸಿದ ಕೆರೆಗಳ ಎಸೋಟಿಪಿಗಳ ಕಾರ್ಯನಿರ್ವಹಣೆಯನ್ನು ಲೆಕ್ಕಪರಿಶೋಧನೆಯು ಪರಿಶೀಲಿಸಿತು. ಈ ಕೆಳಗಿನ ನ್ಯಾನೆತೆಗಳನ್ನು ಗಮನಿಸಲಾಯಿತು:

- ಕೆರೆಯನ್ನು ಸೇರುತ್ತಿದ್ದ ಕೊಳಚೆ ನೀರು 2.3 ಎಮ್‌ಎಲ್‌ಡಿಯಷ್ಟಿದ್ದರೂ ಸಹ ಬಿಬಿಎಂಪಿಯಿಂದ ದಾಸರಹಳ್ಳಿ ಕೆರೆಯಲ್ಲಿ ಸ್ಥಾಪಿಸಲಾಗಿದ್ದ ಎಸೋಟಿಪಿಯು ಕಡಿಮೆ ಸಾಮರ್ಥ್ಯದ ಒಂದು ಎಮ್‌ಎಲ್‌ಡಿ ಯಾಗಿತ್ತು. ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಕೊರತೆಯನ್ನು ಒಪ್ಪಿಕೊಂಡಿತು (ಮಾಟ್‌ 2015) ಮತ್ತು ಕಡಿಮೆ ಸಾಮರ್ಥ್ಯದ್ದು ಒಣಹವೆಯ ಹರಿವಿಗೆ ಮಾತ್ರ ಎಂದು ವಿವರಿಸಿತು. ಉತ್ತರವನ್ನು ಒಪ್ಪಲಾಗುವುದಿಲ್ಲ ಎಕೆಂದರೆ ಒಣಹವೆಯಲ್ಲಿ ಹರಿಯುವ ಕೊಳಚೆ ನೀರು ಮಾತ್ರ ಅಗತ್ಯಗಿಂತ ಕಡಿಮೆ ಸಾಮರ್ಥ್ಯದ ಸ್ಥಾಪನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ.
- ಪೆಗಯ್ಯನಕೆರೆಯಲ್ಲಿ ಕೆರೆಗೆ ಸಂಸ್ಕರಣೆಯಾದ ನೀರನ್ನು ಬಿಡುಲು 20 ಎಮ್‌ಎಲ್‌ಡಿಯ ಎಸೋಟಿಪಿಯನ್ನು ಸ್ಥಾಪಿಸಲಾಗಿತ್ತು. ಜಂಟಿ ಭೌತಿಕ ಪರಿಶೀಲನೆಯ ಅವಧಿಯಲ್ಲಿ ಎಸೋಟಿಪಿಯು ತನ್ನ ಮೂರ್ಖ ಸಾಮರ್ಥ್ಯಕ್ಕೆ ಕೆಲಸ ಮಾಡದಿರುವುದನ್ನು ಮತ್ತು ಸಂಸ್ಕರಣೆಯಾದ ನೀರನ್ನು ಕೆಳ್ಳಿ ಕೊಳಚೆ ನೀರು ತುಂಬಿರುವ ಮಳೆನೀರಿನ ಚರಂಡಿಯ ಮೂಲಕ ಅದೇ ಒಳಹರಿವಿನಲ್ಲಿ ಕೆರೆಗೆ ಬಿಡುತ್ತಿದ್ದುದನ್ನು ಗಮನಿಸಲಾಯಿತು. ಸಂಸ್ಕರಣೆಯಾದ ನೀರು ಮಿಶ್ರಣವಾಗುತ್ತಿದ್ದರಿಂದ ಕೊಳಚೆ ನೀರು ನಿಸ್ಪಾರವಾಗುತ್ತಿತ್ತು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಉತ್ತರವನ್ನು ಒಪ್ಪಲಾಗುವುದಿಲ್ಲ, ಎಕೆಂದರೆ

<sup>28</sup> 50 ವಾಸದ ಮನೆಗಳರುವ ಅಥವಾ ಪ್ರತಿದಿನ 50 ಜಡರ ಮೀಟರ್‌ಗಳಪ್ಪು ಕೊಳಚೆನೀರನ್ನು ಉತ್ಪಾದಿಸುವ ಅಪಾಟ್‌ಮೆಂಟ್‌ಗಳು ತಮ್ಮ ಆವರಣದಲ್ಲಿಯೇ ಎಸೋಟಿಪಿಯನ್ನು ಸ್ಥಾಪಿಸಬೇಕು.

ಸಂಸ್ಕರಣೆಯಾದ ನೀರಿನ ಜೊತೆ ಕೊಳಚೆ ನೀರು ಮಿಶ್ರಿತವಾದರೆ ಕೊಳಚೆ ನೀರನ್ನು ಸಂಸ್ಕರಿಸುವ ಉದ್ದೇಶವನ್ನೇ ವ್ಯಾಧಗೊಳಿಸಿದಂತಾಗುವುದು.

- ನಾಗಾವರ ಕೆರೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು 60 ಎಮ್‌ಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿಯೋಂದನ್ನು ನಿರ್ಮಿಸಿತು ಮತ್ತು ಪದೇಪದೇ ಆಗುತ್ತಿದ್ದ ವಿದ್ಯುತ್ ವ್ಯಘಳ್ಯದಿಂದ ಅದು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅಬಾಧಿತ ವಿದ್ಯುತ್ಕ್ಷಕೆ ಸರಬರಾಜನ್ನು ಒದಗಿಸಿದ್ದುದರಿಂದ ಈ ತರಹ ಆಗುತ್ತಿತ್ತು ಮತ್ತು ಅದನ್ನು ಒದಗಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಿಳಿಸಿತು (ನವೆಂಬರ್ 2014).
- ಜಕ್ಕೂರು-ಸಂಪಿಗೇಹಳ್ಳಿ ಕೆರೆಯಲ್ಲಿಯೂ ಸಹ ಕೊಳಚೆ ನೀರಿನ ಸಂಸ್ಕರಣೆಯು ಸ್ಥಾಪಿತ 10 ಎಮ್‌ಎಲ್‌ಡಿ ಸಾಮರ್ಥ್ಯದ ಮಟ್ಟಕ್ಕೆರಲಿಲ್ಲ. ಇದು ಕೆರೆಯಲ್ಲಿನ ಜಲಚರಗಳನ್ನು ಬಾಧಿಸಿತು ಮತ್ತು ಜನವರಿ 2015ರ ಅವಧಿಯಲ್ಲಿ ಮೇನುಗಳ ಸಾಮೂಹಿಕ ಸಾವಿನ ವರದಿಯಾಗಿತ್ತು.

ಈ ಎಲ್ಲ ದೃಷ್ಟಾಂತಗಳು ಎಸ್‌ಟಿಪಿಗಳ ಕಾರ್ಯನಿರ್ವಹಣೆಯು ಪರಿಣಾಮಕಾರಿಯಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ ಹಾಗೂ ಈ ಎಸ್‌ಟಿಪಿಗಳ ಕಡಿಮೆ ಒಳಕೆ ಮತ್ತು ಕಡಿಮೆ ಸಾಮರ್ಥ್ಯದ ಕಾರಣದಿಂದ ಕೆರೆಗಳನ್ನು ಪ್ರವೇಶಿಸುತ್ತಿದ್ದ ಕೊಳಚೆ ನೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮುಕ್ಕಾಯಿದ ಸಭೆಯಲ್ಲಿ (ಫೆಬ್ರವರಿ 2015) ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಹೆಚ್ಚಿನ ಮುಖ್ಯ ಕಾರ್ಯದರ್ಶಿಗಳು ಕೊಳಚೆ ನೀರನ್ನು ಕೆರೆಗಳಿಗೆ ಬಿಡುವ ಮೊದಲು ನಿರೀಕ್ಷಿತ ಮಟ್ಟಕ್ಕೆ ಸಂಸ್ಕರಣೆಯಾಗುವುದನ್ನು ವಿಚಿತ್ರಪಡಿಸಿಕೊಳ್ಳುವುದಕ್ಕೆ ನೇರ ಮೇಲ್ಮೈಕಾರಣೆಯ ಅಗತ್ಯತೆಯಿದೆಯಿಂದು ತಿಳಿಸಿದರು.

ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ತೆಗೆದ ಭಾಯಾಚಿತ್ರವು ಸಹ ಪರೀಕ್ಷಾ-ತನಿಖೆ ನಡೆಸಿದ ಕೆರೆಯ ಮಾಲಿನ್ಯದ ಮಟ್ಟವನ್ನು ತೋರಿಸುತ್ತದೆ.



ದಾಸರಹಳ್ಳಿ ಕೆರೆಯ ಮುಖ್ಯ ಚರಂಡಿಯಲ್ಲಿ (ಕೆರೆಯ ಒಂದನೆಯ ಒಳಪರಿಪ್ರ) ಪೀಠ್ಯ ಕ್ರಾರಿಕಾ ಪ್ರದೇಶದ ಎಲ್ಲ ತ್ವಾಜ್ವವು ಪರಿಯುತ್ತಿರುವುದು ಚರಂಡಿಯಲ್ಲಿ ಪರಿಯುವ ದಷ್ಟ ಮಂದವಾದ ಕಿರಿಯ ನೀರಿನಿಂದ ಸ್ವಷ್ಟವಾಗುತ್ತಿತ್ತು

**ಶಿಫಾರಸು 9 :** ಅನುಪ್ಪಾನ ಸಂಸ್ಥೆಗಳ/ಕೆರೆಯ ಅಭಿರೂಪಕರ ಜೊತೆಗೆ ಸಮನ್ವಯದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಎಸ್‌ಟಿಪಿಗಳನ್ನು ಸ್ಥಾಪಿಸಬೇಕು ಮತ್ತು ಸಂಸ್ಕರಣೆ ಮಾಡದ ಜೊಳಚೆ ನೀರನ್ನು ಕೆರೆಗಳಿಗೆ ಬಿಡುವುದನ್ನು ವಿಚಿತ್ರಪಡಿಸಿಕೊಳ್ಳಬೇಕು.

## 5.7 ಕೆರೆಗಳಲ್ಲಿ ಕ್ಷೇತ್ರಿಕೊಂಡ ಇತರೆ ಕಾರ್ಯಗಾರಿಗಳು

### 5.7.1 ಅಧಿಕ ಹೊಳೆತ್ತುವ ಕಾರ್ಯಗಾರಿಗಳು

ಎನ್‌ಎಲ್‌ಸಿಪಿ ಮಾರ್ಗದರ್ಶಿ ಸೂತ್ರಗಳ ಅನ್ವಯ ಹೊಳೆತ್ತುವುದರಿಂದ ಕೆರೆಯ ಆಳದಲ್ಲಿ ಹೆಚ್ಚಳವಾಗಿ ಸಸ್ಯ ಮತ್ತು ಪ್ರಾಣಿಕುಲದ ಮೇಲೆ ಪ್ರತಿಕೊಲ ಪರಿಣಾಮವನ್ನು ಉಂಟು ಮಾಡುತ್ತದೆ. ಹೊಳೆತ್ತುವ

ಕಾಮಗಾರಿಯನ್ನು ತಜ್ಞರ ಮಾರ್ಗದರ್ಶನದಲ್ಲಿ ವೈಚಾನಿಕವಾಗಿ ಕಾರ್ಯಗತಗೊಳಿಸಬೇಕು. ಅಧಿಕವಾಗಿ ಹೊಳೆತ್ವಪುದರಿಂದ ಜಲಧಾರಣ ಸಮಯವು<sup>29</sup> ಹೆಚ್ಚಿಗೂವ ಕಾರಣದಿಂದ ಕೆರೆಯ ಪರಿಸರವನ್ನು ಬಾಧಿಸುವುದು ಎಂದು ಸವಿವರ ಯೋಜನಾ ವರದಿಗಳು ತಿಳಿಸಿದ್ದವು. ಅಧಿಕವಾಗಿ ಹೊಳೆತ್ವದೇ ಹಾಗೂ ಕಡಿದಾದ ಏರಿಯನ್ನು ರಚಿಸದ ಮೂಲಕ ನೇಸರ್‌ರೀಕ ತೀರ ಪ್ರದೇಶವನ್ನು ಸಂರಕ್ಷಿಸುವ ಅಗತ್ಯತೆಯನ್ನು ಪ್ರಥಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಪಿಸಿಸಿಎಫ್) ಒತ್ತಿ ಹೇಳಿದ್ದರು (2008). ಕೆರೆ ಏರಿಯ ರಚನೆಗೆ ಅವಶ್ಯಕತೆಯಿರುವಷ್ಟು ಮಾತ್ರ ಕೆರೆಯ ಹೊಳೆತ್ವಪುದನ್ನು ಸೀಮಿತಗೊಳಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರದ ಶಾಂತಿಕ ಸಲಹಾ ಸಮಿತಿಯು ಶಿಫಾರಸು ಮಾಡಿತ್ತು. ಬಿಬಿಎಂಪಿ ಮತ್ತು ಬಿಡಿವಿಗಳು ಕಾರ್ಯಗತಗೊಳಿಸಿದ ಕಾಮಗಾರಿಗಳನ್ನು ಮೇಲ್ಮೀಚಾರಣ ಮಾಡುವಂತೆ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಹೊಡ ಸೂಚಿಸಿತ್ತು (ಪಿಪ್ಲೋ 2010).

ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲು, ಅಂತರ್ಜಾಲವು ಮನ್ಯಭರ್ತಿಯಾಗಲು ಮುಂತಾದವುದಕ್ಕಾಗಿ ಹೊಳೆತ್ವಪುದನ್ನು ಕೈಗೊಂಡಿರುವುದನ್ನು ದಾಖಿಲೆಗಳ ಪರಿಶೀಲನೆಯು ತಿಳಿಯಪಡಿಸಿತು. ಅಂದಾಜುಗಳಿಗೆ ಮತ್ತು ಸವಿವರ ಯೋಜನಾ ವರದಿಗೆ ಹೋಲಿಸಿದರೆ ತೆಗೆದ್ದು ಹೊಳಿನ ಪರಿಮಾಣವು ಬಹಳ ಅಧಿಕವಾಗಿತ್ತೇಂದು ಗಮನಿಸಲಾಯಿತು. ಅಧಿಕ ಅಗತ್ಯಕ್ಕಾಗಿ ದಾಖಿಲೆಗಳಲ್ಲಿ ಯಾವುದೇ ಸಮರ್ಥನೆಯಿರಲಿಲ್ಲ ಮತ್ತು ಪರೀಕ್ಷ್ಯ-ತನಿಖೆ ನಡೆಸಿದ 13<sup>30</sup> ಕೆರೆಗಳಲ್ಲಿ ಅಧಿಕ ಹೊಳೆತ್ವಪುದರ ಮೇಲೆ ಭರಿಸಿದ್ದ ವೆಚ್ಚವು ₹4.02 ಕೋಟಿಗಳಾಗಿತ್ತು. ಮುಂದುವರೆದು, ಮೂರು<sup>31</sup> ಕೆರೆಗಳ ಸವಿವರ ಯೋಜನಾ ವರದಿಗಳಲ್ಲಿ ಹೊಳೆತ್ವವ ಚಟುವಟಿಕೆಗಳ ಪ್ರಸ್ತಾವನೆ ಇರಿದ್ದರೂ ಸಹ ₹99.78 ಲಕ್ಷ ವೆಚ್ಚವನ್ನು ಭರಿಸಿ ಹೊಳೆತ್ವವ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗಿತ್ತು. ಆದುದರಿಂದ ಅಧಿಕವಾಗಿ ಹೊಳೆತ್ವಿರುವುದು ಜಲಧಾರಣ ಸಮಯವನ್ನು ಅಧಿಕಗೊಳಿಸಿ ತಪ್ಪಿಣಾಮವಾಗಿ ಕೆರೆಗಳ ಮಾಲಿನ್ಯದ ಮಟ್ಟವನ್ನು ಹೆಚ್ಚಿಸಿತು.

ಬಿಬಿಎಂಪಿ ಮತ್ತು ಬಿಡಿವಿಗಳು ಕಾರ್ಯಗತಗೊಳಿಸಿದ ಅಧಿಕ ಹೊಳೆತ್ವವ ಕಾಮಗಾರಿಗಳನ್ನು ಮೇಲ್ಮೀಚಾರಣ ಮಾಡಲು ಕೆರೆ ಅಭಿವೃದ್ಧಿ ಪ್ರಾಧಿಕಾರವೂ ಸಹ ವಿಫಲವಾಯಿತು. ಕೆರೆ ಅಭಿವೃದ್ಧಿ ಪ್ರಾಧಿಕಾರವು ಲೆಕ್ಕಪರಿಶೋಧನಾ ಆಕ್ಷೇಪಣೆಗಳನ್ನು ಒಪ್ಪಿಕೊಂಡಿತು ಮತ್ತು ಕೆರೆಗಳ ನಿಯತಕಾಲಿಕ ಪರಿಶೀಲನೆ ಮತ್ತು ಮೇಲ್ಮೀಚಾರಣೆಯನ್ನು ನಡೆಸಲು ಸಾಕಷ್ಟು ಶಾಂತಿಕ ಸಿಬ್ಬಂದಿಯನ್ನು ಹೊಂದಿರಲಿಲ್ಲ ಎಂದು ತಿಳಿಸಿತು (ಪಿಪ್ಲೋ 2015).

ಕೆರೆ ಅಂಗಳವನ್ನು ಸಾಸರ್ ಆಕೃತಿಗೆ ತರಲು ಕೆರೆ ಅಂಗಳವನ್ನು ಆಳ ಮಾಡಲಾಯಿತ್ತೆಂದು ಬಿಡಿವಿ ತಿಳಿಸಿತು (ಜನವರಿ 2015). ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ಇದು ಪಿಸಿಸಿಎಫ್ ನೀಡಿದ (ಜುಲೈ 2008) ತಜ್ಞ ಮಾರ್ಗದರ್ಶನಗಳಿಗೆ ವಿರುದ್ಧವಾಗಿತ್ತು. ಕೆರೆಗಳಲ್ಲಿ ಕಟ್ಟಡ ಅವಶೇಷಗಳು ಮತ್ತು ಇತರೆ ಶಾಂತಿಗಳ ಸಂಗ್ರಹದ ಕಾರಣದಿಂದ ಅಧಿಕವಾಗಿ ಹೊಳೆತ್ವಾಯಿತು ಮತ್ತು ಇದು ಸವಿವರ ಯೋಜನಾ ವರದಿಗಳ ತಯಾರಿಕೆಯಲ್ಲಿನ ಹಾಗೂ ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ವಿಳಂಬಿದಿಂದ ಆಗಿದ್ದು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾರ್ಚ್ 2015). ಅಲ್ಲದೇ ಕೆಸರಿನಂತಹ ಮಣಿನ್ನು ಏರಿಯ ರಚನೆಗೆ ಬಳಸುವುದಕ್ಕಾಗುವುದಿಲ್ಲ. ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ಒಂದು ಸಾರಿ ಅನುಷ್ಠಾನ ಸಂಸ್ಥೆಗಳಿಗೆ ಕೆರೆಯನ್ನು ಹಾಸ್ತಾಂತರಿಸಿದ ನಂತರ ಕಟ್ಟಡ ಅವಶೇಷಗಳು ಮತ್ತು ಇತರೆ ಶಾಂತಿಗಳು ಸಂಗ್ರಹವಾಗುವುದನ್ನು ತಪ್ಪಿಸಬೇಕಿತ್ತು. ಮಣಿನ್ನು ‘ಕೆಸರು ಮಣಿ’ ಎಂದು ವರ್ಗೀಕರಿಸಲು ಸಮರ್ಪಕ ಮಣಿನ ಪರೀಕ್ಷ್ಯ ವರದಿಗಳಿರಬೇಕು, ಆದರೆ ಅವು ಇರಲಿಲ್ಲ. ಅಲ್ಲದೆ, ಒಣಮಣಿನ್ನೂ ಸಹ ಕೆರೆ ಪ್ರದೇಶದಿಂದ ಹೊರಗೆ ಸಾಗಿಸಲಾಯಿತು ಎಂದು ಬಿಲ್ಲಿಗಳು ತೋರಿಸಿದವು. ಆದ್ದರಿಂದ ಈ ವಿಷಯದ ತನಿಖೆಯಾಗಬೇಕು ಮತ್ತು ಸವಿವರ ಯೋಜನಾ ವರದಿಗಳಿಗೆ ಹೋಲಿಸಿದರೆ ಅಧಿಕವಾಗಿ ಹೊಳೆತ್ವಿದ್ದಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಿದೆ.

<sup>29</sup> ಜಲಧಾರಣ ಸಮಯವೆಂದರೆ ಕೆರೆಯಲ್ಲಿ ನೀರು ನಿಂತಿರುವ ಸರಾಸರಿ ಸಮಯ. ನೀರು ನಿಂತಿರುವ ಸಮಯ ಹೆಚ್ಚಿದರೆ, ಮಾಲಿನ್ಯಕಾರಕಗಳು ಕೆರೆಯಲ್ಲಿ ಹೆಚ್ಚಿ ಸಮಯ ಉಳಿಯತ್ತೆ ಹಾಗೂ ಕೆರೆಯಿಂದ ನೀರು ಬೇಗ ಶಾಲಿಯಾಗುವುದಿಲ್ಲವಾದರ್ಥಿಂದ ಕೆರೆಯ ಮಾಲಿನ್ಯವನ್ನು ಅಧಿಕಗೊಳಿಸುತ್ತದೆ.

<sup>30</sup> ಅಲ್ಲಾಳಸಂದ್ರ, ಅಟ್ಲಾರು, ಬಿ.ನಾರಾಯಣಪುರ, ಜಿನ್ನಪ್ಪನಹಳ್ಳಿ, ದಾಸರಹಳ್ಳಿ, ಮೊಡ್ಡುನೆಹಂದಿ, ಗಂಗಾರೆಟ್ಟಿ, ಜಕ್ಕೂರು-ಸಂಂಗೇಹಳ್ಳಿ, ಕೈಗೊಂಡನಹಳ್ಳಿ, ಕೌಡೆನಹಳ್ಳಿ, ಮೇತ್ತಿಪಾಳ್ಕಾ, ರಾಚೇನಹಳ್ಳಿ ಮತ್ತು ಯಲಹಂಕ

<sup>31</sup> ಹೋಗಿಲು, ತಿರುಮೇನಹಳ್ಳಿ ಮತ್ತು ವೆಂಕಟೇಶಪುರ



**ಸಾರ್ಥಕ ಆರ್ಥಿಕ ಹೊಳೆತ್ತಿರುವುದನ್ನು ಬಿ.ನಾರಾಯಣಪುರ ಕೆರೆಯಲ್ಲಿ ಮತ್ತು ಉಂಗುರಾಕಾರದ ಪರಿಯನ್ನು ನಿರ್ಮಿಸಿರುವುದನ್ನು ಜೊಕ್ಕನಹಳ್ಳಿ ಕೆರೆಯಲ್ಲಿ ಗಮನಿಸಲಾಯಿತು**

### 5.7.2 ಸಾಗಣೆ ವೆಚ್ಚಗಳ ಅಕ್ರಮ ಪಾವತಿ

ಗುತ್ತಿಗೆದಾರರಿಗೆ ಕಲ್ಲುಗಳಿಯಿಂದ ಕಾಮಗಾರಿಯ ಸ್ಥಳಕ್ಕೆ ವಸ್ತುಗಳನ್ನು ಸಗಿಸಲು ಮತ್ತು ಬಳಕೆ ಮಾಡದ/ಬೇಕಿಲ್ಲದ ವಸ್ತುಗಳನ್ನು ಗುಡ್ಡ ಹಾಕುವ ಸ್ಥಳಕ್ಕೆ ವಿಲೇವಾರಿ ಮಾಡಲು ಸಾಗಣೆ ದರವನ್ನು ಪಾವತಿಸಬೇಕು.

ಅಧಿಕ ಹೊಳೆತ್ತಿರುವುದರಿಂದ ತೋಡಿದ ಮಣ್ಣನ್ನು ಹೊರಹಾಕಲು ಗುತ್ತಿಗೆದಾರರಿಗೆ ಪಾವತಿ ಮಾಡಿದ ಸಾಗಣೆ ವೆಚ್ಚವೂ ಸಹ ಹೆಚ್ಚಿಸಿರುವುದನ್ನು ಲೆಕ್ಕಪರಿಶೋಧನೆಯಿ ಗಮನಿಸಿತು. ಸಂಹಿತೆಯ ಉಪಬಂಧಗಳಲ್ಲಿ ಅವಶ್ಯವಿರುವಂತೆ ಅನುಮೋದಿತ ತಾಂತ್ರಿಕ ಮಂಜೂರಾತಿಗಳ ಜೊತೆಗೆ ಸಾಗಣೆ ಜಿತ್ರ/ನಕ್ಕೆಗಳನ್ನು ಲಗತ್ತಿಸಿರಿದ್ದರೂ ಸಹ ಗುತ್ತಿಗೆದಾರರಿಗೆ ಪಾವತಿಗಳನ್ನು ಮಾಡಲಾಗಿತ್ತು. ಗುತ್ತಿಗೆದಾರರು ಬೇಡಿಕೆ ಮಾಡಿದ ಸಾಗಣೆ ವೆಚ್ಚಗಳಿಗೆ ಸಾಗಾಣಿಕೆಯ ವಿವರಗಳಿರಲಿಲ್ಲ. ಲಭ್ಯವಿದ್ದ ಮಣ್ಣನ್ನು ಬಳಸಿಕೊಳ್ಳುವ ಬದಲು ಮಣ್ಣನ್ನು ಹೊಂದಾಣಿಕೆ ಪರೀಕ್ಷೆ ವರದಿಗಳಂತಹ ಸಮರ್ಥನೆಯಿಲ್ಲದೇ ಮಣ್ಣನ್ನು ಬೇರೆ ಪ್ರದೇಶದಿಂದ ತರಲಾಯಿತು. ಪರಿಕ್ಷೆ-ತನಿಖೆ ನಡೆಸಿದ 13<sup>32</sup> ಪ್ರಕರಣಗಳಲ್ಲಿ ₹4.91 ಕೋಟಿಯನ್ನು ಸಾಗಣೆ ವೆಚ್ಚವನ್ನಾಗಿ ಪಾವತಿ ಮಾಡಲಾಗಿತ್ತು.

ಕೆರೆಗಳ ಹತ್ತಿರ ಗುಡ್ಡ ಹಾಕುವ ಪ್ರದೇಶದ ಲಭ್ಯತೆ ಇರದಿದ್ದದರಿಂದ ಸಾಗಣೆ ವೆಚ್ಚಗಳನ್ನು ಲೆಕ್ಕಹಾಕುವಲ್ಲಿ ವ್ಯತ್ಯಾಸಗಳಿದ್ದವು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾರ್ಚ್ 2015). ಉತ್ತರವನ್ನು ಒಪ್ಪಲಾಗುವುದಿಲ್ಲ ಏಕೆಂದರೆ ಸಾಗಾಣಿಕೆ ವೆಚ್ಚವನ್ನು ಲೆಕ್ಕಹಾಕುವುದಕ್ಕಾಗಿ ಇದು ಅನುಮೋದಿತ ತಾಂತ್ರಿಕ ಅಂದಾಜುಪಟ್ಟಗಳೊಡನೆ ಲಗತ್ತಿಸಬೇಕಾದ ಸಾಗಾಣಿಕೆ ಜಿತ್ರ/ನಕ್ಕೆಯ ಅಲಭ್ಯತೆಯ ಬಗ್ಗೆ ಉತ್ತರವಿರಲಿಲ್ಲ ಮತ್ತು ಈ ವಿಷಯದಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಿದೆ.

### 5.7.3 ಕೆರೆ ಏರಿಯ ಕಾಮಗಾರಿಗಳು

ಎನ್‌ಎಲ್‌ಸಿಪಿ ಮಾರ್ಗದರ್ಶಿ ಸೂತ್ರಗಳ ಅನ್ವಯ, ಪರಿಯನ್ನು ನೈಸರ್ಗಿಕವಾಗಿ ಬಲಗೊಳಿಸುವುದನ್ನು ಆಯ್ದು ಮಾಡುವ ಮೂಲಕ ಏರಿಯ ಇಂಜಿನಿಯರಿಂಗ್ ಕಾಮಗಾರಿಗಳನ್ನು ಕನಿಷ್ಠಗೊಳಿಸಬೇಕು. ಅಲ್ಲದೆ, ಈ ಕಾಮಗಾರಿಗಳ ವೆಚ್ಚವನ್ನು ಒಟ್ಟು ಯೋಜನಾ ವೆಚ್ಚದ ಶೇಕಡಾ 10ರಿಂದ 15ಕ್ಕೆ ಸೀಮಿತಗೊಳಿಸಬೇಕು. ಆದರೆ, ಎತ್ತರಿಸಿದ ಉಂಗುರಾಕಾರದ ಏರಿಗಳನ್ನು ರಚಿಸುವ ಉದ್ದೇಶದಿಂದ ಕೆರೆಗಳಲ್ಲಿ ಅಧಿಕ ಹೊಳೆತ್ತಿರುವುದನ್ನು ಕೈಗೊಳ್ಳಲಾಯಿತು. ಎತ್ತರದ ಉಂಗುರಾಕಾರದ ಜಾಗಿಂಗ್ ದಾರಿಗೆ ಬದಲಾಗಿ ಮೂರು ಮೀಟರ್ ಅಗಲ ಮೀರದಂತೆ ಒತ್ತಾದ ಮಣ್ಣನ್ನು ಒರಟು ಕಲ್ಲಿನ ನೆಲಮಟ್ಟದ ಕಾಲುದಾರಿಯನ್ನು ರಚಿಸಬೇಕೆಂದು ಕೆರೆಗಳ ಜೀಎಂಡಾರ್ಡರದ ಕಾರ್ಯಯೋಜನೆಯು

<sup>32</sup> ಅಂಜ್ಲೀಪುರ ಮೇಲಿನಕೆರೆ, ಅಟ್ಟಿರು, ಚಿನ್ನಪ್ಪನಹಳ್ಳಿ, ದಾಸರಹಳ್ಳಿ, ಗಂಗಾರೆಟ್ಟಿ, ಜಕ್ಕಾರು-ಸಂಪಿಗೆಹಳ್ಳಿ, ಕೈಗೊಂಡನಹಳ್ಳಿ, ಕೋಗಿಲು, ಮೇಸ್ತಿಪಾಟ್ಕ, ರಾಜೇನಹಳ್ಳಿ, ತಿರುಮೇನಹಳ್ಳಿ, ವಿಭಾತಿಪುರ ಮತ್ತು ಯಲಹಂಕ

ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಮನ್ಯುತ್ತೆತನದ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ

ನಿಗದಿಪಡಿಸಿತ್ತು. ನೆಲಮಟ್ಟದ ಕಾಲುದಾರಿಗಳು ಸುತ್ತಮುತ್ತಲಿನ ಜಲಾನಯನ ಪ್ರದೇಶದಿಂದ ಹರಿಯುವ ನೀರಿನ ಒಳಹರಿವಿಗೆ ಅಡ್ಡಿಪಡಿಸಬಾರದು ಎಂದೂ ನಿಗದಿಪಡಿಸಲಾಗಿತ್ತು. ಕೆರೆಯ ಪರಿಧಿಯ ಸುತ್ತಮುತ್ತ ನೀರಿನ ಗರಿಷ್ಠ ಮಟ್ಟ ಅಥವಾ ಬೇಲಿಯ ಪರಿಧಿಗೆ ಹತ್ತಿರದಲ್ಲಿ ಈ ಕೆಲಸವನ್ನು ಕಾರ್ಯಗತಗೊಳಿಸುವ ಅಗತ್ಯವಿದಿತು. ಕುನ್ನೀರಕಟ್ಟೆ ಸಣ್ಣ ನೀರಾವರಿ ಕೆರೆಯ ತಪಾಸಕೆಯ ಸಮಯದಲ್ಲಿ (ಪೆಬ್ರವರಿ 2008) ಕರೆ ಅಭಿವೃದ್ಧಿ ಪ್ರಾಧಿಕಾರದ ಅರಣ್ಯ ಸಂರಕ್ಷಣಾಧಿಕಾರಿಗಳೂ ಸಹ ಇದನ್ನು ಒತ್ತಿ ಹೇಳಿದ್ದರು ಹಾಗೂ ಕೆರೆಯ ಎಲ್ಲ ಕಡೆ ಏರಿ ಹಾಗೂ ಕೆರೆಯ ಮಧ್ಯದಲ್ಲಿನ ದಿಭ್ವಾಪು ನೀರು ಹರಡುವ ಪ್ರದೇಶವನ್ನು ಕಡಿಮೆ ಮಾಡುವುದು ಮತ್ತು ಕೆರೆಗೆ ಒಳಹರಿವಿನ ನೀರನ್ನು ತಡೆಗಟ್ಟಿಪ್ಪದು.

ಆದರೆ, ಸರಾಸರಿ ಮೂರು ಮೀಟರ್ ಎತ್ತರದಲ್ಲಿ ಮತ್ತು 29 ಮೀಟರ್ಗಳವರೆಗಿನ ಅಗಲದ ಉಂಗುರಾಕಾರದ ಎತ್ತರದ ಜಾಗಿಗೂ ಟ್ರಾಕ್ ಗಳನ್ನು ಒದಗಿಸಿರುವದನ್ನು ಪರೀಕ್ಷಾ-ತನಿಖೆ ನಡೆಸಿದ 17<sup>33</sup> ಕೆರೆಗಳಲ್ಲಿ ಗಮನಿಸಲಾಯಿತು. ಈ ಕಾಮಗಾರಿಯನ್ನೂ ಸಹ ಕರೆ ಅಭಿವೃದ್ಧಿ ಪ್ರಾಧಿಕಾರವು ಆಕ್ಸೇಪಿಸಿರಲಿಲ್ಲ. ಉಂಗುರಾಕಾರದ ಏರಿಗಳನ್ನು ಹೊಳೆತ್ತಿದೆ ಮಣ್ಣನ್ನು ಬಳಸಿ ರಚಿಸಲಾಗಿತ್ತು ಮತ್ತು ಕೆಲವು ಪ್ರಕರಣಗಳಲ್ಲಿ ಲಘ್ಯವಿದ್ದ ಮೊಣಾಪ್ರಮಾಣದ ಹೊಳೆತ್ತಿದ್ದ ಮಣ್ಣನ್ನು ಬಳಸದೇ ಬೇರೆ ಪ್ರದೇಶಗಳಿಂದ ಮಣ್ಣನ್ನು ತರಲಾಗಿತ್ತು. ಇದು ಸುತ್ತಮುತ್ತಲಿನ ಜಲಾನಯನ ಪ್ರದೇಶದಿಂದ ನೀರಿನ ಒಳಹರಿವನ್ನು ತಡೆಯುತ್ತಿತ್ತು. ಈ ಕಾಮಗಾರಿಗಳನ್ನು ಕಾರ್ಯಗತಗೊಳಿಸಿದ್ದರಿಂದ ಈ ಕೆರೆಗಳ ಸಂಬಂಧವಾಗಿ ತಪ್ಪಿಸಬಹುದಾಗಿದ್ದ ವೆಚ್ಚವು ₹11.32 ಕೋಟಿಯಾಗಿತ್ತು.

ಬಿಬಿಎಂಪಿ ಮತ್ತು ಬಿಡಿಎ ಕೆರೆಗಳ ಜೀಎಂಎಂಎಂದ್ದಾರದ ಕಾಮಗಾರಿಗಳನ್ನು ತಾನು ಮೇಲ್ಮೈಕಾರಣ ಮಾಡಲಿಲ್ಲ ಎಂದು ಕರೆ ಅಭಿವೃದ್ಧಿ ಪ್ರಾಧಿಕಾರವು ಒಪ್ಪಿಕೊಂಡಿತು (ಡಿಸಂಬರ್ 2014). ಬಿಬಿಎಂಪಿ/ಬಿಡಿಎ ಕೆರೆಗಳ ಜೀಎಂಎಂಎಂದ್ದಾರ ಚಟುವಟಿಕೆಗಳನ್ನು ಮೇಲ್ಮೈಕಾರಣ ಮಾಡುವಲ್ಲಿನ ಕರೆ ಅಭಿವೃದ್ಧಿ ಪ್ರಾಧಿಕಾರ ವಿಫಲತೆಯು ಕೆರೆಗಳ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವಲ್ಲಿ ಪರಿಣಾಮಿಸಿತು.

ಕರೆಗೆ ನೀರಿನ ಒಳಹರಿವನ್ನು ವಿಚಿತ್ರಪಡಿಸಿಕೊಂಡ ನಂತರವೇ ಉಂಗುರಾಕಾರದ ಏರಿಯನ್ನು ಒದಗಿಸಲಾಯಿತು ಮತ್ತು ಉಂಗುರಾಕಾರದ ಏರಿಗಳ ಮೇಲೆ ಭರಿಸಿದ ವೆಚ್ಚವು ವಾಸ್ತವವಾಗಿ ಅಗತ್ಯವಾಗಿದ್ದಿತು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಉತ್ತರಿಸಿತು (ಮಾರ್ಚ್ 2015). ಉತ್ತರವನ್ನು ಒಪ್ಪಲಾಗುವದಿಲ್ಲ, ಏಕೆಂದರೆ ಉಂಗುರಾಕಾರದ ಏರಿಗಳು ಸುತ್ತಮುತ್ತಲಿನ ಜಲಾನಯನ ಪ್ರದೇಶದಿಂದ ಹರಿಯುವ ನೀರಿನ ಒಳಹರಿವಿಗೆ ತಡೆಯೋಡ್ದುತ್ತವೆ.

#### 5.7.4 ಕೆರೆ ಬೇಲಿ ಹಾಕುವುದು

ಕರೆ ಪ್ರದೇಶಕ್ಕೆ ಬೇಲಿ ಹಾಕುವುದು ಆದ್ಯತೆಯ ಮೇಲೆ ಕೈಗೊಳ್ಳುವ ಕೆಲಸಗಳಲ್ಲಿ ಒಂದಾಗಿದೆ. ಪರೀಕ್ಷಾ-ತನಿಖೆ ನಡೆಸಿದ 56 ಕೆರೆಗಳಲ್ಲಿ 22 ಕೆರೆಗಳಿಗೆ ಮೊಣಾವಾಗಿ ಬೇಲಿ ಹಾಕಲಾಗಿತ್ತು, 25 ಕೆರೆಗಳಿಗೆ ಅಂಶಿಕವಾಗಿ ಬೇಲಿ ಹಾಕಲಾಗಿತ್ತು ಹಾಗೂ ಒಂಬತ್ತು ಕೆರೆಗಳಿಗೆ ಬೇಲಿ ಹಾಕಿರಲಿಲ್ಲ. 2009-14ರ ಅವಧಿಯಲ್ಲಿ 17<sup>34</sup> ಕೆರೆಗಳಲ್ಲಿ ಬೇಲಿ ಹಾಕುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು ಮತ್ತು ಆ ಕಾಮಗಾರಿಗಳ ಮೇಲೆ ₹11.13 ಕೋಟಿ ವೆಚ್ಚವನ್ನು ಭರಿಸಲಾಗಿತ್ತು.

ಬೆಳ್ಳಂದೂರು ಕರೆಯಲ್ಲಿ ಬಿಬಿಎಂಪಿ 2009-12ರ ಅವಧಿಯಲ್ಲಿ ₹3.31 ಕೋಟಿಯನ್ನು ವೆಚ್ಚ ಮಾಡಿತ್ತು ಹಾಗೂ ಬಿಡಿಎ ಸಹ ₹3.03 ಕೋಟಿ ಅಂದಾಜು ವೆಚ್ಚದಲ್ಲಿ ಬೇಲಿ ಹಾಕುವುದನ್ನು ಪ್ರಸ್ತಾಪಿಸಿತ್ತು (2012-13). ಓಂಡರನ್ನು ಅಂಶಿಮಗೊಳಿಸಲಾಗಿದೆ ಹಾಗೂ ಕಾಮಗಾರಿಯು ಇನ್ನೂ ಪ್ರಾರಂಭವಾಗಬೇಕಿದೆ (ನವೆಂಬರ್ 2014).

<sup>33</sup> ಅಲ್ಲಾಳಸಂದ್ರ, ಅಂಬ್ಲೀಪುರ ಮೇಲಿನಕರೆ, ಅಟ್ಲಾರು, ಜಿ.ನಾರಾಯಣಪುರ, ಜಿನ್ನಪ್ಪನಹಳ್ಳಿ, ದಾಸರಹಳ್ಳಿ, ದೊಡ್ಡಾನೆಕುಂದಿ, ಜಕ್ಕಾರು-ಸಂಪಿಗೇಹಳ್ಳಿ, ಕೈಗೊಂಡನಹಳ್ಳಿ, ಕಸವನಹಳ್ಳಿ, ಕೋಗಿಲು, ಕೌದೇನಹಳ್ಳಿ, ಮೇಸ್ತಿಪಾಳ್ಳು, ರಾಚೇನಹಳ್ಳಿ, ವೆಂಕಟೇಶಪುರ, ವಿಭೂತಿಪುರ ಮತ್ತು ಯಲಹಂಕ

<sup>34</sup> ಅಲ್ಲಾಳಸಂದ್ರ, ಅಟ್ಲಾರು, ಜಿ.ನಾರಾಯಣಪುರ, ಬೆಳ್ಳಂದೂರು, ದಾಸರಹಳ್ಳಿ, ದೊಡ್ಡಾನೆಕುಂದಿ, ಗಂಗಾತೆಟ್ಟಿ, ಜಕ್ಕಾರು-ಸಂಪಿಗೇಹಳ್ಳಿ, ಕೈಗೊಂಡನಹಳ್ಳಿ, ಕೌದೇನಹಳ್ಳಿ, ಮೇಸ್ತಿಪಾಳ್ಳು, ರಾಚೇನಹಳ್ಳಿ, ತಿರುಮೇನಹಳ್ಳಿ, ವತ್ತೂರು, ವೆಂಕಟೇಶಪುರ, ವಿಭೂತಿಪುರ ಮತ್ತು ಯಲಹಂಕ

ಕರೆಗಳ ಸಮೀಕ್ಷೆಯನ್ನು ಪೊರ್ಚುಗೊಳಿಸಲಾಗಿಲ್ಲ ಮತ್ತು ಕರೆ ಪ್ರದೇಶದ ಗಡಿಗಳನ್ನು ಗುರುತಿಸಿರಲ್ಲಿ ಎಂಬ ವಾಸ್ತವಾಂಶದ ಮೇಲೆ ಬೇಲೆ ಹಾಕುವುದರ ಮೇಲಿನ ವೆಚ್ಚ ಮತ್ತು ಅದರ ಪರಿಣಾಮಕಾರಿತ್ವವನ್ನು ನೋಡಬೇಕಿದೆ.

ಕೆಲವು ದುಪ್ಪಮಿಗಳು ಕಟ್ಟಡದ ಭಗ್ಗಾವಶೇಷಗಳನ್ನು ಸುರಿಯಲು ಸುಲಭದ ಮಾರ್ಗಕ್ಕಾಗಿ ಬೇಲಿಯನ್ನು ಹಾಳು ಮಾಡಿದ್ದರೆ ಮತ್ತು ಅದನ್ನು ಸರಿಪಡಿಸಲಾಗುವುದು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಳಹೊಂಡಿತು (ಮಾರ್ಚ್ 2015). ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ಕರೆಯನ್ನು ತಮ್ಮ ವರ್ತಕೆ ತೆಗೆದುಹೊಂಡ ನಂತರ ಸಾಕಷ್ಟು ಭದ್ರತಾಪಡೆಯನ್ನು ನಿಯೋಜಿಸಿ ಕರೆ ಪ್ರದೇಶವನ್ನು ರಕ್ಷಿಸುವುದು ಅನುಷ್ಠಾನ ಸಂಸ್ಥೆಗಳ ಪ್ರಾಧಿಕಿಕ ಕರ್ತವ್ಯವಾಗಿರುತ್ತದೆ.

### 5.8 ಸೈರ್ಕಿರ್ಕಿ ಜೌಗುಭಾಮಿಗಳನ್ನು ರಕ್ಷಿಸುವ ಪ್ರಯತ್ನಗಳ ಅನುಪಸ್ಥಿತಿ

ಪರೀಕ್ಷೆ-ತನಿಖೆ ನಡೆಸಿದ ಕರೆಗಳ ಸವಿವರ ಯೋಜನಾ ವರದಿಗಳು ಜೌಗುಭಾಮಿಗಳನ್ನು ಸಂರಕ್ಷಿಸುವ ಮಹತ್ವವನ್ನು ಒತ್ತಿ ಹೇಳಿದೆ. ಆದರೆ, ಸೈರ್ಕಿರ್ಕಿ ಜೌಗುಭಾಮಿಗಳನ್ನು ಸಂರಕ್ಷಿಸಲು ನಕ್ಷೆಯನ್ನು ಒದಗಿಸುವುದರ ಬದಲು ಅವುಗಳು ಕೃತಕ ಜೌಗುಭಾಮಿಗಳನ್ನು ನಿರ್ಮಿಸಲು ಶಿಫಾರಸು ಮಾಡಿದೆ. ಡಿಸಿಸಿಎಫ್ ಅವರ ಸೂಚನೆಯಂತೆ (ಜುಲೈ 2008) ಜೌಗುಭಾಮಿಯ ರಚನೆಯು ಕರೆ ಪ್ರದೇಶದ ಶೇಕಡಾ 25ಕ್ಕಿಂತ ಕಡಿಮೆಯಿರಬಾರದು.

<sup>14<sup>35</sup></sup> ಕರೆಗಳಲ್ಲಿ ನಿರ್ಮಿಸಿದ ಜೌಗು ಭಾಮಿಗಳನ್ನು ಒದಗಿಸಲಾಗಿದ್ದನ್ನು ಮತ್ತು ಈ ಎಲ್ಲ ಕರೆಗಳ ಜೌಗು ಭಾಮಿಗಳ ಪ್ರದೇಶವು ಕರೆ ಪ್ರದೇಶದ ಅಪೇಕ್ಷಿತ ಕೆಷ್ಟೆ ಶೇಕಡಾ 25ಕ್ಕಿಂತ ಬಹಳ ಕಡಿಮೆಯಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಜೌಗು ಭಾಮಿಗಳನ್ನು ಉಂಗುರಾಕಾರದ ಎತ್ತರದ ಏರಿಯ ಒಳಗೆ ಒದಗಿಸಿದನ್ನು ಗಮನಿಸಿತು, ಆದರೆ ಈ ಕರೆಗಳಲ್ಲಿ (ಅಲ್ಲಾಳಸಂದ್ರ ಮತ್ತು ಅಟ್ಲಾರ್ ಕರೆಗಳನ್ನು ಹೊರತುಪಡಿಸಿ) ಮಾರ್ಗಾಂತರಣ ಚರಂಡಿಗಳನ್ನು ಉಂಗುರಾಕಾರದ ಎತ್ತರದ ಏರಿಯ ಹೊರಗೆ ಒದಗಿಸಲಾಗಿತ್ತು. ಇದು ಜೌಗು ಭಾಮಿ ಪ್ರದೇಶವು (ಮತ್ತು ಕರೆಯ ನೀರು ನಿಂತಿರುವ ಪ್ರದೇಶ) ವರ್ಷದ ಬಹುಕಾಲ ಒಣಿಗೆಯಾಗಿರುವುದರಲ್ಲಿ ಪರಿಣಾಮಿಸಿತು. ಮಳ್ಗಾಲದಲ್ಲಿ ಸಹ ಜೌಗುಭಾಮಿಯು ಒಣಿಗೆಯಾಗಿರುವುದನ್ನು ಮತ್ತು ಜಲವಾಸಿ ಸಸ್ಯಗಳು ಇಲ್ಲದಿರುವುದನ್ನು ಕರೆಗಳ ಜಂಟಿ ಭೋತಿಕ ಪರಿಶೀಲನೆಯ ಸಮಯದಲ್ಲಿ ಗಮನಿಸಲಾಯಿತು.

ಜಲವಾಸಿ ಸಸ್ಯಗಳ ಅನುಪಸ್ಥಿತಿಯಿಂದ ನಿರ್ಮಿತವಾದ ಜೌಗುಭಾಮಿಗಳು ಮಾಲೀನ್ಯವನ್ನು ಹೀರಿಕೊಳ್ಳುವಲ್ಲಿ ಅಸಮರ್ಪಕವಾಗಿದ್ದವು ಎಂದು ಭಾವಿಸಲಾಯಿತು. ಅಲ್ಲಾಳಸಂದ್ರ ಕರೆಯ ಪ್ರಕರಣದಲ್ಲಿ ಗಮನಿಸಿದಂತೆ, ಜೌಗು ಭಾಮಿ ನಿರ್ಮಾಣದಲ್ಲಿ ಬಹುಸ್ಥರದ ಇಳಿಜಾರು ವಿನ್ಯಾಸದ ಕೊರತೆಯಿಂದ ಮುಂದಡ ಪ್ರದೇಶದ ಹತ್ತಿರದಲ್ಲಿ ಕೊಳಚೆ ನೀರು ಕರೆಯನ್ನು ಪ್ರವೇಶಿಸುತ್ತಿತ್ತು.



ಅಲ್ಲಾಳಸಂದ್ರ ಕರೆಯ ಜೌಗುಭಾಮಿಯನ್ನು ಹಾಳುಮಾಡಿ ಕೊಳಚೆ ನೀರನ್ನು ಶೋಧನೆಯಲ್ಲಿದೇ ಕೊಳಚೆ ನೀರನ್ನು ಕರೆಗೆ ಬಿಡುತ್ತಿರುವುದು



<sup>35</sup> ಅಲ್ಲಾಳಸಂದ್ರ, ಅಟ್ಲಾರ್, ಬಿ.ನಾರಾಯಣಪುರ, ಚಿನ್ನಪ್ಪಪಾಟ್ಲ್, ಚೋಕ್ಕನಪಾಟ್ಲ್, ದಾಸರಹಳ್ಳಿ, ದೊಡ್ಡಾನೆಕುಂದಿ, ಗಂಗಾಶೆಟ್ಟಿ ಜಕ್ಕುರ್ ಸಂಪೀಠಹಳ್ಳಿ, ಕೈಗೊಂಡನಪಾಟ್ಲ್, ಮೇಸ್ತಿಪಾಟ್ಲ್, ರಾಜೇನಪಾಟ್ಲ್, ವಿಭಾತಿಪುರ ಮತ್ತು ಯಲಹಂಕ

ಕರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಧಿಕಾರವ್ಯಾಪ್ತಿಯ ಕರೆಗಳ ಸಂರಕ್ಷಣೆ ಮತ್ತೆ ಪರಿಸರ ಮನ್ಯುತ್ತೆತನದ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ

ಈ ಅಂಶಗಳನ್ನು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾರ್ಚ್ 2015) ಮತ್ತು ಹಾಳಾದ ಏರಿಗಳನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಕೆರೆಗಳಲ್ಲಿ ಒಳಹರಿವಿನ ಮಟ್ಟಗಳನ್ನು ವಿಚಿತಪಡಿಸಲಾಗುವುದು ಎಂದು ತಿಳಿಸಿತು.


ಪರೀಕ್ಷೆ-ತನಿಖೆ ನಡೆಸಿದ ಕೆರೆಗಳಲ್ಲಿ, ಬೆಂಗಳೂರಿನ ನಾಗಾವರ ಕೆರೆಯು ಸ್ವೇಚ್ಛಾರ್ಥಕ ಜೌಗುಭಾವಿಯ ರಚನೆಯನ್ನು ಗಮನಿಸಿದ ಏಕಮಾತ್ರ ಕೆರೆಯಾಗಿದ್ದಿತು. ಆದರೆ, ಈ ಜೌಗುಭಾವಿಯೂ ಸಹ ನಿರ್ವಹಣೆಯ ಕೋರತೆಯಿಂದ ನೀರಿನ ಗಂಟೆ ಹೊವುಗಳಿಂದ ಮತ್ತು ತೇಲುತ್ತಿದ್ದ ಕಟ್ಟಡಗಳ ಭಗ್ಗಾವಶೇಷಗಳಿಂದ ತುಂಬಿತ್ತು.

**ಶಿಫಾರಸು 10 :** ಕೆರೆ ಅಭಿವೃದ್ಧಿ ಪ್ರಾಧಿಕಾರವು ಕೆರೆಗಳ ಜೀವೋದ್ಯಾರದ ಸಾವರ ಯೋಜನಾ ವರದಿಗಳನ್ನು ಅನುಮೋದಿಸುವಾಗ ನಿರ್ವಾತ ಜೌಗು ಭಾವಿಯ ಬದಲಿಗೆ ಸ್ವೇಚ್ಛಾರ್ಥಕ ಜೌಗುಭಾವಿಗಳ ರಚನೆ ಮತ್ತು ಸಂರಕ್ಷಣೆಗೆ ಒತ್ತಾಯ ಮಾಡಬೇಕು.

### 5.9 ಅರಣ್ಯೇಕರಣ ಕಾಮಗಾರಿಗಳನ್ನು ಕಾರ್ಯಗತಗೊಳಿಸುವಲ್ಲಿ ಲೋಪದೋಷಗಳು

ಕೆರೆಯ ಸ್ವೇಚ್ಛಾರ್ಥಕ ಗುಣಗಳನ್ನು ಉಳಿಸಿಕೊಳ್ಳಲು ಕೆರೆಯ ಸುತ್ತಮುತ್ತ ಅರಣ್ಯವನ್ನು ಬೆಳೆಸುವುದು ಒಂದು ಪ್ರಮುಖ ಕ್ರಮ. ಲೆಕ್ಕಪರಿಶೋಧನೆಯು ಕೆಳಕಂಡ ಲೋಪದೋಷಗಳನ್ನು ಗಮನಿಸಿತು:

- ಬಳಕೆಯಲ್ಲಿರದ ಕೆರೆಗಳನ್ನೂ ಸಹ ಅವುಗಳ ಮೂಲಸ್ಥಿತಿಗೆ ತರಬೇಕೆಂದು ರಾಜ್ಯ ಸರ್ಕಾರವು ಸೂಚಿಸಿತು (ಪತ್ತಿಲ್ 2010). ಆದರೆ, ಈ ಸೂಚನೆಗಳನ್ನು ಉಲ್ಲಂಘಿಸಿ ಪರೀಕ್ಷೆ-ತನಿಖೆ ನಡೆಸಿದ ಏಳು<sup>36</sup> ಪ್ರಕರಣಗಳಲ್ಲಿ ಕೆರೆ ಅಂಗಳದಲ್ಲಿಯೇ ಸಸ್ಯಗಳನ್ನು ನೆಡಲಾಗಿತ್ತು.
- ಪರೀಕ್ಷೆ-ತನಿಖೆ ನಡೆಸಿದ ಎರಡು ಕೆರೆಗಳಲ್ಲಿ, ಚೊಕ್ಕನಹಳ್ಳಿ ಮತ್ತು ತಿರುಮೇನಹಳ್ಳಿ, 2010-11ರ ಅವಧಿಯಲ್ಲಿ ಕೆರೆ ಅಂಗಳದಲ್ಲಿ ಅರಣ್ಯೇಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು ಮತ್ತು ಆ ನಂತರ 2013-14ರ ಅವಧಿಯಲ್ಲಿ ಹೊಳೆತ್ತುವುದನ್ನು ಒಳಗೊಂಡಂತೆ ಕೆರೆಯ ಜೀವೋದ್ಯಾರ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಜೀವೋದ್ಯಾರದ ಕಾಮಗಾರಿಗಳ ನಂತರ ಯಾವುದೇ ಸಸ್ಯಗಳು ಬದುಕುಳಿಯದೇ ಇರುವುದನ್ನು ಜಂಟಿ ಭೋತಿಕ ಪರಿಶೀಲನೆಯು ಸಮಯದಲ್ಲಿ ಲೆಕ್ಕಪರಿಶೋಧನೆಯು ಗಮನಿಸಿತು. ಆದ್ದರಿಂದ ಅರಣ್ಯೇಕರಣದ ಪ್ರಯತ್ನಗಳು ಉದ್ದೇಶಿತ ಫಲಿತಾಂಶವನ್ನು ನೀಡಲಿಲ್ಲ.



ತಿರುಮೇನಹಳ್ಳಿ ಕೆರೆ ಮತ್ತು ಚೊಕ್ಕನಹಳ್ಳಿ ಕೆರೆಯಲ್ಲಿ ಸಸ್ಯಗಳ ಅನುಪಸ್ಥಿತಿ

ಬೇಲಿ ಹಾಕುವ ಕಾಮಗಾರಿಗಳು ಪ್ರಗತಿಯಲ್ಲಿದ್ದಾಗಲೇ ಅರಣ್ಯೇಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಯಿತು ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾರ್ಚ್ 2015). ಒತ್ತುವರಿಯನ್ನು ತೆರವುಗೊಳಿಸಿದ ಪ್ರದೇಶದಲ್ಲಿ ಸಸ್ಯಗಳನ್ನು ನೆಡಲು ಈ ಕ್ರಮ ಅಗತ್ಯವಾಗಿತ್ತು.

<sup>36</sup> ಅಂಬ್ಲಿಮರ ಮೇಲಿನಕರೆ, ಅಟ್ಟಾರು, ಬಿ.ಜನ್ಸನ್‌ಸಂದ್ರ, ಚಿಕ್ಕ ಬೆಳ್ಳಂಡೂರು, ಚೊಕ್ಕನಹಳ್ಳಿ, ಕೋಗಿಲು ಮತ್ತು ತಿರುಮೇನಹಳ್ಳಿ

ಉತ್ತರವನ್ನು ಒಪ್ಪಲಾಗುವುದಿಲ್ಲ ಎಕೆಂದರೆ, ಕೆರೆಗಳ ಹೊಳೆತುವುದರಿಂದ ಮತ್ತು ಎತ್ತರದ ಸಂಗುರಾಕಾರದ ಏರಿಯನ್ನು ರಚಿಸಿದ್ದರಿಂದ ಆ ಸಸಿಗಳು ನಾಶವಾದವು. ಇದು ಅರಣ್ಯೀಕರಣ ಕಾಮಗಾರಿಗಳ ಮೇಲೆ ಭರಿಸಿದ ವೆಚ್ಚವು ವ್ಯಧಿವಾಗುವಲ್ಲಿ ಪರಿಣಮಿಸಿತು.

ಇದಕ್ಕೆ ವ್ಯತಿರೆಕ್ತವಾಗಿ ಕೈಗೊಂಡನಹಳ್ಳಿ ಕೆರೆಯಲ್ಲಿ ಕೊಳಜೆನೀರಿನ ಮಾರ್ಗಾಂತರಣ ಪ್ರೇಮಗಳನ್ನು ಅಳವಡಿಸಲು ಮರಗಳನ್ನು ಮನಸೋಜಚ್ಚೆ ಕಡಿಯಲಾಗಿರುವುದನ್ನು ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಲೆಕ್ಕಪರಿಶೋಧನೆಯು ಗಮನಿಸಿತು.



ಕೈಗೊಂಡನಹಳ್ಳಿ ಕೆರೆಯಲ್ಲಿ ಮರಗಳನ್ನು ಕಡಿದಿರುವುದು

### 5.10 ಪರಿಣಾಮದ ಮೌಲ್ಯಮಾಪನ

ಹಲವು ವರ್ಷಗಳಲ್ಲಿ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳ ಮೌಲ್ಯಮಾಪನವು ಆ ಕಾರ್ಯಕ್ರಮಗಳ ಯೋಜನೆಯಲ್ಲಿ ಮತ್ತು ಕಾರ್ಯಾಚರಣೆಯಲ್ಲಿ ಗಮನಿಸಿದ ಕೊರತೆಗಳ ಒಳನೋಟವನ್ನು ನೀಡುತ್ತದೆ. ಗಮನಿಸಿದ ಕೊರತೆಗಳನ್ನು ಸರಿವಡಿಸಲು ಅವಶ್ಯಕ ಪರಿಹಾರಾತ್ಮಕ ಕ್ರಮಗಳನ್ನು ಸಹ ಅದು ಒದಗಿಸುತ್ತದೆ.

ಕೆರೆಗಳ ಜೀವೋಂದಾರದ ಕಾಮಗಾರಿಗಳನ್ನು ಕಾರ್ಯಗತಗೊಳಿಸಿದ ನಂತರ ಯಾವುದೇ ಅನುಷ್ಠಾನ ಸಂಸ್ಥೆಗಳು ಪರಿಣಾಮದ ಮೌಲ್ಯಮಾಪನವನ್ನು ಮಾಡಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಅಂತರ್ಜಾಲ ಮಟ್ಟ, ನೀರಿನ ಗುಣಮಟ್ಟ, ಜೊಗುಭೂಮಿಗೆ, ಪ್ರಮುಖ ಕಲ್ಲಿನ ಜಾತಿಗಳಿಗೆ, ಸಸ್ಯಗಳಿಗೆ, ಪ್ರಾಣಿಗಳಿಗೆ ಮತ್ತು ಜಲಚರ ಪಕ್ಷಿಗಳಿಗೆ ಮಾಲಿನ್ಯದ ಕಾರಣದಿಂದ ಆಗಿರುವ ಹಾನಿಯನ್ನು ಮತ್ತು ಜೀವೋಂದಾರ ಕಾಮಗಾರಿಗಳಿಗೆ ಮೊದಲು ಮತ್ತು ನಂತರ ಕೆರೆಗಳ ಸಮೀಕ್ಷಾಪದ್ದಲ್ಲಿರುವ ಮನುಷ್ಯರ ಆರೋಗ್ಯ, ಇವುಗಳ ಮೇಲಿನ ಪರಿಣಾಮದ ಮೌಲ್ಯಮಾಪನವನ್ನೂ ಸಹ ಮಾಡಿರಲಿಲ್ಲ.

ಮಾನವ ಆರೋಗ್ಯದ ಮೇಲೆ ಕೆರೆಗಳ ಮಾಲಿನ್ಯದ ಪರಿಣಾಮದ ಮೌಲ್ಯಮಾಪನೆಗೆ ಕನಾರ್ಕಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಣೆಗಾರನಾಗಿತ್ತೆಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಉತ್ತರಿಸಿತು (ಮಾರ್ಚ್ 2015). ಉತ್ತರವನ್ನು ಒಪ್ಪಲಾಗುವುದಿಲ್ಲ, ಎಕೆಂದರೆ ಜೀವೋಂದಾರ ಕಾಮಗಾರಿಗಳನ್ನು ಕೈಗೊಳ್ಳುವ ಮೊದಲು ಮತ್ತು ನಂತರ ಕೆರೆಗಳ ಮೇಲೆ ಮಾಲಿನ್ಯದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಅನುಷ್ಠಾನ ಸಂಸ್ಥೆಗಳು ಯಾವುದೇ ಪ್ರಯತ್ನ ಮಾಡಿರಲಿಲ್ಲ. ಅಲ್ಲದೆ, ವಾತಾವರಣದ ಪರಿಸ್ಥಿತಿಗಳು ಕೆಡುವುದರಿಂದ ಏಕಾವಿಕ ರೋಗಗಳು ಉಲ್ಲಂಘಿಸುವುದನ್ನು ಮೌಲ್ಯಮಾಪನ ಮಾಡಲು ನಾಗರಿಕ ಸಂಸ್ಥೆಯಾಗಿರುವ ಬಿಬಿಎಂಪಿಯು ಹೊಣೆಗಾರನಾಗಿತ್ತು.



## ಅಧ್ಯಾಯ - VI

### ನೀರಿನ ಮೂಲಗಳಲ್ಲಿ ಜೈವಿಕ ವೈವಿಧ್ಯತೆ


#### 6 ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸಲು ಪ್ರಯತ್ನಗಳು

ಕೆರೆಗಳು ವಿವಿಧ ಬಗೆಯ ಸಸ್ಯ, ಪ್ರಾಣಿ ಮತ್ತು ಇತರೆ ಜಲಚರವಾಸಿಗಳಿಗೆ ವಾಸಸ್ಥಾನಗಳಾಗಿವೆ. ಅವುಗಳು ಜಲಧಾರಿಗಳನ್ನು<sup>37</sup> ಹಾಗೂ ಜಲವೈಜ್ಞಾನಿಕ ವಿಧಾನಗಳಿಗೆ ಮನರ್ಶಾಶಕ್ತಿ ತುಂಬುವ ಮೂಲಕ ಜೀವಾಧಾರಕ ವ್ಯವಸ್ಥೆಗಳಾಗಿ ಸಹ ವರ್ತಿಸುತ್ತವೆ. ಜೊಗುಭಾಮಿಗಳು ಭಾಮಿಯ ಹಾಗೂ ಜಲజೀವಿ ಪರಿಸರ ವ್ಯವಸ್ಥೆಗಳ ನಡುವಿನ ಪರಿವರ್ತನೆಯ ಭಾಮಿಗಳಾಗಿದ್ದು ಭಾಮಿಯ ಮೇಲಿನ ಅಧವಾ ಸುತ್ತಮುತ್ತಲಿನ ನೀರು ಆಳವಲ್ಲದ ನೀರಿನಿಂದ ಆವೃತವಾಗಿರುತ್ತದೆ. ಸಸ್ಯ ಮತ್ತು ಪ್ರಾಣಿಗಳ ವಿವಿಧ ಜಾತಿಗಳ ಜೀವನಾಧಾರಕ್ಕೆ ಜೊಗುಭಾಮಿಯನ್ನು ಸಂರಕ್ಷಿಸುವುದು ಬಹಳ ಮುಖ್ಯವಾಗಿದೆ.

ಈ ಅಧ್ಯಾಯವು ಅನುಷ್ಠಾನ ಸಂಸ್ಥೆಗಳು ಕೆರೆಯ ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸಲು ಮತ್ತು ಜೀವೋದ್ದಾರಗೊಳಿಸಲು ನಡೆಸಿದ ಪ್ರಯತ್ನಗಳನ್ನು ಪರಿಶೀಲಿಸುತ್ತದೆ. ನೈಸರ್ಗಿಕ ಜೊಗುಭಾಮಿಗಳನ್ನು ಮತ್ತು ತೀರೆಗಳನ್ನು ನಯವಾದ ಇಳಿಜಾರುಗಳಿಂದ ಸಂರಕ್ಷಿಸುವ, ಹೊರವಲಯದ ಬಫರ್ ವಲಯವನ್ನು ಹಾಗೂ ಮಾನವಜನ್ಯ ಅಡಚಣೆಗಳು ಇತ್ಯಾದಿಗಳಿಂದ ರಕ್ಷಿಸುವ ಸ್ಥಳೀಯ ಮರಗಳಿಂದ ಸಂರಕ್ಷಿಸುವ ಮೂಲಕ ಕೆರೆಗೆ ಜೀವೋದ್ದಾರವನ್ನು ಒದಗಿಸುವ ಯೋಜನೆಯನ್ನು ಈ ಪ್ರಯತ್ನಗಳು ಒಳಗೊಂಡಿರುತ್ತವೆ.

ಜೈವಿಕ ವೈವಿಧ್ಯತೆಯ ಮುಖ್ಯ ವಿಷಯಗಳನ್ನು ಕೆಳಗಿನ ಚಿತ್ರ-7ರಲ್ಲಿ ತೋರಿಸಲಾಗಿದೆ:

**ಚಿತ್ರ-7 : ಜೈವಿಕ ವೈವಿಧ್ಯತೆ ವಿಷಯಗಳು**



ಉತ್ಕೃಷ್ಟಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಕೆಳಗೆ ನೀಡಲಾಗಿದೆ:

#### **6.1 ಕೆರೆಯ ಶೈಕ್ಷಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಕೆಳಗೆ ನೀಡಲಾಗಿದೆ**

ಎನ್‌ಎಲ್‌ಸಿಪಿ ಮಾರ್ಗದರ್ಶಿಕೆಗಳ ಅನ್ವಯ ಶೈಕ್ಷಪರಿಶೋಧನೆಯ ನಯವಾದ ಇಳಿಜಾರುಗಳನ್ನು ಸಂರಕ್ಷಿಸುವ ಮೂಲಕ ಕೆರೆಗಳ ಜೀವೋದ್ದಾರವನ್ನು ಕೈಗೊಳ್ಳಬೇಕು. ಸಾಧ್ಯವಿದ್ದಷ್ಟು ಮಟ್ಟಿಗೆ ಸೂಕ್ತ

<sup>37</sup> ಜಲಧಾರಿ ಎಂದರೆ ನೀರನ್ನು ಹೊಂದಿರುವ ಪ್ರವೇಶಸಾಧ್ಯ ಕಲ್ಲಿನ ಭಾಮಿಯೊಳಗಿನ ಪದರ ಅಧವಾ ನೀರಿನ ಬಾವಿಯನ್ನು ಉಪಯೋಗಿಸಿ ಅಂತರ್ಜಾಲವನ್ನು ತೆಗೆಯಬಹುದಾದ ಅಸಂಯೋಜಿತ ವಸ್ತುಗಳು (ಇಲ್ಲಿ ಅಧವಾ ಮರಗಳು)

ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಕೆ ಮತ್ತೆ  
ಪರಿಸರ ಮನ್ಯೈತನದ ಮೇಲಿನ ಕಾರ್ಯನಿರ್ವಹಣೆ ಉತ್ಕೃಷ್ಟಪರಿಶೋಧನೆ

ಜಾತಿಯ ಸಸ್ಯವರ್ಗದಿಂದ (ಮೈಕ್ರೋಫ್ಯೆಟ್) ಇಳಿಜಾರುಗಳನ್ನು ನೈಸರ್ಗಿಕವಾಗಿಸಬೇಕು. ತೀರ್ಪುದೇಶವನ್ನು ನೈಸರ್ಗಿಕ ಇಳಿಜಾರುಗಳಿಂದ ಸಂರಕ್ಷಿಸುವ ಅಗತ್ಯತೆಯನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಅನುಷ್ಠಾನ ಸಂಸ್ಥೆಗಳಿಗೆ ಅರಣ್ಯ ಇಲಾಖೆಯು ಆದೇಶಿಸಿತ್ತು (ಮಾರ್ಚ್ 2008).

ಆದರೆ, ತೀರ್ಪುದೇಶದಲ್ಲಿ ನೈಸರ್ಗಿಕ ಇಳಿಜಾರುಗಳನ್ನು ಸಂರಕ್ಷಿಸುವ ಬದಲು ಪರೀಕ್ಷೆ-ತನಿಖೆ ನಡೆಸಿದ 20<sup>38</sup> ಕೆರೆಗಳ ಅಂದಾಜುಗಳು ಮತ್ತು ಸವಿವರ ಯೋಜನಾ ವರದಿಗಳೂ ಸಹ ಆಳವಾಗಿ ಕತ್ತಲಿರಿಸುವ ಮತ್ತು ಎತ್ತರದ ಕಲ್ಲಿನ ಮೇಲ್ರರದ ಉಂಗುರಾಕಾರದ ಏರಿಯ ರಚನೆಯನ್ನು ಒದಗಿಸಿದ್ದವು ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಇದನ್ನು ಜಂಟಿ ಭೌತಿಕ ಪರಿಶೀಲನೆಯು ಸಮಯದಲ್ಲಿಯೂ ಸಹಾ ಗಮನಿಸಲಾಯಿತು. ಎತ್ತರದ ಉಂಗುರಾಕಾರದ ಏರಿಯನ್ನು ಕೆರೆಯ ಪ್ರದೇಶದಲ್ಲಿ ರಚಿಸಲು, ತೋಡಿದ ಮೂಲಕ ಬಳಸುವ ಸಲುವಾಗಿ ಕೆರೆ ಪ್ರದೇಶದಲ್ಲಿ ಆಳವಾಗಿ ಗುಂಡಿ ತೆಗೆಯಲಾಗಿತ್ತು. ಆದ್ದರಿಂದ ಪರೀಕ್ಷೆ-ತನಿಖೆ ನಡೆಸಿದ ಕೆರೆಗಳಲ್ಲಿ ಈ ಕಾಮಗಾರಿಗಳನ್ನು ಕಾರ್ಯಗತಗೊಳಿಸಿದ್ದ ತೀರ್ಪುದೇಶದ ನಯವಾದ ಇಳಿಜಾರುಗಳಿಗೆ ಮತ್ತು ಕೆರೆಯ ಪ್ರವೇಶದ್ವಾರದ ಆಳಕ್ಕೆ ತೊಂದರೆ ಮಾಡಿತು ಮತ್ತು ಹಾಗಾಗಿ ಸಸ್ಯ ಮತ್ತು ಪ್ರಾಣಿಸಂಪನ್ಮೂಲಕ್ಕೆ ಬೆಂಬಲವಾಗಿರಲಿಲ್ಲ.

ಚೋಕ್ಕನಹಳ್ಳಿ ಕೆರೆ ಮತ್ತು ಬಿ.ನಾರಾಯಣಪುರ ಕೆರೆಗಳಲ್ಲಿ ಅಳವಾಗಿ ಗುಂಡಿ ತೆಗೆದಿರುವುದು ಮತ್ತು ಉಂಗುರಾಕಾರದ ಏರಿಯನ್ನು ರಚಿಸಿರುವುದು



ಚೋಕ್ಕನಹಳ್ಳಿ ಮತ್ತು ಬಿ.ನಾರಾಯಣಪುರ ಕೆರೆಗಳಲ್ಲಿ ಅಳವಾಗಿ ಗುಂಡಿ ತೆಗೆದಿರುವುದು ಮತ್ತು ಉಂಗುರಾಕಾರದ ಏರಿಯನ್ನು ರಚಿಸಿರುವುದು

ನಗರೀಕರಣದಿಂದ ತೀರ್ಪುದೇಶವನ್ನು ನಿರ್ವಹಿಸಲು ಹಚ್ಚಿ ಪ್ರದೇಶ ಲಭ್ಯವಿರಲಿಲ್ಲ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಉತ್ತರಿಸಿತು (ಮಾರ್ಚ್ 2015). ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ಸೂಚನೆಗೆ ವಿರುದ್ಧವಾಗಿ ಎತ್ತರದ ಉಂಗುರಾಕಾರದ ಏರಿಯನ್ನು ರಚಿಸಲು ಲಭ್ಯವಿದ್ದ ತೀರ್ಪುದೇಶವನ್ನು ಹಾಳು ಮಾಡಲಾಗಿತ್ತು ಮತ್ತು ಹಾಗಾಗಿ ಸಸ್ಯ, ಪ್ರಾಣಿ ಮತ್ತು ಜಲಚರ ಜೀವನವನ್ನು ಬೆಂಬಲಿಸುತ್ತಿರಲಿಲ್ಲ.

## 6.2 ಕೆರೆಗಳ ಒಳಹರಿವುಗಳ ಮತ್ತು ಹೊರಹರಿವುಗಳ ಕೊರತೆ

ಮಳೆನೀರಿನ ಚರಂಡಿಗಳು (ರಾಜಕಾಲುವೆಗಳು) ಕೆರೆಗಳಿಗೆ ಒಳಹರಿವು ಮತ್ತು ಹೊರಹರಿವುಗಳಾಗಿವೆ. ಕೆರೆಗಳ ಉಳಿವಿಗೆ ಅವುಗಳು ಜೀವಸಾಧಕಗಳಾಗಿವೆ ಹಾಗೂ ಜ್ಯೇವಿಕ ವೈದ್ಯಕ್ಯತೆಯ ಸಂರಕ್ಷಣೆಗೆ ಅವಾರ ಸಾಮರ್ಥ್ಯವನ್ನು ಹೊಂದಿದೆ. ಇದು<sup>39</sup> ಕೆರೆಗಳು ಒಳಹರಿವುಗಳನ್ನು ಹೊಂದಿರಲಿಲ್ಲ, ಎರಡು<sup>40</sup> ಕೆರೆಗಳ

<sup>38</sup> ಅಲ್ಲಾಳಸಂದ್ರ, ಅಂಬ್ಲೀಮರ ಮೇಲಿನಕೆರೆ, ಅಟ್ಲಾರು, ಬಿ.ನಾರಾಯಣಪುರ, ಜೆನ್ನಪ್ಪನಹಳ್ಳಿ, ಚೋಕ್ಕನಹಳ್ಳಿ, ದಾಸರಹಳ್ಳಿ, ದೊಡ್ಡಾನೆಕುಂದಿ, ಗಂಗಾಕೆಟ್ಟಿ, ಜಕ್ಕುರು-ಸಂಪಿಗೇಹಳ್ಳಿ, ಕೇಗೊಂಡನಹಳ್ಳಿ, ಕಸವನಹಳ್ಳಿ, ಕೋಗಿಲು, ಕೌದೆನಹಳ್ಳಿ, ಮೇಸ್ಕೆಪಾಳ್ಯ, ರಾಚೇನಹಳ್ಳಿ, ತಿರುಮೇನಹಳ್ಳಿ, ವೆಂಕಟೇಶಪುರ, ವಿಭೂತಿಪುರ ಮತ್ತು ಯಲಹಂಕ

<sup>39</sup> ಬಿ.ಚನ್ನಸಂದ್ರ, ಚಿಕ್ಕಬೆಳ್ಳಂದೂರು, ಹಗ್ಗೇರಿ, ಮಹಾದೇವಪುರ ಮತ್ತು ವೆಂಕಟೇಶಪುರ

<sup>40</sup> ಅಂಬ್ಲೀಮರ ಮೇಲಿನಕೆರೆ ಮತ್ತು ತಿರುಮೇನಹಳ್ಳಿ

ಒಳಹರಿವುಗಳನ್ನು ಒತ್ತುವರಿ ಮಾಡಲಾಗಿತ್ತು, ಮತ್ತು ಎಂಟು<sup>41</sup> ಕರೆಗಳಲ್ಲಿ ಹೊರಹರಿವುಗಳು ಇರಲಿಲ್ಲ ಎಂಬುದನ್ನು ಕರೆಗಳ ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಗಮನಿಸಲಾಯಿತು. ಪರೀಕ್ಷಾ-ತನಿಖೆ ನಡೆಸಿದ ಬೆಂಗಳೂರಿನ 14<sup>42</sup> ಕರೆಗಳಲ್ಲಿ, ಕರೆಗಳಿಗೆ ಹೋಗುತ್ತಿದ್ದ ಮಳೆ ನೀರಿನ ಚರಂಡಿಗಳು ಒತ್ತುವರಿಯಾಗಿದ್ದವು/ಮಾರ್ಗಾಂತರಣಗೊಂಡಿದ್ದವು ಎಂದು ದಾಖಿಲೆಗಳಿಂದ ಲೆಕ್ಕಪರಿಶೋಧನೆಯು ಗಮನಿಸಿತು. ಅದ್ದರಿಂದ ರಾಜ ಕಾಲುವೆಗಳಿಂದ ಅಡೆತಡೆಯಿಲ್ಲದ ಒಳಹರಿವು ಇರಲಿಲ್ಲ ಮತ್ತು ಮಳೆ ನೀರಿನ ಚರಂಡಿಗಳ ಮೂಲಕ ಹೊರಹರಿವು ಇರಲಿಲ್ಲ.

ಪರೀಕ್ಷಾ-ತನಿಖೆ ನಡೆಸಿದ 56 ಕರೆಗಳ ಪ್ರಕ್ರಿಯೆ<sup>43</sup> 16 ಕರೆಗಳಲ್ಲಿ ಒಳಹರಿವುಗಳನ್ನು ಒತ್ತುವರಿ ಮಾಡಿದ್ದರಿಂದ ಅಥವಾ ಮಾರ್ಗಾಂತರಣ ಮಾಡಿದ್ದರಿಂದ ಅವುಗಳು ಗಣನೀಯವಾಗಿ ಕುಗ್ಗಿವೆ ಅಥವಾ ಒಣಿಹೊಗಿವೆ.

ಒಳಹರಿವು ಮತ್ತು ಹೊರಹರಿವುಗಳನ್ನು ತಾಂತ್ರಿಕವಾಗಿ ವಿನ್ಯಾಸ ಮಾಡಿ ನಿರ್ಮಿಸಲಾಗಿದೆ ಮತ್ತು ಜಿಬಿಎಂಪಿ ಅಭಿವೃದ್ಧಿಪಡಿಸಿದ ಕರೆಗಳ ಸುತ್ತಮುತ್ತಲು ಮುಳುಗಡೆಯಾದ ಯಾವುದೇ ಫಾಟನೆ ಇರಲಿಲ್ಲ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾಚ್ರ್ 2015). ಕಂದಾಯ ಇಲಾಖೆಯ ಸಮೀಕ್ಷೆಯು ನಂತರ ಪರೀಕ್ಷಾ-ತನಿಖೆ ನಡೆಸಿದ 14 ಕರೆಗಳಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿತ್ತು ಅಥವಾ ಮಾರ್ಗಾಂತರಣ ಮಾಡಲಾಗಿತ್ತು ಎಂಬ ವಾಸ್ತವಾಂಶಕ್ಕೆ ಉತ್ತರವು ವಿರುದ್ಧವಾಗಿತ್ತು:

**ಶಿಫಾರಸು 11 :** ಕರೆಗಳಲ್ಲಿ ನೀರನ್ನು ಜೀಎಂಎಂಡಾರಗೋಳಿಕಲು ಮತ್ತು ಅಧಿಕ ನೀರ ಹೊರಹೋಗಲು ಸಂಬಂಧಿತ ಸಂಸ್ಥೆಗಳೂಡನೆ ಸಮಸ್ಯೆಯದಿಂದ ಎಲ್ಲ ಕರೆಗಳಲ್ಲಿ ಒಳಹರಿವುಗಳು ಮತ್ತು ಹೊರಹರಿವುಗಳು ಪಯಾರಪ್ರವಾಗಿವೆ ಎಂದು ಅನುಷ್ಠಾನ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು.

### 6.3 ಪ್ರಭೇದಗಳ ತಪಶೀಲುಪಟ್ಟಿಯ ಮೇಲಿನ ದತ್ತಾಂಶದ ಅನುಪಸ್ಥಿತಿ

ಕರೆಗಳ ಅಭಿವೃದ್ಧಿಯನ್ನು ವಹಿಸಿಕೊಂಡ ಯಾವುದೇ ಸಂಸ್ಥೆಗಳು ಜೀಎಂಎಂಡಾರ ಕಾಮಗಾರಿಗಳ ನಂತರ ಕರೆಯಲ್ಲಿ ಲಭ್ಯವಿರುವ ಪ್ರಮುಖ ಪ್ರಭೇದ<sup>44</sup> ಒಳಗೊಂಡಂತೆ ಸಸ್ಯ ಮತ್ತು ಪ್ರಾಣಿ ಸಂಕುಲದ ವಿವರಗಳನ್ನು ಹೊಂದಿರಲಿಲ್ಲ.

ಕರೆಗಳ ಮತ್ತು ಅವುಗಳಲ್ಲಿರುವ ಪ್ರಭೇದಗಳ ದತ್ತಸಂಚಯವು ಇರಲಿಲ್ಲವೆಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು (ಮಾಚ್ರ್ 2015). ಆದರೆ, ದತ್ತಸಂಚಯವೊಂದನ್ನು ನಿರ್ವಹಿಸುವುದಕ್ಕಾಗಿ ಕ್ರಮ ಕೈಗೊಳ್ಳಲು ಸರ್ಕಾರವು ಒಪ್ಪಿಕೊಂಡಿತು.

#### 6.3.1 ಕರೆಗಳಲ್ಲಿ ಆಕ್ರಮಣಕಾರಿ ಪ್ರಭೇದಗಳು

ನಿರ್ದಿಷ್ಟ ಸ್ಥಳಪೋಂದರ ನಿವಾಸಿಯಾಗಿರದ ಮತ್ತು ಹರಡುವ ಪ್ರವೃತ್ತಿಯಿರುವ ಹಾಗೂ ಪರಿಸರ ಮತ್ತು ಮಾನವ ಆರೋಗ್ಯಕ್ಕೆ ಹಾನಿ ಲಾಂಟು ಮಾಡಬಹುದೆಂದು ನಂಬಲಾದ ಸಸ್ಯ ಅಥವಾ ಪ್ರಾಣಿಗಳ (ಪರಿಚಯಿಸಲ್ಪಟ್ಟ ಪ್ರಭೇದ) ಪ್ರಭೇದವನ್ನು ಆಕ್ರಮಣಕಾರಿ ಪ್ರಭೇದವೆಂದು ವ್ಯಾಖ್ಯಾನಿಸಬಹುದು.

<sup>41</sup> ಅಂಬ್ಲಿಪುರ ಮೇಲಿನಕೆರೆ, ಬಿ.ನಾರಾಯಣಪುರ, ಜೊಕ್ಕನಹಳ್ಳಿ, ಹೊರಮಾವು-ಅಗರ, ಮಹಾದೇವಪುರ, ಮೇಸ್ತಿಪಾಳ್ಯ, ರಾಜೇನಹಳ್ಳಿ ಮತ್ತು ವಿಭಾಗಿತ್ವ

<sup>42</sup> ಅಟ್ಲೂರು, ಬಿ.ನಾರಾಯಣಪುರ, ಬೆಳ್ಳಂಡೂರು, ಜೊಕ್ಕನಹಳ್ಳಿ, ಗಂಗಾಶೆಟ್ಟಿ, ಹೊರಮಾವು-ಅಗರ, ಜಕ್ಕೂರು-ಸಂಪಿಗೇನಹಳ್ಳಿ, ಕೈಗೊಂಡನಹಳ್ಳಿ, ಕಲ್ಕೆ-ರಾಂಪುರ, ಕಸವನಹಳ್ಳಿ, ಕೋಗಿಲು, ಕಾದೇನಹಳ್ಳಿ, ವರ್ಕೋರು ಮತ್ತು ಯಲಹಂಕ


<sup>43</sup> ಅಂಬ್ಲಿಪುರ ಮೇಲಿನಕೆರೆ, ಬಿ.ನಾರಾಯಣಪುರ, ಬಿ.ಜನ್ಸನಪಂಡ್ರ, ಚಿಕ್ಕ ಬೆಳ್ಳಂಡೂರು, ಜೊಕ್ಕನಹಳ್ಳಿ, ದೊಡ್ಡಾನೆಕುಂದಿ, ಗಂಗಾಶೆಟ್ಟಿ ಹೆಗ್ಗೆರಿ, ಹೊರಮಾವು-ಅಗರ, ಕೋಗಿಲು, ಮಹಾದೇವಪುರ, ಮೇಸ್ತಿಪಾಳ್ಯ, ಶಿವನಹಳ್ಳಿ, ತಿರುಮೇನಹಳ್ಳಿ, ವೆಂಕಟೇಶಪುರ ಮತ್ತು ವಿಭಾಗಿತ್ವ

<sup>44</sup> ಪ್ರಭೇದಪೋಂದರ ಅಸ್ತಿತ್ವ ಮತ್ತು ಪಾತ್ರವು ಅದೇ ವ್ಯವಸ್ಥೆಯಲ್ಲಿರುವ ಜೀವಿಗಳ ಮೇಲೆ ವಿಷಮ ಪರಿಣಾಮವನ್ನು ಬೀರುತ್ತದೆ

ಹೆಚ್ಚಾಗಿ ಪ್ರಚಲಿತವಿರುವ ನೀರಿನ ಗಂಟೆ ಹೂ ಎಂದು ಕರೆಯಲ್ಪಡುವ ಇಚ್ಛೋನಿಯಾ ಕ್ರಾಸ್‌ಪ್ಲೈ ಎಂಬ ಆಕ್ರಮಣಶೀಲ ಸಸ್ಯದ ಪರಿಣಾಮವನ್ನು ಲೆಕ್ಕಪರಿಶೋಧನೆಯು ಪರಿಶೀಲಿಸಿತು. ಈ ತರಹದ ಸಸ್ಯವು ಎರಡು ವಾರಗಳಲ್ಲಿ ತಾನೇ ದ್ವಿಗುಣವಾಗುತ್ತದೆ. ನಿಯಂತ್ರಿಸದಿದ್ದರೆ ಅದು ಜಲಚರ ಸಸ್ಯಗಳಿಗೆ ತಲುಪುವ ಸೂರ್ಯನ ಕಿರಣವನ್ನು ತಡೆದು ನೀರಿನಲ್ಲಿ ಆಘಾಜನಕದ ಶೋರತೆ ಉಂಟುಮಾಡಿ ಮೀನು/ಅಮೆಗಳನ್ನು ಕೊಲ್ಲುತ್ತದೆ. ನೀರಿನ ಗಂಟೆಯಾವಿನ ಹೀಗೆ ಬೆಳವಣಿಗೆಯು ಕೆರೆಗಳಿಗೆ ಕೊಳಚೆ ನೀರಿನ ಪ್ರವೇಶದ ಕಾರಣದಿಂದ ಆಗುತ್ತದೆ. ಮಾಲೀನ್ಯದ ವಿಪತ್ತನ್ನು ಬಗೆಹರಿಸದಿದ್ದರೆ ನೀರಿನ ಗಂಟೆಯಾವಿನ ಬೆಳವಣಿಗೆಯನ್ನು ನಿಯಂತ್ರಿಸಲಾಗುವುದಿಲ್ಲ.

ಪರೀಕ್ಷೆ-ಶೈಲಿ ನಡೆಸಿದ ಮೂರು<sup>45</sup> ಕೆರೆಗಳಲ್ಲಿ ಮೂರ್ಕೆ ನೀರು ಹರಡಿರುವ ಪ್ರದೇಶವನ್ನು ನೀರಿನ ಗಂಟೆಯೂ ವ್ಯಾಪಿಸಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಒಂಭತ್ತು<sup>46</sup> ಕೆರೆಗಳಲ್ಲಿ ಈ ಆಕ್ರಮಣಕಾರಿ ಪ್ರಭೇದವನ್ನು ಒಳಹರಿಸು ಮತ್ತು ಹೊರಹರಿಸುತ್ತಾ ಬಳಿ ಗಮನಿಸಲಾಯಿತು. ಜಿಬಿಎಂಪಿಯ 10<sup>47</sup> ಕೆರೆಗಳಲ್ಲಿ ಆಕ್ರಮಣಕಾರಿ ಪ್ರಭೇದಗಳನ್ನು ತೆಗೆದುಹಾಕುವ ಕಾಮಗಾರಿಗಳ ಮೇಲೆ ₹9.83 ಲಕ್ಷವನ್ನು ಹೆಚ್ಚು ಮಾಡಲಾಗಿತ್ತು.

ನೀರಿನ ಮೂಲವನ್ನು ಪ್ರವೇಶಿಸುವ ಕೊಳಚೆನೀರಿನ ಮಾರ್ಗಂತರಣದಿಂದ ನೀರಿನ ಗಂಟೆಯಾಗಳ ಬೆಳವಣಿಗೆಯನ್ನು ಗಮನಿಸಲಾಯಿತು ಮತ್ತು ಕೆರೆಯ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯು ಅಂತಹ ಆಕ್ರಮಣಕಾರಿ ಪ್ರಭೇದಗಳನ್ನು ತೆಗೆದುಹಾಕುತ್ತದೆ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಕೆ 2015). ನೀರಿನ ಗಂಟೆಯಾವಿನ ಬೆಳವಣಿಗೆಯು ಕೆರೆಗಳನ್ನು ಪ್ರವೇಶಿಸುವ ಕೊಳಚೆ ನೀರಿನಿಂದ ಎಂಬ ಪರಿಕಲ್ಪನೆಗೆ ಈ ಉತ್ತರವು ವಿರುದ್ಧವಾಗಿತ್ತು. ಪ್ರಭೇದಗಳನ್ನು ತೆಗೆದುಹಾಕುವುದರಲ್ಲಿ ಮಾತ್ರ ಪರಿಹಾರವಿಲ್ಲ ಆದರೆ ಕೆರೆಗಳಿಗೆ ಕೇವಲ ಸಂಸ್ಥರಿಸಿದ ನೀರಿನ ಪ್ರವೇಶದಿಂದ ಮಾತ್ರ ಇದನ್ನು ವಿಚಿತ್ರಪಡಿಸಿಕೊಳ್ಳಬಹುದು.



ಅಮೃತಹಳ್ಳಿ ಮತ್ತು ಕಲ್ಕೆರೆ-ರಾಂಪುರ ಕೆರೆಗಳ ನೀರಿನ ಗಂಟೆ ಹಾವಿನಿಂದ ಬಾಧಿತವಾಗಿರುವುದು

### 6.3.2 ಮೀನುಗಳ ಹಾನಿಕಾರಕ ಮತ್ತು ಆಕ್ರಮಣಕಾರಿ ಪ್ರಭೇದಗಳು

ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ನಿಯಂತ್ರಿಸುವುದು ಮೀನುಗಾರಿಕೆ ಇಲಾಖೆಯ ಹೊಣೆಯಾಗಿರುತ್ತದೆ. ಕೆರೆಗಳಲ್ಲಿ ಮೀನು ಸಂತತಿಯನ್ನು ಹೆಚ್ಚಿಸಲು ಸ್ಥಳೀಯ ಮೀನುಗಳನ್ನು ಪಾಲನೆ ಮಾಡಬೇಕು ಮತ್ತು ಆಕ್ರಮಣಕಾರಿ ಪ್ರಭೇದಗಳನ್ನು ತಪ್ಪಿಸಬೇಕು. ಸ್ಥಳೀಯ ಮೀನುಗಳ ಉಳಿವಿಗೆ ಹಾನಿಕಾರಕವಾಗುವ ಆಕ್ರಮಣಕಾರಿ ಮೀನುಗಳ ಪ್ರಭೇದಗಳನ್ನು ಸಾಕುವುದರ ಬಗ್ಗೆ ಅನುಷ್ಠಾನ ಸಂಸ್ಥೆಗಳಿಗೆ ಅರಿವಿರಲಿಲ್ಲ. ಮೈಸೂರಿನ ಮೀನುಗಾರಿಕೆ ಸಹಾಯಕ ನಿರ್ದೇಶಕರು ಮೈಸೂರಿನ ದಳವಾಯಿ ಕೆರೆಯಲ್ಲಿ ಆಫ್ಕಿನ್ ಕ್ಯಾಟ್‌ಫಿಶ್ ತಳಿಯನ್ನು ಸಾಕಬಾರದೆಂದು ಮೀನುಗಾರಿಕೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು (ಬುಲ್ಲೆ 2014). ಆದರೆ, ಮೇಲ್ಮೈಚಾರಣೆಯು ಕೊರತಯಿಂದ

<sup>45</sup> ಅಮೃತಹಳ್ಳಿ, ಗರುಡಾಚಾರ್-ಪಾಳ್ಯ ಮತ್ತು ಕಲ್ಕೆರೆ-ರಾಂಪುರ

<sup>46</sup> ಅಮೃತಹಳ್ಳಿ, ಬೆಳ್ಳಿಂದೂರು, ಗರುಡಾಚಾರ್-ಪಾಳ್ಯ, ಕಲ್ಕೆರೆ-ರಾಂಪುರ, ಕೆಂಪ್ಲೆರೆ, ಕೋಳಿಕೆರೆ, ಉನ್ನಾರ್, ವತ್ಕಾರ್ ಮತ್ತು ಯಲಹಂಕ

<sup>47</sup> ಅಂಜ್ಲೀಮರ ಮೇಲಿನಕೆರೆ, ಅಟ್ಲಾರು, ಜನ್ನಪ್ಪನಹಳ್ಳಿ, ದಾಸರಹಳ್ಳಿ, ಕ್ಯಾಗೊಂಡನಹಳ್ಳಿ, ಕಸನವಹಳ್ಳಿ, ಕೋಗಿಲು, ಕೌದೆನಹಳ್ಳಿ, ತಿರುಮೇನಹಳ್ಳಿ ಮತ್ತು ಯಲಹಂಕ

ಮತ್ತು ಮೀನುಗಾರಿಕೆ ಇಲಾಖೆಯಿಂದ ದಂಡ ನಿಬಂಧನೆಗಳು ಕಟ್ಟಿಸಿಕೊಂಡಿರುವ ಕಾರ್ಯಾಭಿರೂಪ ಅನ್ನ ಸಾಕುವುದು ಮುಂದುವರೆದಿತ್ತು. ಕೈಗೊಂಡನಹಳ್ಳಿ ಕೆರೆಯಲ್ಲಿ ಮೀನಿನ ಈ ಆಕ್ರಮಣಕಾರಿ ಪ್ರಭೇದವು ಜಲಾನಯನ ಪ್ರದೇಶದಿಂದ ಕೆರೆಯನ್ನು ಪ್ರವೇಶಿಸಿದೆ ಮತ್ತು ಸ್ಥಳೀಯ ಮೀನುಗಳನ್ನು ದ್ವಂಡ ಮಾಡುತ್ತಿದೆ ಎಂದು ಕೆರೆಯನ್ನು ನಿರ್ವಹಿಸುತ್ತಿರುವ ಸಂಸ್ಥೆಯು<sup>48</sup> ಲೆಕ್ಕಪರಿಶೋಧನೆಗೆ ತಿಳಿಸಿತು.

#### 6.4 ಕೆರೆಗಳ ಬಫರ್ ವಲಯವನ್ನು ರಚಿಸುವುದು ಮತ್ತು ಸಂರಕ್ಷಣೆಯ ವಲಯವನ್ನು ರಚಿಸುವಂತೆ ರಾಜ್ಯ ಸರ್ಕಾರವು ಸೂಚನೆಗಳನ್ನು<sup>49</sup> ಹೊರಡಿಸಿತ್ತು. ಬಫರ್ ವಲಯವು ಜಲಮೂಲದ ಪರಿಧಿಯ ಉದ್ದೇಶಕ್ಕೂ ಸ್ನೇಹಿಕವಾಗಿ ಬೆಳೆಯುವ ವೈವಿಧ್ಯಮಯ ಸಸ್ಯವರ್ಗವನ್ನು ಒಳಗೊಂಡಿರುತ್ತದೆ ಮತ್ತು ಅದು ಈ ಕೆಳಗಿನವುಗಳಾಗಿ ವರ್ತಿಸುತ್ತದೆ; ಕೆಸರು ಹಾಗೂ ಪೌಷ್ಟಿಕರೆಯ ಪರಿವರ್ತನೆ; ಲೋಹ ಹಾಗೂ ಮತ್ತಿರ ಮಾಲಿನ್ಯಕಾರಕಗಳನ್ನು ಕಡಿಮೆಗೊಳಿಸುವುದು; ಒಳವ್ಯಾಪಿಸುವಿಕೆಯ ಮೂಲಕ ಮಳೆನೀರು ಹರಿದುಹೋಗುವುದನ್ನು ಕಡಿಮೆ ಮಾಡುವುದು; ನೀರಿನ ತಾಪಮಾನವನ್ನು ಕಡಿಮೆಗೊಳಿಸುವುದು, ಸುಲಭ ಪ್ರವೇಶವನ್ನು ಸೀಮಿತಗೊಳಿಸುವ ಹಾಗೂ ಶಬ್ದ, ಬೆಳಕು, ತಾಪಮಾನ ಹಾಗೂ ಇತರೆ ಬದಲಾವಣೆಗಳ ತೀಕ್ಷ್ಣ ಪ್ರಭಾವಗಳನ್ನು ಕನಿಷ್ಠಿಸುವುದು; ಮತ್ತು ಆಂತರಿಕ ಜೊಗುಭೂಮಿ ಸಸ್ಯವರ್ಗದ ಸಂರಕ್ಷಣೆ ಹಾಗೂ ವಿಲಕ್ಷಣ ಪ್ರಭೇದಗಳ (ನೀರಿನ ಗಂಟೆಗೂವಿನಂತಹ) ದಾಳಿಗೆ ತಡೆಯಾಗಿ ವರ್ತಿಸುತ್ತದೆ. ಇದಲ್ಲದೆ ಬಫರ್ ವಲಯವು ಮನರಂಜನಾ ಚಟುವಟಿಕೆಗಳಿಗೆ ಜಾಗ ಒದಗಿಸುತ್ತದೆ ಹಾಗೂ ಒತ್ತುವರಿಗಳಿಗೆ ತಡೆ ಒಡ್ಡುತ್ತದೆ.

ಪರೀಕ್ಷ್ಯ-ತನಿಖೆ ನಡೆಸಿದ ಯಾವುದೇ ಕೆರೆಗಳ ಪರಿಧಿಯಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅಥವಾ ನಿರ್ಮಾಣ ಚಟುವಟಿಕೆಗಳನ್ನು ನಿಯಂತ್ರಿಸುವ ಮೂಲಕ ಬಫರ್ ವಲಯವನ್ನು ರಚಿಸಿರಲಿಲ್ಲ. ಬದಲಾಗಿ ಕೊಳೆಗೇರಿಗಳಿಂದ, ರಸ್ತೆಗಳ ಮತ್ತು ವಸತಿ ಬಡಾವಣೆಗಳ ರಚನೆಯಿಂದ, ಕಟ್ಟಡಗಳು/ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಿಂದ, ಶಾಲೆಗಳ ಕಾರ್ಯನಿರ್ವಹಣೆಯಿಂದ, ಅರಣ್ಯ ಇಲಾಖೆಯಿಂದ ಸಿಬ್ಬಂದಿ ವಸತಿಗೃಹಗಳ ನಿರ್ಮಾಣದಿಂದ, ಮುಂತಾದವುಗಳಿಂದ ಕೆರೆಗಳ ಪರಿಧಿಯನ್ನು ಹಾಳು ಮಾಡಲಾಗಿತ್ತು. ಬೆಂಗಳೂರಿನ ಪರೀಕ್ಷ್ಯ-ತನಿಖೆ ನಡೆಸಿದ ಎಲ್ಲ 34 ಕೆರೆಗಳಲ್ಲಿ ಬಫರ್ ವಲಯದ ಸಂಭಾವ್ಯ ಉಲ್ಲಂಘನೆಗಳನ್ನು ಗಮನಿಸಲಾಯಿತು. ದೃಷ್ಟಾಂತ ಪ್ರಕರಣಗಳನ್ನು ಅನುಬಂಧ-9ರಲ್ಲಿ ನೀಡಲಾಗಿದೆ.

ಜನ್ನಪ್ಪನಹಳ್ಳಿ ಮತ್ತು ಕೈಗೊಂಡನಹಳ್ಳಿ ಕೆರೆಗಳ ಸಂಬಂಧವಾಗಿ ಬಿಬಿಎಂಪಿಯ ಟೋನ್ ಪ್ಲಾನಿಂಗ್ ವಿಭಾಗವು ಕಟ್ಟಡ ನಕ್ಷೆಗಳನ್ನು ಮಂಜೂರು ಮಾಡುವಾಗ ಬಫರ್ ವಲಯದ ಪರಿಕಲ್ಪನೆಯನ್ನೇ ಪರಿಗಣಿಸಲಿಲ್ಲ, ಹೀಗಾಗೆ ಅದು ಬಫರ್ ವಲಯದ ಉಲ್ಲಂಘನೆಯಲ್ಲಿ ಪರಿಣಮಿಸಿತು. ಪರೀಕ್ಷ್ಯ-ತನಿಖೆ ನಡೆಸಿದ ಮೇಲಿನ ಎರಡೂ ಕೆರೆಗಳಲ್ಲಿ ಬಫರ್ ವಲಯದ ಉಲ್ಲಂಘನೆಯನ್ನು ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಗಮನಿಸಲಾಯಿತು. ಈ ಕೆರೆಗಳ ನಿರ್ವಹಣೆಯಲ್ಲಿ ಒಳಗೊಂಡಿರುವ ಸರ್ಕಾರೆತರ ಸಂಸ್ಥೆಗಳು ಸಹ ಭೂಅಭಿವೃದ್ಧಿದಾರರಿಂದ ಬಫರ್ ವಲಯದ ಉಲ್ಲಂಘನೆಯಾಗಿರುವುದನ್ನು ತಿಳಿಸಿದವು ಹಾಗೂ ಅವು ಬಫರ್ ವಲಯದ ರಚನೆಯನ್ನು ಪ್ರತಿಪಾದಿಸಿದವು. 30 ಮೀಟರ್‌ಗಳ ಬಫರ್ ವಲಯವನ್ನು ಹೊರಡಿಸಿ ವಸತಿ ಬಡಾವಣೆಯ ನಕ್ಷೆಗಳನ್ನು ಅನುಮೋದಿಸಲಾಯಿತು ಎಂದು ಟೋನ್ ಪ್ಲಾನಿಂಗ್ ಸದಸ್ಯರು (ಬಿಡಿವ) ತಿಳಿಸಿದರು (ನವೆಂಬರ್ 2014). ಆದರೆ, ಪರೀಕ್ಷ್ಯ-ತನಿಖೆ ನಡೆಸಿದ ನಾಲ್ಕು ಕೆರೆಗಳ್ನೀ ಬಫರ್ ವಲಯಗಳಲ್ಲಿ ಶಾಸಗಿ/ಬಿಡಿವ ಬಡಾವಣೆಗಳು ನಿರ್ಮಾಣವಾಗಿರುವುದನ್ನು ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಗಮನಿಸಲಾಯಿತು.

<sup>48</sup> ಎಮ್‌ಪಿಎಸ್‌ಎಮ್‌ಎಎಸ್

<sup>49</sup> ಮಾರ್ಚ್ 2008ರಲ್ಲಿ ಮತ್ತು ಅಕ್ಟೋಬರ್ 2008ರ ಒಮ್ಮೊಲೆಯಲ್ಲಿ

<sup>50</sup> ಬಿ.ಜನ್ನಸಂದ್ರ, ಹೊರಮಾವು-ಅಗರ, ಜಕ್ಕುರು-ಸಂಪೀಠಿ ಮತ್ತು ಕಲ್ಕರೆ-ರಾಂಪುರ

ಕರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತೆ ಪರಿಸರ ಮನ್ಯುತ್ತೆತನದ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ



# ಭಾಗ IV

ಪರೀಕ್ಷೆ-ತನಿಖೆ ನಡೆಸಿದ 12 ಕೆರೆಗಳ  
ನಿರ್ದಿಷ್ಟ ಫಲಿತಾಂಶಗಳು





## ಅಧ್ಯಾತ್ಮ-VII

## ಪರೀಕ್ಷೆ-ತನಿಖೆ ನಡೆಸಿದ 12 ಕೆರೆಗಳ ನಿರ್ದಿಷ್ಟ ಫಲಿತಾಂಶಗಳು

ಬೆಂಗಳೂರು ಮತ್ತು ಕನಾಕಟಕದ ಇತರೆ ನಗರಪಾಲಿಕೆಗಳಲ್ಲಿನ ಯೋಜಿತವಲ್ಲದ ಕ್ಷೀಪ್ತ ನಗರೀಕರಣವು ಮೊದ್ದ ಪ್ರಮಾಣದಲ್ಲಿ ಕೆರೆಗಳ ಜಲಾನಯನ ಪ್ರದೇಶಗಳು ವಸತಿ ಮತ್ತು ವಾಣಿಜ್ಯ ಬಡಾವಣೆಗಳ ಪರಿವರ್ತನೆಗೆ ಸಾಕ್ಷಿಯಾಯಿತು ಮತ್ತು ಅದು ಜಲಪರಿಧಿಯನ್ನು ಬದಲಾಯಿಸಿ ಜಲಾನಯನ ಪ್ರದೇಶಗಳಲ್ಲಿ ಹಾಳು ತುಂಬುವುದನ್ನು ಅಧಿಕಗೊಳಿಸಿತು. ಈ ವಿಭಾಗದಲ್ಲಿ ಬೆಂಗಳೂರು ಮತ್ತು ಇತರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೆಕ್ಕಪರಿಶೋಧನೆಯಿಂದ ಪರೀಕ್ಷೆ-ತನಿಖೆ ನಡೆಸಿದ 12 ಕೆರೆಗಳ ಸಾರಾಂಶವನ್ನು ಹಾಗೂ ಕೆರೆಗಳ ಇಂದಿನ ಸ್ಥಿತಿಯನ್ನು ನೀಡಲಾಗಿದೆ.

## 1. ಬೆಳ್ಳಂದೂರು ಕೆರೆ

ಈ ಕೆರೆಯು ಬೆಂಗಳೂರಿನ ಆಗ್ನೇಯ ಭಾಗದಲ್ಲಿ ಹೋರಮಂಗಲ-ಚಳ್ಳಪಟ್ಟ ಕೆರೆಯಲ್ಲಿದೆ. ಅದು ಬೆಂಗಳೂರಿನ ಕೆರೆಗಳಲ್ಲಿ ಅತ್ಯಂತ ದೊಡ್ಡಾದ ಕೆರೆಯಾಗಿದ್ದು (919 ಎಕರೆಗಳು) ವರ್ತಾರು ಕೆರೆ ಸರಣಿಗಳಲ್ಲಿ ಒಂದಾಗಿದೆ. ಪ್ರಸ್ತುತ ಈ ಕೆರೆಯು ಬಿಡಿವಯ ಅಭಿರಕ್ಷಣೆಯಲ್ಲಿದೆ. ಬೆಂಗಳೂರು ನಗರದ ಮೇಲೆ ಹೇಳಿದ ಕೆರೆಯ ಉತ್ಪತ್ತಿಯಾಗುವ ಅಂದಾಜು 400 ಎಮ್‌ಎಲ್‌ಡಿಯಷ್ಟ್ ಕೊಳಚೆ ನೀರನ್ನು ಬೆಳ್ಳಂದೂರು ಕೆರೆಗೆ ಬಿಡಲಾಗುತ್ತಿದೆ.

- ❖ ಕೆಲ್ಸೋಆರ್‌ಎಸ್‌ಎಸಿಯ ಉಪಗ್ರಹ ನಾಕ್ಕೆಯ (2011) ಅನ್ನಯ ಕೆರೆಯ ಪ್ರದೇಶವು ಕೇವಲ 597 ಎಕರೆಗಳಾಗಿದ್ದಿತು. ಹೀಗಾಗಿ, ಕಂದಾಯ ಇಲಾಖೆಯ ದಾಖಲೆಗಳ ಅನ್ನಯ ಕೆರೆಯ ಪ್ರದೇಶವು ಕಡಿಮೆಯಾಗಿದ್ದಿತು.
- ❖ ಒತ್ತುವರಿಗಳನ್ನು ತೆರವುಗೊಳಿಸಿದ್ದುದರಿಂದ ಕೆರೆ ಪ್ರದೇಶಕ್ಕೆ ₹3.31 ಕೋಟಿ ವೆಚ್ಚದಲ್ಲಿ ಅಂಶಿಕವಾಗಿ ಬೇಲಿ ಹಾಕಲಾಗಿತ್ತು.
- ❖ ಕೆಂಪಾಮರ ಗ್ರಾಮದ ಕಡೆಯಲ್ಲಿ ಮುಳ್ಳನೀರಿನ ಚರಂಡಿಯ ಪೈಪನ್ನು ಖಾಸಗಿ ವ್ಯಕ್ತಿಗಳು ಮಾರ್ಗಾಂತರಣ ಮಾಡಿರುವುದನ್ನು ಗಮನಿಸಲಾಯಿತು ಮತ್ತು ಅದು ಒತ್ತುವರಿಯಲ್ಲಿ ಹಾಗೂ ಕೆರೆ ಪ್ರದೇಶವು ಕಡಿಮೆಯಾಗುವುದರಲ್ಲಿ ಪರಿಣಮಿಸಿತು.
- ❖ ಕನಾಕಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆರೆಯಲ್ಲಿನ ನೀರಿನ ಗುಣಮಟ್ಟವನ್ನು ‘ಇ’ ಎಂದು ವರ್ಗೀಕರಿಸಿತ್ತು. ಕೆಟ್ಟಿ ವಾಸನೆಯ ಮತ್ತು ನೋರಿಯಿಂದ ಕೂಡಿದ ಮಲೀನವಾದ ನೀರು ಕೆರೆಕೋಡಿಯ ಭಾಗದಲ್ಲಿ ಹರಿಯುತ್ತಿರುವುದನ್ನು ಹಾಗೂ ಕೆರೆಯು ನೀರಿನ ಗಂಟೊಗಳಿಂದ ತುಂಬಿರುವುದನ್ನು ಗಮನಿಸಲಾಯಿತು ಹಾಗೂ ಇದು ನೀರು ಮಲಿನಗೊಳ್ಳುವುದರಲ್ಲಿ ಪರಿಣಮಿಸಿತ್ತು.



## 2. ಹೊರಮಾಪು-ಅಗರ ಕೆರೆ

ಈ ಕೆರೆಯು ಬೆಂಗಳೂರಿನ ಪೂರ್ವಭಾಗದಲ್ಲಿದೆ ಮತ್ತು ಬಿಡಿವಾಯ ಅಭಿರಕ್ಷಣೆಯಲ್ಲಿದೆ.

- ❖ 2006ರ ಸಮೀಕ್ಷೆ ನಕ್ಷೆಯು 5 ಎಕರೆ 0.25 ಗುಂಟೆಯು<sup>51</sup> ಒತ್ತುವರಿಯಾಗಿದೆ ಎಂದು ಸೂಚಿಸಿತ್ತು. ಕೆರೆಯ ಗಡಿ ಪ್ರದೇಶಗಳನ್ನು ಗುರುತಿಸಿರಲಿಲ್ಲ ಮತ್ತು ಕೆರೆಗೆ ಹೋಡಿಯಿರಲಿಲ್ಲ.
- ❖ ಕರೆ ಅಂಗಳವು ನಿರ್ಮಾಣ ಅವಶೇಷಗಳಿಂದ ತುಂಬಿರುವುದನ್ನು ಮತ್ತು ಬೇಲಿಯನ್ನು ಹಾಳು ಮಾಡಿರುವುದನ್ನು ಜಂಟಿ ಭೌತಿಕ ಪರಿಶೀಲನೆಯಲ್ಲಿ ಗಮನಿಸಲಾಯಿತು.
- ❖ ವಸತಿ ಸಮುಚ್ಛಯವೋಂದು ಮನೆಗಳಿಂದ ಉಪ್ಪತ್ತಿಯಾದ ಕೊಳಚೆ ನೀರನ್ನು ಸಂಸ್ಕರಿಸದೇ ನೇರವಾಗಿ ಕೆರೆಗೆ ಬಿಟ್ಟು ಮಾಲ್ವಿನ್‌ವನನ್ನು ಉಂಟು ಮಾಡುತ್ತಿತ್ತು.
- ❖ ಕರೆ ಪ್ರದೇಶವನ್ನು ವಾಯುವ್ಯ ಒಳಹರಿವಿನ ಹತ್ತಿರ ಬಸ್ ನಿಲ್ದಾಣದ ನಿರ್ಮಾಣಕ್ಕಾಗಿ ಒತ್ತುವರಿ ಮಾಡಲಾಗಿತ್ತು. ಹಲವಾರು ಅಪಾರ್ಕ್‌ಮೆಂಟ್‌ಗಳು ಮತ್ತು ಇತರೆ ವಸತಿ ಮನೆಗಳು ಬಫರ್ ವಲಯವನ್ನು ಉಲ್ಲಂಘನೆ ಮಾಡಿದ್ದವು. ಅನುಷ್ಠಾನ ಸಂಸ್ಥೆಗಳು ಬಫರ್ ವಲಯವನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.
- ❖ ಯಾವುದೇ ಸಂಸ್ಥೆಗಳು ಮಾಲ್ವಿನ್‌ವನ ಮಟ್ಟದ ಮೇಲ್ವಿಚಾರಣೆ ಮಾಡಿರಲಿಲ್ಲ ಮತ್ತು 2009–14ರ ಅವಧಿಯಲ್ಲಿ ಯಾವುದೇ ಕಾಮಗಾರಿಗಳನ್ನು ಕೃಗೊಂಡಿರಲಿಲ್ಲ.



## 3. ಚಿಕ್ಕಬೆಳ್ಳಂದೂರು ಕೆರೆ

ಈ ಕೆರೆಯು ಬೆಂಗಳೂರು (ಪೂರ್ವ) ಶಾಲ್ಹಂಬಿನಲ್ಲಿದೆ ಮತ್ತು ಪ್ರಸ್ತುತ ಬಿಡಿವಾಯ ಅಭಿರಕ್ಷಣೆಯಲ್ಲಿದೆ.

- ❖ 2006ರ ಕಂದಾಯ ಇಲಾಖೆಯ ಸಮೀಕ್ಷೆಯಂತೆ, ಕರೆ ಪ್ರದೇಶದ 10 ಎಕರೆಗಳನ್ನು ಒತ್ತುವರಿ ಮಾಡಲಾಗಿತ್ತು. ಜಂಟಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಕೊಳೆಗೇರಿ ನಿವಾಸಿಗಳಿಂದ ಕರೆ ಪ್ರದೇಶವು ಒತ್ತುವರಿಯಾಗಿರುವುದನ್ನು ಗಮನಿಸಲಾಯಿತು.
- ❖ ಮುಲ್ಲೂರು ಗ್ರಾಮದ ಪಕ್ಕದಲ್ಲಿರುವ ಸರ್ವೆನಂಬರ್ 63 ಕೆರೆಯ ಭಾಗವಾಗಿತ್ತೇಂದು ಗ್ರಾಮದ ನಕ್ಷೆ ಹಾಗೂ ಇತರೆ ದಾಖಿಲೆಗಳು ತಿಳಿಯಪಡಿಸಿದವು. ಆದರೆ, ಇದನ್ನು ಈಗ ಖಾಸಗಿ ಭೂಮಿಯೆಂದು ಇತ್ತೀಚಿನ ಕಂದಾಯ ಇಲಾಖೆಯ ಸಮೀಕ್ಷೆ ನಕ್ಷೆಯಲ್ಲಿ (2010) ತೋರಿಸಲಾಗಿತ್ತು.
- ❖ ಕರೆ ಅಂಗಳ ಪ್ರದೇಶದಲ್ಲಿ ಬಿಬಿಎಂಪಿಯು ಮರಗಳನ್ನು ನೆಟ್ಟಿತ್ತು ಮತ್ತು ಕೆರೆಯನ್ನು ಒಂದು ಸ್ವಚ್ಚ ನೀರಿನ ಮೂಲವನ್ನಾಗಿಸಲು ಯಾವುದೇ ಜೀವೋಽದಾರರದ ಕಾಮಗಾರಿಗಳನ್ನು ಬಿಬಿಎಂಪಿ ಅಥವಾ ಬಿಡಿವ ಕೃಗೆತ್ತಿಕೊಂಡಿರಲಿಲ್ಲ.
- ❖ ಕೆರೆಗೆ ಯಾವುದೇ ಒಳಹರಿವು ಮಾರ್ಗಗಳಿರಲಿಲ್ಲವಾಗಿ ಕರೆ ಅಂಗಳದ ಪೂರ್ವ ಪ್ರದೇಶ ಒಣಗಿಯೋಗಿತ್ತು.

<sup>51</sup> ಗುಂಟೆ ಎಂದರೆ ಪ್ರದೇಶದ ಅಳತೆಯ ಫಟಕ, 40 ಗುಂಟೆಗಳು ಒಂದು ಎಕರೆಯಾಗುತ್ತದೆ.

- ❖ ಕರೆಯು ಪನತ್ಯಾಜ್ಯ ಹಾಗೂ ನಿಮಾಣ ಅವಶೇಷಗಳಿಂದ ಮಲಿನಗೊಂಡಿತ್ತು ಹಾಗೂ ಮಾಲಿನ್ಯ ಮಟ್ಟವನ್ನು ಯಾವುದೇ ಸಂಸ್ಥೆಗಳು ಮೇಲ್ಮೈಚಾರಣೆ ಮಾಡುತ್ತಿರಲಿಲ್ಲ.

		
ಒಂದು ಕರೆ ಅಂಗಳ	ಗುಡಿಕಲುಗಳ ಬಳಿಕೆ ಅಂಗಳದ ಒಳಗೆ ನಿಮಾಣ ಅವಶೇಷ ಮತ್ತು ಫನ ತ್ಯಾಪನ್ನು ಸುರಿದುವುದು	

#### 4. ವೆಂಗಯ್ಯನಕೆರೆ

ವೆಂಗಯ್ಯನಕೆರೆಯು ಬೆಂಗಳೂರು (ಮೂವರ್) ತಾಲ್ಲೂಕಿನಲ್ಲಿ 64.89 ಏಕರೆಗಳಷ್ಟು ಪ್ರದೇಶದಲ್ಲಿದೆ. ಕರೆ ಅಭಿವೃದ್ಧಿ ಪ್ರಾಧಿಕಾರವು 2002–03ರ ಅವಧಿಯಲ್ಲಿ ಎನ್‌ಎಲ್‌ಸಿಪಿ ಅನುದಾನಗಳನ್ನು ಬಳಸಿಕೊಂಡು ಕರೆಯನ್ನು ಅಭಿವೃದ್ಧಿಗೊಳಿಸಿತ್ತು ಮತ್ತು ಬೆಂಗಳೂರಿನ ಮ್ಯಾರ್ಕೆಟ್‌ನಲ್ಲಿ ಅವರಿಗೆ 2005ರಿಂದ 15 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು.

- ❖ ಗುತ್ತಿಗೆದಾರರು ಗುತ್ತಿಗೆ ಒಪ್ಪಂದಗಳನ್ನು ಉಲ್ಲಂಘಿಸಿ ಮೋಟಾರ್ ದೋಣಿಗಳನ್ನು ಕಾರ್ಯಾಚರಣಗೊಳಿಸುತ್ತಿದ್ದರು ಮತ್ತು ಕರೆಯನ್ನು ಮಲಿನಗೊಳಿಸುತ್ತಿದ್ದರು. ಕರೆಯಲ್ಲಿ ಮೋಟಾರ್ ದೋಣಿಗಳನ್ನು ಬಳಸದಿರುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಕರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಪಿಪ್ಲ್ 2015).
- ❖ ಕರೆಯ ಮುಖ್ಯ ವಿರಿಯ ಮೇಲೆ ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿಯನ್ನು ನಿಮಾಣ ಮಾಡಲಾಗಿದೆ. ಕರೆಯ ಮೂವರ್ ಭಾಗದಲ್ಲಿ ಕರೆ ಪ್ರದೇಶದ ಒಳಗೆ ರಸ್ತೆಯನ್ನು ನಿರ್ಮಿಸಲು ಹೆಚ್ಚು ಪ್ರದೇಶವನ್ನು ಮಣ್ಣನಿಂದ ಭತ್ತೆ ಮಾಡಲಾಗಿದೆ. ಗೌರವಾನ್ನಿತ ಉಚ್ಛ್ರಾಯ ನ್ಯಾಯಾಲಯವು ಕರೆ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿಯ ನಿಮಾಣಕ್ಕೆ ಬಳಸಲು ಅನುಮತಿ ನೀಡಿದೆ ಎಂದು ಕರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಪಿಪ್ಲ್ 2015). ಉತ್ತರವನ್ನು ಒಪ್ಪಲಾಗುವುದಿಲ್ಲ ಎಕೆಂದರೆ ಕರೆಯ ಒಳಗೆ ಹಾದುಹೋಗಿರುವ ರಸ್ತೆಯನ್ನು ಕಂಬಗಳ ಮತ್ತು ಹಾಸಗಲ್ಲಗಳ ಮೇಲೆ ನಿರ್ಮಿಸಿರಲಿಲ್ಲ ಹಾಗೂ ಇದು ಗೌರವಾನ್ನಿತ ಉಚ್ಛ್ರಾಯ ನ್ಯಾಯಾಲಯದ ನಿರ್ದೇಶನಗಳ ಉಲ್ಲಂಘನೆಯಾಗಿತ್ತು.
- ❖ ಕರೆ ಅಂಗಳದಲ್ಲಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಜರಂಡಿ ಮಂಡಳಿಯ ಒಳಜರಂಡಿ ಪೈಪ್ ತುಂಬಿ ಹರಿಯುತ್ತಿತ್ತು. ಎಸ್‌ಟಿಪಿಯಿಂದ ಸಂಸ್ಕರಿಸಿದ ನೀರು ಮತ್ತು ಸಂಸ್ಕರಿಸದ ಹೊಳಜೆ ನೀರು ಬೆರೆತು ಕರೆಗೆ ಹರಿಯುತ್ತಿತ್ತು. ಕರೆಯ ನೀರಿನ ಗುಣಮಟ್ಟವನ್ನು ಯಾವುದೇ ಸಂಸ್ಥೆಗಳು ಮೇಲ್ಮೈಚಾರಣೆ ಮಾಡುತ್ತಿರಲಿಲ್ಲ. ಹೊಳಜೆ ನೀರಿನ ಮಾರ್ಗಾಂಶರಣಕ್ಕೆ ಬೇರೆ ಅವಕಾಶ ಮಾಡಿ, ಸಂಸ್ಕರಿಸಿದ ನೀರು ಕರೆಯನ್ನು ಸೇರಲು ಪ್ರತ್ಯೇಕ ಹೊಳಜೆ ಮಾರ್ಗವನ್ನು ಹಾಕಲು ಬೆಂಗಳೂರು ನೀರು ಸರಬರಾಜು ಮತ್ತು ಒಳಜರಂಡಿ ಮಂಡಳಿಗೆ ಸೂಚಿಸಲಾಗಿದೆ ಎಂದು ಕರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಪಿಪ್ಲ್ 2015).
- ❖ ಕಾಲುದಾರಿ ಮೇಲುಸೇತುವೆಯೊಂದು (ತಂಬುಚೆಟ್ಟಿಪಾಳ್ಕದ ರಸ್ತೆಯ ಹತ್ತಿರ) ಹಾನಿಗೊಳಿಸಿರುವುದನ್ನು ಗಮನಿಸಲಾಯಿತು ಮತ್ತು ಕರೆಯನ್ನು ಬಳಸುತ್ತಿರುವವರಿಗೆ ಅಪಾಯವನ್ನುಂಟು ಮಾಡುತ್ತಿತ್ತು. ಕಾಲುದಾರಿ ಮೇಲುಸೇತುವೆಯನ್ನು ದುರಸ್ತಿ ಮಾಡಲಾಗಿದೆ ಎಂದು ಕರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಪಿಪ್ಲ್ 2015).

		
ಫನ ಆಜ್ಞಾವಿರಬ ಕರೆ ಪ್ರದೇಶ	ಕರೆ ಪ್ರದೇಶದಲ್ಲಿ ಮೋಟಾರ್ ಮೋಟಾಗಳು	ಎಸ್‌ಟಿಪಿಎಂದ ಕೊಳಚ ನೀರನ್ನು ತೆರೆತ್ತಿರುವ ಒಳಪರಿಪು ಮಾರ್ಗ

## 5. ಅಲ್ಲಾಳಸಂದ್ರ ಕರೆ

ಅಲ್ಲಾಳಸಂದ್ರ ಕರೆಯು ಯಲ್ಲಮಲ್ಲಪ್ಪಚೆಟ್ಟಿ ಕರೆ ಸರಣಿಯ ಒಂದು ಭಾಗವಾಗಿದೆ ಮತ್ತು ಪ್ರಸ್ತುತ ಬಿಬಿಂಬಿಯ ಅಭಿರಕ್ಷಣೆಯಲ್ಲಿದೆ.

- ❖ ಅರಣ್ಯ ಇಲಾಖೆಯ ಸಿಬ್ಬಂದಿ ವಸತಿಗೃಹಗಳನ್ನು ಕರೆ ಪ್ರದೇಶದ ಒಳಗೆ ಒದಗಿಸಲಾಗಿದೆ ಮತ್ತು ಕರೆಯ ಹೆಚ್ಚಿನ ಭಾಗವನ್ನು ಕೊಳೆಗೇರಿ ನಿವಾಸಿಗಳು ಆಕ್ರಮಿಸಿಕೊಂಡಿದ್ದಾರೆ.
- ❖ ಕೃಗ್ತಿಕೊಂಡ ಕರೆಯ ಜೀಎಂಎಂದಾರದ ಕಾಮಗಾರಿಗಳ (2010–13) ಮೇಲೆ ಭರಿಸಿದ ₹7.58 ಕೋಟಿ ವೆಚ್ಚವು, ಈ ಕೆಳಗೆ ವಿವರಿಸಿರುವಂತೆ, ಮುಖ್ಯವಾಗಿ ಪ್ರಮುಖವಲ್ಲದ ಕಾಮಗಾರಿಗಳ ಮೇಲಾಗಿತ್ತು.
  - ಕರೆಯ ಜೀಎಂಎಂದಾರವನ್ನು ಮುಖ್ಯವಾಗಿ ಕರೆ ಏರಿಯನ್ನು ಸುಂದರಗೊಳಿಸುವುದು, ಮೊಗಸಾಲೆ ಮತ್ತು ವಿಶ್ವಾಂತಿಸ್ಥಳಗಳು ಮುಂತಾದ ಸುಂದರಗೊಳಿಸುವ ಕಾಮಗಾರಿಗಳ ಮೇಲೆ ಕೇಂದ್ರಿಕರಿಸಲಾಗಿತ್ತು.
  - ದೋಣಿ ಇಗಳಿಂದಿರುವ ದೋಣಿಗಳಿಲ್ಲದೇ ಕಾರ್ಯ ನಿರ್ವಹಿಸುತ್ತಿರಲಿಲ್ಲ.
  - ನಿರ್ಮಿಸಿದ ದ್ವೀಪದಲ್ಲಿ ಸಸ್ಯಗಳಿರಲಿಲ್ಲ.
  - ಕರೆ ಅಂಗಡಿ ಆಟದ ಮೃದಾನದಲ್ಲಿ ಏಳು ಆಟದ ವಸ್ತುಗಳಿಗೆ ₹36.80 ಲಕ್ಷವನ್ನು ಪಾವತಿ ಮಾಡಲಾಗಿದ್ದರೂ ಸಹ ಕೇವಲ ನಾಲ್ಕು ಆಟದ ವಸ್ತುಗಳನ್ನು ಸಾಫ್ಟಿಸಲಾಗಿತ್ತು ಎಂಬುದನ್ನು ಜಂಟಿ ಭೌತಿಕ ಪರಿಶೀಲನೆಯಲ್ಲಿ ಗಮನಿಸಲಾಯಿತು. ಇದು ₹15.76 ಲಕ್ಷ ಅಧಿಕ ಪಾವತಿಯಲ್ಲಿ ಪರಿಣಮಿಸಿತು.

		
ಸಸ್ಯಗಳಲ್ಲದ ದ್ವೀಪ	ಕರೆ ಅಂಗಡಲ್ಲಿ ಸಾಫ್ಟಿಸಿದ ಮಕ್ಕಳ ಆಟದ ಪ್ರದೇಶ	ಕರೆ ಪ್ರದೇಶದ ಒಳಗೆ ಅರಣ್ಯ ಇಲಾಖೆಯ ಸಿಬ್ಬಂದಿ ವಸತಿಗಳು

## 6. ರಾಚೇನಹಳ್ಳಿ ಕೆರೆ

ರಾಚೇನಹಳ್ಳಿ ಕೆರೆಯ ಬಿಡಿವಾಯ ಅಭಿರಕ್ಷಣೆಯಲ್ಲಿದೆ. ಸುಮಾರು ₹14 ಕೋಟಿ ವೆಚ್ಚವನ್ನು ಭರಿಸಿ ಕೆರೆಯ ಜೀಎಂಎಂದಾರದ ಕಾಮಗಾರಿಗಳನ್ನು ಕೈಗೊಳ್ಳಲಾಯಿತು ಮತ್ತು ಆ ನಂತರ ಕೆರೆಯನ್ನು ನಿರ್ವಹಣೆ ಮಾಡಿರಲಿಲ್ಲ.

- ❖ ಒತ್ತುವರಿಗಳನ್ನು ತೆರವುಗೊಳಿಸದೇ ಜೀಎಂಎಂದಾರದ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.
- ❖ ಕೆರೆ ಪ್ರದೇಶದಲ್ಲಿ ಬಿಡಿವಾ ಒಂದು ವಸತಿ ಬಡಾವಣೆಯನ್ನು ರಚಿಸಿತ್ತು. ಜೀಎಂಎಂದಾರದ ಕಾಮಗಾರಿಯ ಭಾಗವಾಗಿ ಅದು ನಿಯಮಗಳನ್ನು ಉಲ್ಲಂಘನೆ ಮಾಡಿ ಕೆರೆಯ 11 ಎಕರೆಗಳನ್ನು ಉದ್ದ್ಯಾನವನದ ರಚನೆಗಾಗಿ ಅಕ್ರಮವಾಗಿ ಮಾರ್ಗಾಂತರಣ ಮಾಡಿತ್ತು.
- ❖ ಬೇಲಿಯನ್ನು ಹಾಳು ಮಾಡಲಾಗಿತ್ತು ಮತ್ತು ಹತ್ತಿರದ ವಸತಿ ಪ್ರದೇಶಗಳಿಗೆ ರಸ್ತೆ ಕಲ್ಪಿಸಲು ಹಲವು ಕಡೆ ಬೇಲಿಗಳನ್ನು ತೆಗೆಯಲಾಗಿತ್ತು.
- ❖ ಮಾಲಿನ್ಯದ ಮಟ್ಟವನ್ನು ಯಾವುದೇ ಸಂಸ್ಥೆಯೂ ನಿರ್ದರ್ಶನೆ ಮಾಡಿರಲಿಲ್ಲ. ಬೆಂಗಳೂರು ನೀರು ಸರಬರಾಜು ಮತ್ತು ಒಳಜರಂಡಿ ಮಂಡಳಿಯು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಿಡಿವನಿಂದ ಅನುಮೋದನೆ ಪಡೆದು ನೀರು ಹರಡಿರುವ ಪ್ರದೇಶಕ್ಕೆ ಬಹಳ ಹತ್ತಿರದಲ್ಲಿ ಒಳಜರಂಡಿ ಜಾಲವನ್ನು ಅಳವಡಿಸಿತ್ತು.
- ❖ ಒಳಹರಿವನ್ನು ಕೊಳಚೆ ನೀರಿನ ಮಾರ್ಗಾಂತರಣ ಕಾಲುವೆಗಳಿಗೆ ಜೋಡಿಸಿದ್ದರಿಂದ ಜಕ್ಕುರಿನಿಂದ ಸಂಸ್ಕರಣೆಯಾದ ನೀರು ಕೆರೆಯನ್ನು ಪ್ರವೇಶಿಸುತ್ತಿರಲಿಲ್ಲ ಮತ್ತು ಜೌಗುಭೂಮಿಯು ಒಳಗಿಹೋಗಿತ್ತು.

		
ಬೆಂಗಳೂರು ನೀರು ಸರಬರಾಜು ಮತ್ತು ಒಳಜರಂಡಿ ಮಂಡಳಿಯ ಜರಂಡಿ ಫೇಂಬರ್ ನೀರು ಪರಿಧಿ ಪ್ರದೇಶದ ಹತ್ತಿರದಲ್ಲಿರುವುದು	ಯಾವುದೇ ಚರಿತ್ರೆಯ ಒಳಮಟ್ಟದಲ್ಲಿರುವ ಕೆರೆಕೊಂಡಿ	ನಿರ್ಮಾಣ ಜೌಗುಭೂಮಿಯಲ್ಲಿ ನೀರಿಲ್ಲವಿರುವುದು

## 7. ನಾಗಾವರ ಕೆರೆ

ನಾಗಾವರ ಕೆರೆಯು ಬೆಂಗಳೂರು (ಮೂರ್ವ) ತಾಲ್ಲೂಕಿನಲ್ಲಿದೆ ಮತ್ತು ಹೊರ ವರ್ತುಲ ರಸ್ತೆಯನ್ನು ಕೆರೆಯ ಒಂದು ಭಾಗದಲ್ಲಿ ನಿರ್ಮಿಸಲಾಗಿದೆ. ಕೆರೆಯನ್ನು 2002–03ರಲ್ಲಿ ಎನ್‌ಎಲ್‌ಸಿಪಿ ಅನುದಾನಗಳನ್ನು ಒಳಸಿಕೊಂಡು ಕೆರೆ ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿತ್ತು. ಕೆರೆಯನ್ನು ಗುತ್ತಿಗೆಯ ಆಧಾರದ ಮೇಲೆ ಮೆ.ಲುಂಬಿನ ಗಾರ್ಡನ್‌ ಅವರಿಗೆ 2004ರಲ್ಲಿ ನೀಡಲಾಗಿತ್ತು.

- ❖ ಕೆರೆಯ ಗಡಿಯನ್ನು ಗುರುತಿಸಿರಲ್ಲಿ ಮತ್ತು ಆಗ್ನೇಯ ಮೂಲೆಯಲ್ಲಿ ಕೆರೆ ಪ್ರದೇಶದ ಒಂದು ಭಾಗವನ್ನು ಮುಂದೆ ಬರುವ ವಿಶೇಷ ಆರ್ಥಿಕ ವಲಯಕ್ಕೆ ಸಂಪರ್ಕ ಕಲ್ಪಿಸಲು ಮಾರ್ಗಾಂತರಣ ಮಾಡಲಾಗಿದೆ. ಕೆರೆ ಪ್ರದೇಶದಲ್ಲಿ ರಸ್ತೆಯ ನಿರ್ಮಾಣವನ್ನು ನಿಲ್ಲಿಸಲು ಬಿಬಿಎಂಪಿ ಮತ್ತು ಬಿಡಿಗಳಿಗೆ ತಿಳಿಸಲಾಗಿದೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಪಿಟ್ಲೆ 2015). ಮುಂದುವರೆದು, ಬಿಬಿಎಂಪಿಯು ಕೊಳಚೆ ನೀರಿನ ಪೈಪ್‌ಲೈನನ್ನು ಹಾಕುತ್ತಿದ್ದು, ಅದನ್ನು ನಾಗಾವರ ಕೆರೆಯ ಮುಳೆ ನೀರಿನ ಜರಂಡಿಗೆ ಸೇರಿಸುತ್ತಿದ್ದರಿಂದ ಮೊಲೀಸ್ ದೂರನ್ನು ದಾಖಲಿಸಲಾಗಿದೆ ಎಂದೂ ತಿಳಿಸಲಾಯಿತು.

- ❖ ಗುತ್ತಿಗೆದಾರರು ರೆಸ್ಮೋರೆಂಟ್‌ಗಳನ್ನು, ಪಾಟ್‌ ಹಾಲ್‌ಗಳನ್ನು, ಅಮೂಲ್ಯಸ್ವಮೆಂಟ್ ಹಾಗೂ ವಾಟರ್ ಪಾರ್ಕ್‌ಗಳನ್ನು, ಮೋಟಾರ್ ಬೋಈಗಳನ್ನು ನಡೆಸುತ್ತಿದ್ದರಿಂದ ಕೆರೆ ಪ್ರದೇಶವು ಮಲಿನಗೊಂಡಿತ್ತು. ಕೊಳಚಿ ನೀರಿನ ಪ್ರವೇಶದಿಂದ ಜೌಗುಭೂಮಿಯು ಸಂಪೂರ್ಣವಾಗಿ ನೀರಿನ ಗಂಟೆ ಹಾವಿನಿಂದ ಮತ್ತು ತೇಲುತ್ತಿರುವ ಕಟ್ಟಡ ಅವಶೇಷಗಳಿಂದ ತುಂಬಿತ್ತು. ಮಾಲಿನ್ಯದ ಮಟ್ಟವನ್ನು ಯಾವುದೇ ಸಂಸ್ಥೆಗಳು ನಿರ್ದರ್ಶನ ಮಾಡಿರಲಿಲ್ಲ. ಕೆರೆಯ ಪರಿಸರೀಯ ಆರೋಗ್ಯವನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ವಿಶ್ವಿಲ್ 2015).

		
ಮಲಿನೆಸಣ ಜರಂಡಿಯಿಂದ ತೇಲುತ್ತಿರುವ ಕಟ್ಟಡ ಅವಶೇಷಗಳಾಗಿ ಕೊಳಚಿ ನೀರಾ ಕೆರೆಯನ್ನು ತ್ವರೇತ್ತಿಸುತ್ತಿರುವುದು	ಬಫರ್ ಪಲಾಯಿದಲ್ಲಿ ವಿಶೇಷ ಆರ್ಥಿಕ ಪಲಾಯಿವನ್ನು ರಚಿಸಿರುವುದು	ಜೌಗುಭೂಮಿ ನೀರಿನ ಗಂಟೆ ಹಾ ಮತ್ತು ಕಳೆಯಿಂದ ಕಳಡಿಸುವುದು

## 8. ಜೊಕ್ಕನಹಳ್ಳಿ ಕೆರೆ

ಜೊಕ್ಕನಹಳ್ಳಿ ಕೆರೆಯು ಯಲ್ಲಾಮಲ್ಲಿಪ್ಪ ಚೆಂಪಿ ಕೆರೆ ಸರಣಿಯ ಒಂದು ಭಾಗವಾಗಿದೆ. ಪ್ರಸ್ತುತವಾಗಿ ಕೆರೆಯು ಬಿಬಿಂಬಿಯ ಅಭಿರಕ್ಷಣೆಯಲ್ಲಿದೆ.


- ❖ ಮುಖ್ಯ ಏರಿಗೆ ಅಡ್ಡಲಾಗಿರುವ ಅಜ್ಞುಕಟ್ಟು ಪ್ರದೇಶವನ್ನು ವಸತಿ ನಿರ್ವಹಣೆಗಳನ್ನು ರಚಿಸುವುದಕ್ಕೆ ಗುರುತಿಸಲಾಗಿದೆ.
- ❖ ಕೆರೆಯ ಏರಿಯನ್ನು ಹತ್ತಿರದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆಯನ್ನಾಗಿ ಉಪಯೋಗಿಸಲಾಗುತ್ತಿತ್ತು.
- ❖ ಜಂಟಿ ಭೌತಿಕ ಪರಿಶೀಲನೆಯಲ್ಲಿ ಕೆರೆ ಪ್ರದೇಶದ ಒಳಗೆ ಒಂದು ಸೃಜನವನ್ನು ಗಮನಿಸಲಾಯಿತು. ಸ್ಥಳೀಯ ಜನರು ಕೆರೆಯಲ್ಲಿ ಮೇನುಗಾರಿಕೆ ಮಾಡುತ್ತಿದ್ದರು.
- ❖ ನಿರ್ಮಾಣದ ಒಳಹರಿವು ದೋಷಮೂರಿತವಾಗಿತ್ತು, ಏಕೆಂದರೆ ಒಳಹರಿವಿನ ಪ್ರವೇಶವು ಅಸ್ತಿತ್ವದಲ್ಲಿದ್ದ ಕೋಡಿಗಿಂತ ಕೆಳಮಟ್ಟದಲ್ಲಿತ್ತು. ಹೊಳ್ಳು ಬಲೆ, ತಡೆಗೊಡೆ ಮುಂತಾದವರು ಒಂದಿಗೆ ಒಳಹರಿವು ಮುಚ್ಚಿಕೊಗಿತ್ತು ಮತ್ತು ಹೆಚ್ಚುವರಿ ನೀರು ಕೆರೆಗೆ ಹರಿಯುತ್ತಿರಲಿಲ್ಲ.
- ❖ ಮಾಲಿನ್ಯದ ಮಟ್ಟವನ್ನು ಯಾವುದೇ ಸಂಸ್ಥೆಗಳು ನಿರ್ದರ್ಶನ ಮಾಡಿರಲಿಲ್ಲ.

		
ಕೆರೆಯಲ್ಲಿ ಮೇನು ಹಿಡಿಯುತ್ತಿರುವುದು	ಕೆರೆ ಪ್ರದೇಶದ ಒಳಗೆ ಸೃಜನ	ಕೆರೆಯ ಒಳಹರಿವಿನ ಪ್ರವೇಶದ್ವಾರಾ ಕೋಡಿಗಿಂತ ಕೆಳಮಟ್ಟದಲ್ಲಿರುವುದು

## 9. ಕೃಗೊಂಡನಹಳ್ಳಿ ಕೆರೆ

ಕೃಗೊಂಡನಹಳ್ಳಿ ಕೆರೆಯು ವರ್ತೋರು ಕೆರೆ ಸರಣಿಯ ಒಂದು ಭಾಗವಾಗಿದೆ ಮತ್ತು ಪ್ರಸ್ತುತ ಬಿಬಿಎಂಪಿಯ ಅಭಿರಕ್ಷಣೆಯಲ್ಲಿದೆ.

- ❖ ಸರ್ವಾರು ಮುಖ್ಯ ರಸ್ತೆಯು ಕೆರೆಯ ಏರಿಯ ಮೂಲಕ ಹಾದುಹೋಗುವುದರಿಂದ ಕೆರೆ ಪ್ರದೇಶವು ಕಡಿಮೆಯಾಗಲು ಕಾರಣವಾಗಿದೆ.
- ❖ ಉಂಗುರಾಕಾರದ ಬದಿಯನ್ನು ನಿರ್ಮಿಸಿರುವುದರಿಂದ ಮಳೆನೀರು ಪೈಪ್‌ಲೈನ್‌ಗಳ ಮೂಲಕ ಹರಿಯುವುದಕ್ಕೆ ಸೀಮಿತವಾಗಿದೆ.
- ❖ ಕೊಳಜನೀರಿನ ಮಾರ್ಗಾಂತರಣ ಪೈಪ್‌ಲೈನ್‌ನ್ನು, ಮರಗಳನ್ನು ಕಡಿದು ನೀರು ಹರಡಿರುವ ಪ್ರದೇಶದ ಒಳಗೆ ಹಾಕಲಾಗಿದೆ.
- ❖ ಕೆರೆಯ ದಕ್ಷಿಣಭಾಗದ ತೀರ ಪ್ರದೇಶದಲ್ಲಿ ಬಫರ್ ವಲಯವನ್ನು ಉಲ್ಲಂಘನೆ ಮಾಡಿ ವಸತಿ ಸಂಕೀರ್ಣವನ್ನಾಗಿ ಅಭಿವೃದ್ಧಿಪಡಿಸಲಾಗಿದೆ.
- ❖ ಕೆರೆಯ ಅಂಗಳದಲ್ಲಿ ಒಂದು ತೆರೆದ ರಂಗಮಂದಿರವನ್ನು ನಿರ್ಮಿಸಿರುವುದರಿಂದ ಕೆರೆ ಪ್ರದೇಶವು ಕಡಿಮೆಯಾಗಿದೆ.
- ❖ ಕನಾರಟಕ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿಯು ಕೆರೆಯ ನೀರಿನ ಗುಣಮಟ್ಟವನ್ನು ‘ಇ’ ಎಂದು ವರ್ಗೀಕರಿಸಿತ್ತು (ನವೆಂಬರ್ 2013) ಮತ್ತು ಇದು ಅಭಿವೃದ್ಧಿಪಡಿಸಿದ ಕೆರೆಗಳಲ್ಲಿ ಹೊರಸ್ತಾನಕ್ಕೆಂದು ನಿಗದಿಪಡಿಸಿದ್ದ ‘ಬಿ’ ವರ್ಗಕ್ಕಿಂತ ಕೆಳಮಟ್ಟದಲ್ಲಿತ್ತು.
- ❖ ಎಮ್‌ಪಿಎಸ್‌ಎಮ್‌ಎಸ್ ಎಂಬ ಸರ್ಕಾರೇತರ ಸಂಸ್ಥೆಯು ಕೆರೆಯ ನಿರ್ವಹಣೆಯ ಹೊಣೆಗಾರಿಕೆಯನ್ನು ತೆಗೆದುಕೊಂಡಿದೆ.



## 10. ಕೌದೇನಹಳ್ಳಿ ಕೆರೆ

ಕೌದೇನಹಳ್ಳಿ ಕೆರೆಯು ರಾಮಮೂರ್ತಿನಗರದಲ್ಲಿರುವ ಭಾರತೀಯ ದೂರವಾಣಿ ಕಾರ್ಬಿಂಕನೆಯ (ಬಟ್ಟಿಬಿ) ಪಕ್ಕದಲ್ಲಿದೆ. ಪ್ರಸ್ತುತವಾಗಿ ಕೆರೆಯು ಬಿಬಿಎಂಪಿಯ ಅಭಿರಕ್ಷಣೆಯಲ್ಲಿದೆ.

- ❖ ನ್ಯೂಸಿಲ್‌ಕಿ ಜೊಗುಭೂಮಿಯನ್ನು ಇಟಿಿ ಕಾರ್ಬಿಂಕನೆಯು ಒತ್ತುವರಿ ಮಾಡಿದೆ ಮತ್ತು ಕೆ.ಆರ್.ಪುರಂಗೆ ಸಂಪರ್ಕ ಕಲ್ಪಿಸಲು ಮಧ್ಯದಲ್ಲಿ ಒಂದು ರಸ್ತೆಯನ್ನು ನಿರ್ಮಿಸಲಾಗಿದೆ.
- ❖ ಕೆರೆಯು 55 ಎಕರೆ 05 ಗುಂಟೆಗಳ ಪ್ರದೇಶದಲ್ಲಿ ಹರಡಿದೆ ಮತ್ತು ಕೆರೆಯ ಅಧಿಕಾರಿ ಪ್ರದೇಶವನ್ನು ಕಾಲೇಜ್, ಕೊಳಗೇರಿ, ವಸತಿ ಬಡಾವಣೆಗಳು, ರಸ್ತೆ, ಮಾರುಕಟ್ಟೆ, ಮುಂತಾದವುಗಳು ಒತ್ತುವರಿ ಮಾಡಿವೆ. ಆದುದರಿಂದ ಸಂರಕ್ಷಣೆ ಮತ್ತು ಜೀವೋಂದಾರ ಕಾಮಗಾರಿಗಳನ್ನು ಉಳಿದ 20 ಎಕರೆ 35 ಗುಂಟೆಗಳ ಪ್ರದೇಶದಲ್ಲಿ ಮಾತ್ರ ಕೃಗೊಳ್ಳಲಾಗಿದೆ.
- ❖ ಕೆರೆಯು ಮೂರಣವಾಗಿ ಕಳೆಯಿಂದ ತುಂಬಿತ್ತು ಮತ್ತು ಅದನ್ನು ತೆಗೆದು ಕಾಲುದಾರಿ ಪಕ್ಕದಲ್ಲಿ ಗುಡ್ಡೆ ಹಾಕಲಾಗಿತ್ತು.

- ❖ ಹೊಳುಬಳೆಗಳು/ಕೆಸರು ಕಟ್ಟಿಕೊಂಡಿದ್ದರಿಂದ ಕೆರೆಗೆ ಯಾವುದೇ ಒಳಹರಿವು ಬರುತ್ತಿರಲ್ಲಿ ಹಾಗೂ ಹೊಳಿಕೆಗಿನೀರು ಮತ್ತು ಘನತ್ವಾಜ್ಞಾದಿಂದ ಕೂಡಿದ ರಾಜಕಾಲುವೆ ಅಕ್ಕಪಕ್ಕದ ವಸತಿಗಳಿಂದ ಕೆರೆಗಳಿಗೆ ಹರಿದು, ಕೆರೆಯನ್ನು ಮಲಿನಗೊಳಿಸುತ್ತಿದ್ದವು.
- ❖ ಮಾಲಿನ್ಯ ಮಟ್ಟವನ್ನು ಯಾವುದೇ ಸಂಸ್ಥೆಗಳು ನಿರ್ಧರಣೆ ಮಾಡಿರಲ್ಲ.

		
ಕೆರೆಯನ್ನು ಕೆತ್ತು ಕಾಲುಡಾರ ಪಕ್ಕದಲ್ಲಿ ಗುಡ್ಡ ಹಾಕಿರುವುದು	ಹೊಳಿಕೆಗಿನೀರು ಮತ್ತು ಘನ ತ್ವಾಜ್ಞಾದಿಂದ ಕೂಡಿದ ರಾಜಕಾಲುವೆ	ಕಟ್ಟಿಕೊಂಡಿರುವ ಹೊಳುಬಳೆಗಳು/ಕೆಸರಿನಂದಾಗಿ ನೀರು ಕೆರೆಯನ್ನು ಸೇರಿದಿರುವುದು

## 11. ಭೀಷ್ಣ ಕೆರೆ

103 ಎಕರೆ (41.70 ಹಕ್ಕೇರೋ) ಪ್ರದೇಶದ ಭೀಷ್ಣ ಕೆರೆಯು ಗದಗ್-ಬೆಂಗಳೂರು ಪಟ್ಟಣದಲ್ಲಿನ ಏಕ್ಕೆಕ ನೀರಿನ ಮೂಲವಾಗಿದೆ ಮತ್ತು ಕೆರೆಯು ಅರಣ್ಯ ಇಲಾಖೆಯ ಅಭಿರಕ್ಷಣೆಯಲ್ಲಿದೆ.

- ❖ ಜೀಎಂಎಂದಾರ ಕಾಮಗಾರಿಗಾಗಿ ಮತ್ತು ಬಸೆಶ್ವರರ ವಿಗ್ರಹವನ್ನು ನಿಲ್ಲಿಸಲು ನೀರನ್ನು ಕೆರೆಯಿಂದ ಹೊರಹಾಕಲಾಗಿತ್ತು. ವಿಗ್ರಹವನ್ನು ನಿಲ್ಲಿಸಿದ್ದ ಕೆರೆ ಪ್ರದೇಶವು, ಕೆಳಗಿನ ಭಾಯಾಚಿತ್ರದಲ್ಲಿ ತೋರಿಸಿದಂತೆ ಒಣಿಹೋಗಿತ್ತು.
- ❖ ಒಂದು ಒಳಹರಿವಿನಿಂದ ಹರಿಯುತ್ತಿದ್ದ ಹೊಳಿಕೆ ನೀರು, ಕೆಳಗಿನ ಭಾಯಾಚಿತ್ರದಲ್ಲಿ ತೋರಿಸಿದಂತೆ ಕೆರೆಯ ಒಂದು ಭಾಗದಲ್ಲಿ ಹರಿಯದೇ ನಿಂತುಕೊಂಡಿತ್ತು.
- ❖ ಮಾಲಿನ್ಯದ ಮಟ್ಟವನ್ನು ಯಾವುದೇ ಸಂಸ್ಥೆಗಳು ನಿರ್ಧರಣೆ ಮಾಡಿರಲ್ಲ.

	
ಒಂದು ಭಾಗದಲ್ಲಿ ಹೊಳಿಕೆ ನೀರು ಸಂಗ್ರಹವಾಗಿರುವುದು	ವಿಗ್ರಹದ ಒಳಿಯ ಪ್ರದೇಶ ಒಣಿಗಿರುವುದು

## 12. ಅಕ್ಕಮಹಾದೇವ ಕೆರೆ

ಅಕ್ಕಮಹಾದೇವ ಕೆರೆಯು ಹಾವೇರಿ ಪಟ್ಟಣದ ಪ್ರಮುಖ ನೀರಿನ ಮೂಲವಾಗಿದ್ದ 13.70 ಎಕರೆಗಳಷ್ಟಿದೆ. ಕೆರೆಯು ಹಾವೇರಿ ಮರಸಭೆಯ ಅಭಿರಕ್ಷಣೆಯಲ್ಲಿದೆ. 2004-12ರ ಅವಧಿಯಲ್ಲಿ ಎನ್‌ಎಲ್‌ಸಿಪಿ ಅಡಿಯಲ್ಲಿ ₹2.64 ಕೋಟಿಗಳನ್ನು ವೆಚ್ಚ ಮಾಡಿ ಕೆರೆಯನ್ನು ಜೀಎಂಎಂದಾರ ಗೊಳಿಸಲಾಯಿತು.

- ❖ ನಿರ್ವಹಣೆಯನ್ನು ಮಾಡದಿದ್ದರಿಂದ ಕೆರೆಯ ಪರಿಧಿ ಮತ್ತು ಪರಿಗಳು, ಕೆಳಗಿನ ಭಾಯಾಚಿತ್ರದಲ್ಲಿ ತೋರಿಸಿರುವಂತೆ, ಹೊದೆಗಳಿಂದ ಮತ್ತು ಕೆಳೆಯಿಂದ ಕೂಡಿದ್ದವು.

52	ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನರ್ಶೈತನದ ಮೇಲಿನ ಕಾರ್ಯನಿರ್ವಹಣೆ ಲೇಕ್ಕಪರಿಶೋಧನೆ
----	---

- ❖ ತರೆದ ಮಲವಿಸಜ್ರನೆಯು ಕಾಲಿಯಲ್ಲಿತ್ತು ಮತ್ತು ಕರೆಯಲ್ಲಿ ಬಟ್ಟಗಳನ್ನು ಒಗೆದು ಕರೆಯನ್ನು ಮಲಿನ ಮಾಡುತ್ತಿದ್ದರು. ಇದನ್ನು ಕೆಳಗಿನ ಭಾಯಾಚಿತ್ರದಲ್ಲಿ ತೋರಿಸಲಾಗಿದೆ.
- ❖ ಕನಾಂಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಕರೆಯ ನೀರನ್ನು ‘ಡಿ’ ಎಂದು ವರ್ಗೀಕರಿಸಿತ್ತು ಮತ್ತು ಇದು ಅಗತ್ಯವಿದ್ದ ಗುಣಮಟ್ಟ ‘ಬಿ’ ವರ್ಗಕ್ಕೆ ಅನುಗುಣವಾಗಿರಲಿಲ್ಲ.



## ಅಧ್ಯಾಯ-VIII

### ನಿರ್ಣಯ

‘ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಜೀವೋದ್ಧಾರದ’ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆಯು ದುರ್ಬಲ ಸಾಂಸ್ಥಿಕ ವ್ಯವಸ್ಥೆ ಮತ್ತು ಕಾನೂನು ಚೊಕ್ಕನ್ನು ಸೂಚಿಸಿತು ಹಾಗೂ ಸಂರಕ್ಷಣೆ ಮತ್ತು ಜೀವೋದ್ಧಾರ ಕಾಮಗಾರಿಗಳಲ್ಲಿ ತೊಡಗಿಸಿಕೊಂಡ ಸಂಸ್ಥೆಗಳು ತಮಗೆ ವಹಿಸಿದ್ದ ಕಾರ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿರಲಿಲ್ಲ.

ಕೆರೆಗಳ ಸಂರಕ್ಷಣೆ, ಜೀವೋದ್ಧಾರ ಮತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಮುದಾಯ ಭಾಗವಹಿಸುವಕ್ಕೆಯೂ ಸಹ ಕೆಂಪ್ತೆ ಮಟ್ಟದಲ್ಲಿರುವುದನ್ನು ಗಮನಿಸಲಾಯಿತು. ಆಡಳಿತದಲ್ಲಿ ಪಾರದರ್ಶಕ ಕೆರೆಗಳ ಮತ್ತು ಸಾರ್ವಜನಿಕ ತಾಣದಲ್ಲಿ ಕೆರೆಗಳ ಮೇಲಿನ ಮಾಹಿತಿಯು ಸಾಕಷಿರಲಿಲ್ಲ ಹಾಗೂ ಕೆರೆಗಳ ಮೇಲಿನ ಕುಂದುಕೊರತೆಗಳನ್ನು ನಿರಾರಿಸಲು ಏಕಗಾಢಿ ಸಂಸ್ಥೆಯನ್ನು ರಚಿಸಲು ಯಾವುದೇ ಪ್ರಯತ್ನ ಮಾಡಿರಲಿಲ್ಲ. ಒಟ್ಟಾರೆ ಮೇಲ್ಮೈಚಾರಣೆ ಸಂಸ್ಥೆಯಾಗಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದೇ ಗಣನೀಯ ಅಧಿಕಾರವಿರಲಿಲ್ಲ ಮತ್ತು ಸಾರ್ವಜನಿಕರ ಹಾಗೂ ಕೆರೆಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದ ಸಂಸ್ಥೆಗಳ ನಡುವೆ ಕೇವಲ ಮಧ್ಯವರ್ತಿಯಾಗಿ ವರ್ತಿಸುತ್ತಿತ್ತು.

ಸಂರಕ್ಷಣೆ ಕಾಮಗಾರಿಗಳನ್ನು ಅಗತ್ಯ ಯೋಜನೆಯಲ್ಲದೇ ಮತ್ತು ಕೆರೆಯ ಜೀವೋದ್ಧಾರ ಕಾಮಗಾರಿಗಳಿಗೆ ಹೊಣೆಗಾರರಾದ ವಿವಿಧ ಅನುಷ್ಠಾನ ಸಂಸ್ಥೆಗಳ ನಡುವೆ ಯಾವುದೇ ಸಮಗ್ರ ವಿಧಾನವಿಲ್ಲದೆ ನಡೆಸಲಾಯಿತೆಂದು ಗಮನಿಸಲಾಯಿತು. ವಿವಿಧ ಅನುಷ್ಠಾನ ಸಂಸ್ಥೆಗಳ ನಡುವಿನ ಪ್ರಯತ್ನಗಳ ಅಸಮನ್ವಯತೆಯು ಕೆರೆಗಳಲ್ಲಿ ಸಂರಕ್ಷಣೆಯ ಮತ್ತು ಪರಿಸರ ಮನ್ವಿಶ್ವನದ ಗುರಿಗಳನ್ನು ಸಾಧಿಸುವಲ್ಲಿ ಸರಿಪಡಿಸಲಾಗದ ಹಾನಿಯಂಟಿ ಮಾಡಿತು. ಅನುಷ್ಠಾನ ಸಂಸ್ಥೆಗಳು ಮುಖ್ಯವಾಗಿ ಇಂಜಿನಿಯರಿಂಗ್ ಕಾರ್ಯಕ್ರಮಗಳ ಮೇಲೆ ಒತ್ತು ಕೊಟ್ಟಿದ್ದವೇ ಹೊರತು ಪರಿಸರ ಮನ್ವಿಶ್ವನ ಮತ್ತು ಕೆರೆಗಳ ಸಂರಕ್ಷಣೆಯ ಜೀವೋದ್ಧಾರದ ಮೇಲಿರಲಿಲ್ಲ ಎಂಬುದನ್ನು ಗಮನಿಸಲಾಯಿತು.

ಸಮೀಕ್ಷೆ ಮತ್ತು ಗಡಿ ಗುರುತಿಸುವ ದಾಖಲೆಗಳನ್ನು ಇಂದೀಕರಿಸುವುದು ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಮನ್ವಿಶ್ವನಕ್ಕೆ ಪ್ರಮುಖ ಅಗತ್ಯತೆಯಾಗಿತ್ತು. ಆದರೆ ಈ ಕಾರ್ಯದಲ್ಲಿ ಹೆಚ್ಚು ಕೆಲಸವನ್ನು ಮೂರಣಗೊಳಿಸಿರಲಿಲ್ಲ. ಆದಾಗ್ಯೂ, ಅನುಷ್ಠಾನ ಸಂಸ್ಥೆಗಳು ಒತ್ತುವರಿಗಳ ಮೇಲೆ ಪರ್ಯಾಪ್ತ ದತ್ತಸಂಚಯವನ್ನು ಹೊಂದಿರಲಿಲ್ಲವಾಗಿ ಕೆರೆ ಪ್ರದೇಶಗಳಿಂದ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯವು ಕೇವಲ ಅಂಶಿಕವಾಗಿತ್ತು. ಒತ್ತುವರಿಗಳಲ್ಲದೇ, ಕೆರೆ ಪ್ರದೇಶಗಳನ್ನು ಮಾಗಾಂತರಣ ಗೊಳಿಸಲಾಗಿತ್ತು ಮತ್ತು ಕಂದಾಯ ಇಲಾಖೆಯು ದಾನದ ರೂಪದಲ್ಲಿ ಅವುಗಳನ್ನು ನೀಡಿತ್ತು.

ಕೆರೆಗಳಿಗೆ ಕೊಳಚೆನೀರಿನ ಪ್ರವೇಶವನ್ನು ತಡೆಯುವ ಪ್ರಯತ್ನಗಳು ಸಾಕಷಿರಲಿಲ್ಲವಾಗಿ ಹೆಚ್ಚಿನ ಕೆರೆಗಳು ಮಲಿನವಾಗಿಯೇ ಉಳಿದಿದ್ದವು. ಕೊಳಚೆನೀರು ಸಂಸ್ಕರಣೆ ಸಾಫ್ವರಗಳು ಕಲುಷಿತ ನೀರನ್ನು ಮೂರಣವಾಗಿ ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿರಲಿಲ್ಲ ಮತ್ತು ಅಸಿತ್ವದಲ್ಲಿದ್ದ ಸಾಫ್ವರಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಹಲವಾರು ಪ್ರಮುಖವಲ್ಲದ ಕಾಮಗಾರಿಗಳನ್ನು ಕಾರ್ಯಗತಗೊಳಿಸಿದ್ದರಿಂದ ಕಾಮಗಾರಿಗಳನ್ನು ಕೂಡ ಸರಿಯಾದ ಯೋಜನೆ ಮತ್ತು ಆದ್ಯತೀಕರಣವಿಲ್ಲದೇ ಕೈಗೊಳ್ಳಲಾಗಿತ್ತು ಎಂದು ಸಫ್ವಾಗುತ್ತದೆ. ಅಧಿಕ ಹೂಳಿತ್ತುವಿಕೆ, ಎತ್ತರದ ಉಂಗುರಾಕಾರದ ಏರಿಯ ರಚನೆ, ಪರಿಣಾಮಕಾರಿಯಲ್ಲದ ಜೌಗುಭೂಮಿಯ ನಿರ್ಮಾಣ, ಮುಂತಾದವುಗಳಿಂದ ಗಮನಿಸಿದಂತೆ ಪ್ರಮುಖವಾದ ಚಟುವಟಿಕೆಗಳನ್ನೂ ಸಹ ಅವುವಸ್ಥಿತ ರೀತಿಯಲ್ಲಿ ಕೈಗೆತ್ತಿಕೊಳ್ಳಲಾಯಿತು.

ಜಲಚರಗಳೊಂದಿಗೆ ನೈಸರ್ಗಿಕ ಜೌಗುಭೂಮಿಯ ನಷ್ಟಾಗಿ ಅಪಾಯಕಾರಿ ಪ್ರಭೇದಗಳ ಹರಡುವಿಕೆ, ಹಲವಾರು ಕೆರೆಗಳ ಪರಿಧಿಯಲ್ಲಿ ಬಫರ್ ವಲಯದ ಅನುಪಾತಿ ಮತ್ತು ಜಲಚರ ಕೆಳ ಹಾಗೂ ಪಟ್ಟಿಗಳ ವಾಸಸ್ಥಾನಗಳ ನಾಶ, ಮುಂತಾದವುಗಳಿಂದ ನೋಡುವಂತೆ ಹಲವಾರು ಮನ್ವಿಶ್ವನ ಕಾಮಗಾರಿಗಳನ್ನು ಕೈಗೊಂಡರೂ ಸಹ ಕೆರೆಗಳ ಜ್ಯೋತಿಕ ವೈವಿಧ್ಯತೆಯ ಸಂರಕ್ಷಣೆ ಸಾಕಷಿರಲಿಲ್ಲ.

ಅನುಷ್ಠಾನ ಸಂಸ್ಥೆಗಳೂ ಸಹ ಕರೆಗಳಲ್ಲಿನ ಮಾಲಿನ್ಯದ ಪರಿಣಾಮವನ್ನು ಹಾಗೂ ಮಾನವ ಆರೋಗ್ಯ, ಜ್ಯೋತಿಕ ವೈವಿಧ್ಯತೆ ಮತ್ತು ಅಂತರರಾಜ್ಯಾದ್ಯಾಸದ ಮೇಲೆ ಅದರ ದುಷ್ಪರಿಣಾಮದ ನಿರ್ದರ್ಶನ ಮಾಡಿರಲಿಲ್ಲ.

ಕೊಳಚೆ ನೀರು ಮಾಲಿನ್ಯದ ಪ್ರಮುಖ ಮೂಲವಾಗಿತ್ತೇಂದು ಪರೀಕ್ಷೆ-ತನಿಖೆ ನಡೆಸಿದ 12 ಕರೆಗಳ ನಿರ್ದಿಷ್ಟ ಲೆಕ್ಕಪರಿಶೋಧನಾ ಘಲಿತಾಂಶಗಳು ತೋರಿಸಿದವು. ಅಲ್ಲದೆ, ಅನೇಕ ಒತ್ತುವರಿಗಳು ಸಹ ಮುಂದುವರೆದಿದ್ದವು ಹಾಗೂ ಕರೆಗಳ ಗಡಿಗಳಿಗೆ ಹಾಕಿರುವ ಬೇಲಿಗಳು ಸಾಕಷ್ಟಿರಲಿಲ್ಲ. ಪರಿಸರ ವೈವಸ್ತೇಯ ಮನಃಫೀತನಕ್ಕಿಂತ ಮನರಂಜನಾ ಸೌಲಭ್ಯಗಳನ್ನು ಒದಗಿಸಲು ಈ ಕರೆಗಳಲ್ಲಿ ಜೀವೋರ್ಥದಾರದ ಕಾಮಗಾರಿಗಳನ್ನು ಕೈಗೊಳ್ಳಲಾಯಿತು.

ಹಿಂಗೆ, ನೀರಿನ ಗುಣಮಟ್ಟವನ್ನು ಮನಃಫೀತನಗೊಳಿಸಲು ಹಾಗೂ ಕರೆಗಳ ಪರಿಸರ ಆರೋಗ್ಯವನ್ನು ನಿರ್ವಹಿಸಲು ತೊಡಗಿಕೊಂಡಿರುವ ವಿವಿಧ ಸಂಸ್ಥೆಗಳು ಉಜ್ಜ್ವಲವಾಗುವಂತಹ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಪರಿಣಾಮಕಾರಿಯಾಗಿರಲಿಲ್ಲ. ಸಾಕಷ್ಟು ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದ್ದರೆ ನಾವು ಕರೆ ಪ್ರದೇಶಗಳನ್ನು ಕಳೆದುಕೊಳ್ಳುತ್ತಿರುತ್ತೇವೆ ಹಾಗೂ ಭವಿಷ್ಯದ ಪೀಠಿಗೆಯ ಲಾಭಕ್ಕಾಗಿ ಕರೆಗಳನ್ನು ರಚಿಸಲು, ಸಂರಕ್ಷಿಸಲು ಮತ್ತು ಜೀವೋರ್ಥದಾರಗೊಳಿಸಲು ಸಾಧ್ಯವಿಲ್ಲ.

ಬೆಂಗಳೂರು  
ದಿನಾಂಕ

(ಸುಭಾಸಿಂಗೆ ಶ್ರೀನಿವಾಸನ್)  
ಬ್ರಹ್ಮಾನ ಮಹಾಲೇಖಾಪಾಲರು  
(ಸಾಮಾನ್ಯ ಮತ್ತು ಸಾಮಾಜಿಕ ವಲಯ ಲೆಕ್ಕಪರಿಶೋಧನೆ)

ಮೇಲುರುಜು ಮಾಡಲಾಗಿದೆ

ನವದೇಹಲಿ  
ದಿನಾಂಕ

(ಶತಿ ಕಾಂತ್ರ ಶಮ್ರ)  
ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು



# ಅನುಬಂಧಗಳು



**ಅನುಭಂಧ-1**  
**ತಮ್ಮ ಗುಣಲಕ್ಷಣಗಳನ್ನು ಕಳೆದುಕೊಂಡ ಕೆರೆಗಳು**  
**(ಉಲ್ಲೇಖ : ಕಂಡಿಕೆ-1/ಮಟ-1)**

ತತ್ವ ಸಂಖ್ಯೆ	ಕೆರೆಯ ಹೆಸರು	ಪರಿವರ್ತನೆಗೊಂಡಿರುವುದು
1	ಮಾರೇನಹಳ್ಳಿ ಕರೆ	ಮಾರೇನಹಳ್ಳಿ
2	ಸಾರಕ್ಕೆ ಅಗ್ರಹಾರ ಕರೆ/ದೂರಸಾನಿಪಾಳ್ಯ	ಜಿಫಿ ನಗರ 4ನೇ ಹಂತ
3	ಬಿನ್ನಾಗರ ಕರೆ	ಬಿಜಿಪುರ
4	ಚಳ್ಳಿಫಟ್ಟಿ ಕರೆ	ಕನಾಟಕ ಗಾಲ್ಫ್ ಕೆಬ್ಬೋ
5	ದೊಮ್ಮುಲೂರು ಕರೆ	ದೊಮ್ಮುಲೂರು ವರದನೇ ಫಟ್ಟಿ
6	ಸಿದ್ದಾಪುರ ಕರೆ	ಸಿದ್ದಾಪುರ/ಜಯನಗರ 1ನೇ ಬಳ್ಳಕ್ಕೆ
7	ಗೆದ್ದಲಹಳ್ಳಿ ಕರೆ	ಆರ್ವಮಾವಿ 2ನೇ ಫಟ್ಟಿ 1ನೇ ಬಳ್ಳಕ್ಕೆ
8	ನಾಗಶೆಟ್ಟಿಹಳ್ಳಿ ಕರೆ	ಆರ್ವಮಾವಿ 2ನೇ ಫಟ್ಟಿ 2ನೇ ಬಳ್ಳಕ್ಕೆ
9	ಕದಿರೆನಹಳ್ಳಿ ಕರೆ	ಬನಶಂಕರ 2ನೇ ಫಟ್ಟಿ
10	ತ್ಯಾಗರಾಜನಗರ ಕರೆ	ತ್ಯಾಗರಾಜನಗರ
11	ತುಮಕೂರು ಕರೆ	ಮೈಸೂರು ಲ್ಯಾಂಪ್ಸ್
12	ರಾಮಶೆಟ್ಟಪಾಳ್ಯ ಕರೆ	ಮಿಲ್ಲೆ ಕಾಲೋನಿ (ಆಟದ ಮೃದಾನ)
13	ಅಗಸನ ಕರೆ	ಗಾಯತ್ರೀದೇವಿ ಉದ್ದಾನವನ
14	ಕೇತಮಾರನಹಳ್ಳಿ ಕರೆ	ರಾಜಾಜಿನಗರ (ಮಹಾಲ್ಕ್ಷೇಷುರಂ)
15	ಗಂಗಾಶೆಟ್ಟಿ ಕರೆ	ಮಿನರ್ವ ಮಿಲ್ಲೆ ಮತ್ತು ತೆರೆದ ಮೃದಾನ
16	ಜಕ್ಕರಾಯ ಕರೆ	ಕೃಷ್ಣ ಘಟ್ಟೋಮಿಲ್ಲೆ
17	ಧರ್ಮಾಂಬುದ ಕರೆ	ಕೆಂಪೇಗೌಡ ಬಸ್ ನಿಲ್ದಾಣ
18	ಅಗ್ರಹಾರ ಹೊಸಕರೆ	ಬೆಲುವಾದಿಪಾಳ್ಯ
19	ಕಲಾಸಿಪಾಳ್ಯ ಕರೆ	ಕಲಾಸಿಪಾಳ್ಯ
20	ಸಂಪಂಗಿ ಕರೆ	ಕರ್ನಾರವ ಶ್ರೀದಾಂಗಣ
21	ಶೂಲ ಕರೆ	ಅಶೋಕನಗರ, ಘಟ್ಟಬಾಲ್ ಶ್ರೀದಾಂಗಣ
22	ಅಕ್ಕಿಮ್ಮನಹಳ್ಳಿ ಕರೆ	ಸಾಯಿ ಹಾಕಿ ಶ್ರೀದಾಂಗಣ
23	ಸುಂಕಲ್ಲ ಕರೆ	ಕವಸಾರ್ತಾಟಿಸಿ ಶ್ರೇತ್ರೀಯ ಕಾರ್ಯಾಗಾರ
24	ಕೊರಮಂಗಲ ಕರೆ	ರಾಷ್ಟ್ರೀಯ ಹೈನ್‌ಸಂಕೊಂಡನಾ ಸಂಸ್ಥೆ
25	ಕೋಡಿಹಳ್ಳಿ ಕರೆ	ಹೊಸ ತಿಪ್ಪಂದ್ರ/ಸರ್ಕಾರಿ ಕಟ್ಟಡಗಳು
26	ಹೊಸಕರೆ	ವಸತಿ/ರೈಲ್ವೇ ಸ್ಟೇಷನ್‌ಯಾಡ್
27	ಸೇನ್ನೆನಹಳ್ಳಿ ಕರೆ	ಆಷ್ಟಿನ್ ಟೆನ್‌ (ಆರ್ಜಿಎಸ್ ಕಾಲೋನಿ)
28	ಗೋಕುಲ ಕರೆ	ಮತ್ತಿಕರೆ
29	ವಿದ್ಯಾರ್ಥಿಪುರ ಕರೆ	ವಿದ್ಯಾರ್ಥಿಪುರ (ಜಾಲಹಳ್ಳಿ ಮೂರ್)
30	ಕಾಡುಗೊಂಡನಹಳ್ಳಿ ಕರೆ	ಕಾಡುಗೊಂಡನಹಳ್ಳಿ
31	ಹೆಣ್ಣುರು ಕರೆ	ನಾಗಾವರ (ಹೆಚ್‌ಬಿಆರ್ ಬಡಾವಣೆ)
32	ಬಾಣಿಸವಾಡ ಕರೆ	ಸುಭಯ್ಯನಪಾಳ್ಯ ವಿಸ್ತರಣೆ
33	ಚನ್ನಸಂದ್ರ ಕರೆ	ಪುಲ್ಲು ರಣ್ಣ ಬಡಾವಣೆ
34	ವಿಜನಪುರ ಕರೆ (ಕೊಟ್ಟುರು)	ರಾಜಾರಾಜೇಶ್ವರಿ ಬಡಾವಣೆ
35	ಮುದುಫೇಶಾಪಾಳ್ಯ ಕರೆ	ಮುದುಫೇಶಾಪಾಳ್ಯ
36	ಪರಂಗಿಪಾಳ್ಯ ಕರೆ	ಹೆಚ್‌ಎಸ್‌ಆರ್ ಬಡಾವಣೆ
37	ಮೇಸ್ತಿಪಾಳ್ಯ ಕರೆ	ಮೇಸ್ತಿಪಾಳ್ಯ (ತೆರೆದ ಮೃದಾನ)
38	ಟಿಂಬರ್‌ಯಾಡ್ ಕರೆ	ಟಿಂಬರ್‌ಯಾಡ್ ಬಡಾವಣೆ
39	ಗಂಗೊಂಡನಹಳ್ಳಿ ಕರೆ	ಗಂಗೊಂಡನಹಳ್ಳಿ
40	ವಿಜಯನಗರ ಕಾರ್ಫ್ ರಸ್ತೆ ಕರೆ	ವಿಜಯನಗರ
41	ಒಡ್ಡರಪಾಳ್ಯ ಕರೆ	ರಾಜಾಜಿನಗರ (ಕ್ರಿಗಾರಿಕಾ ಪ್ರದೇಶ)
42	ಸಾಣಿಗುರುವನಹಳ್ಳಿ ಕರೆ	ಶಿವನಹಳ್ಳಿ (ಆಟದ ಮೃದಾನ)
43	ಕುರುಬರಹಳ್ಳಿ ಕರೆ	ಬಸವೇಶ್ವರನಗರ

ಆಧಾರ : ಕರೆಗಳ ಸಂರಕ್ಷಕೆಗಾಗಿ ಕಾರ್ಯಾಯೋಜನೆಯನ್ನು ಸಿದ್ಧಪಡಿಸಲು ವಾಸ್ತವಾಂಶಗಳನ್ನು ಪರಿಶೀಲಿಸಲು ಗೌರವಾನ್ವಿತ ಕನಾಟಕ ಉಳ್ಳ ನ್ಯಾಯಾಲಯವು ರಚಿಸಿದ ಸಮಿತಿಯ ವರದಿಯ ಅನುಭಂಧ XII

## ಅನುಬಂಧ-2

ಶ್ರೀ ಎನ್.ಲಕ್ಷ್ಮಣ್ರಾವ್ ಸಮಿತಿಯ ಪ್ರಮುಖ ಶಿಫಾರಸುಗಳು  
(ಉಲ್ಲೇಖ : ಕಂಡಿಕೆ-1/ಪಟ-1)

- ಅಸ್ತಿತ್ವದಲ್ಲಿರುವ ಕೆರೆಗಳನ್ನು ಹಾಳುಮಾಡಬಾರದು ಆದರೆ ನೀರಿನ ಮೂಲಗಳಾಗಿ ಉಳಿಸಿಕೊಳ್ಳಬೇಕು.
- ಈ ಕೆರೆಗಳು ಕೊಳಚೆನೀರು ಅಥವಾ ಕೃಗಾರಿಕಾ ತ್ಯಾಜ್ಯದಿಂದ ಮಲಿನಗೊಳಿಸಿರುವುದನ್ನು ವಿಚಿತಪಡಿಸಲು ಪ್ರಯತ್ನಗಳನ್ನು ಮಾಡಬೇಕು.
- ಕೆರೆಗಳಲ್ಲಿ ಹೂಳು ತುಂಬುವುದನ್ನು ತಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೆಡುವುದರಿಂದ ತೀರ ಪ್ರದೇಶದ ಅಭಿವೃದ್ಧಿ ಮಾಡಬೇಕು ಮತ್ತು ಒತ್ತುವರಿಗಳನ್ನು ತೆರವುಗೊಳಿಸಬೇಕು.
- ಈಗಾಗಲೇ ಹಾಳಾಗಿರುವ ಕೆರೆಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸದೇ ಮರಗಳ ಉದ್ಯಾನವನಗಳನ್ನಾಗಿ ಮಾಡಬೇಕು.
- ಅಸ್ತಿತ್ವದಲ್ಲಿರುವ ಕೆರೆಗಳಲ್ಲಿ ಕಳೆಯನ್ನು ತೆಗೆದುಹಾಕಬೇಕು ಮತ್ತು ಜಲಚರ ಜೀವಿಗಳನ್ನು ಅಭಿವೃದ್ಧಿಪಡಿಸಬೇಕು.
- ಬಿಡಿವ, ಬೆಂಗಳೂರು ನಗರಪಾಲಿಕೆ/ಸಣ್ಣ ನೀರಾವರಿ ಇಲಾಖೆ, ಇವುಗಳು ತ್ವಕ್ಷಣವೇ ಕೆರೆ ಪ್ರದೇಶದ ಒತ್ತುವರಿಗಳನ್ನು ತೆರವುಗೊಳಿಸಬೇಕು.
- ಸರ್ಕಾರವು ಅನುಷ್ಠಾನ ಸಂಸ್ಥೆಯೊಂದನ್ನು ರಚಿಸಬೇಕು ಮತ್ತು ಶಿಫಾರಸುಗಳ ಅನುಷ್ಠಾನವನ್ನು ನಿಯತಕಾಲಿಕವಾಗಿ ಸಮೀಕ್ಷೆ ಮಾಡಬೇಕು.
- ನೀರಿನ ಮೂಲಗಳನ್ನು ಸ್ವಚ್ಚವಾದ ಮತ್ತು ಸುರಕ್ಷಿತವಾದ ಸ್ಥಿತಿಯಲ್ಲಿ ನಿರ್ವಹಿಸುವ ಹೊಣೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯದ್ವಾಗಿರಬೇಕು.
- ನೀರು ಹರಿಯುವ ಪ್ರಾಕೃತಿಕ ಕಣಿವೆಗಳ ಉದ್ದಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು ಮತ್ತು ಅನುಷ್ಠಾನಗೊಳಿಸಬೇಕು.

**ಅನುಭಂದ-3**  
**ಮಾದರಿ ಆಯ್ದು ವಿಧಾನ**  
**(ಉಲ್ಲೇಖ : ಕಂಡಿಕೆ-2.2/ಮಟ-3)**

ಕರೆ ಅಭಿವೃದ್ಧಿ ಪ್ರಾದಿಕಾರ: ಕರೆ ಅಭಿವೃದ್ಧಿ ಪ್ರಾದಿಕಾರವು ಎನ್‌ಎಲ್‌ಸಿಪಿ ಅಡಿಯಲ್ಲಿನ 16 ಕರೆಗಳಿಗೆ ಎನ್‌ಡಬ್ಲೂ ಸಿಪಿ ಅಡಿಯಲ್ಲಿನ ಆರು ಕರೆಗಳಿಗೆ ಹಾಗೂ ರಾಜ್ಯ ಹಣಕಾಸಿನ ಅಡಿಯಲ್ಲಿನ ಆರು ಕರೆಗಳಿಗೆ ಅನುಷ್ಠಾನಗೊಳಿಸುವ ಸಂಸ್ಥೆಗಳಿಗೆ ಕರೆ ಅಭಿವೃದ್ಧಿಗಾಗಿ ಹಣವನ್ನು ಒದಗಿಸುತ್ತದೆ.

ಈ ಕರೆಗಳ ಪ್ರೇಕ್ಷಿ, 11 ಕರೆಗಳನ್ನು (ಎನ್‌ಎಲ್‌ಸಿಪಿ:6 ಕರೆಗಳು, ಎನ್‌ಡಬ್ಲೂ ಸಿಪಿ: 2 ಕರೆಗಳು ಹಾಗೂ ರಾಜ್ಯ ಹಣಕಾಸು: 3 ಕರೆಗಳು) ಸವಿವರ ಲೆಕ್ಕಪರಿಶೋಧನೆಗಾಗಿ ಆಯ್ದು ಮಾಡಿಕೊಳ್ಳಲಾಯಿತು. ಮುಂದುವರೆದು, ಕರೆಗಳನ್ನು ಹೊಂದಿರುವ ಮಹಾನಗರ ಪಾಲಿಕರಲ್ಲಿ ಶೇಕಡಾ 33ರಷ್ಟನ್ನು (ಬೆಂಗಳೂರನ್ನು ಹೊರತುಪಡಿಸಿ ಆರು ಮಹಾನಗರ ಪಾಲಿಕರಲ್ಲಿ ಪ್ರೇಕ್ಷಿ ಎರಡು ಮಹಾನಗರಪಾಲಿಕರಲ್ಲಿ) ಸಮೀಕ್ಷೆಗಾಗಿ ಆಯ್ದು ಮಾಡಿಕೊಳ್ಳಲಾಯಿತು.

**ಮಹಾನಗರ ಪಾಲಿಕರಲ್ಲಿ:** ಬೆಂಗಳೂರನ್ನು ಹೊರತುಪಡಿಸಿ ವರ್ಣಾನುಕ್ರಮವಾಗಿ ಪಟ್ಟಿ ಮಾಡಿದ ನಂತರ ಸರಳ ಯಾದೃಚ್ಛಿಕ ಮಾದರಿ ಆಯ್ದು ಪದ್ಧತಿಯನ್ನು ಅನ್ವಯಿಸುವ ಮೂಲಕ ಮಹಾನಗರಪಾಲಿಕರನ್ನು ಆಯ್ದು ಮಾಡಿಕೊಳ್ಳಲಾಯಿತು.

**ಬೆಂಗಳೂರು:** ಬ್ರಹ್ಮತ್ವ ಬೆಂಗಳೂರು ಮಹಾನಗರಪಾಲಿಕೆಯ ಕರೆಗಳನ್ನು ಎಂಟು ವಲಯಗಳ ಪ್ರೇಕ್ಷಿ, ಮೂರನ್ನು ಆಯ್ದು ಮಾಡಿಕೊಳ್ಳಲಾಯಿತು. ಮೂರು ವಲಯಗಳ ಪ್ರೇಕ್ಷಿ, ಈ ವಲಯಗಳ ಅಧಿಕಾರ ವ್ಯಾಪ್ತಿಯಲ್ಲಿರುವ ಕರೆಗಳ ಶೇಕಡಾ 33ರಷ್ಟನ್ನು (13) ಸರಳ ಯಾದೃಚ್ಛಿಕ ಮಾದರಿ ಪದ್ಧತಿಯನ್ನು ಅಳವಡಿಸುವ ಮೂಲಕ ಆಯ್ದು ಮಾಡಿಕೊಳ್ಳಲಾಯಿತು. ಅದೇ ರೀತಿ, ಬೆಂಗಳೂರು ಅಭಿವೃದ್ಧಿ ಪ್ರಾದಿಕಾರದ ಕರೆಗಳನ್ನು ನಾಲ್ಕು ವಲಯಗಳ ಪ್ರೇಕ್ಷಿ ಎರಡನ್ನು ಆಯ್ದು ಮಾಡಲಾಯಿತು. ಎರಡು ವಲಯಗಳ ಪ್ರೇಕ್ಷಿ, ಆ ವಲಯಗಳ ಅಧಿಕಾರವ್ಯಾಪ್ತಿಯಲ್ಲಿರುವ ಕರೆಗಳ ಪ್ರೇಕ್ಷಿ ಶೇಕಡಾ 33ರಷ್ಟನ್ನು (19 ಕರೆಗಳು) ಸರಳ ಯಾದೃಚ್ಛಿಕ ಮಾದರಿ ಪದ್ಧತಿಯನ್ನು ಅನ್ವಯಿಸುವ ಮೂಲಕ ಆಯ್ದು ಮಾಡಿಕೊಳ್ಳಲಾಯಿತು.

**ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆಗಾಗಿ ಆಯ್ದುಕೊಂಡ ಕರೆಗಳು**

ಕರೆಗಳ ಹಣರು	
ಎನ್‌ಎಲ್‌ಸಿಪಿ ಕರೆಗಳು (6 ಕರೆಗಳು)	ಅಕ್ಷಯಮಹಾದೇವಿ ಕರೆ-ಹಾವೇರಿ, ಅಮಾನಿಕರೆ-ಶುಮಕಾರು, ಭೀಷ್ಣ ಕರೆ-ಗದಗ, ಕೋಟಿಕರೆ-ಬೆಳಗಾವಿ, ನಾಗಾವರ ಕರೆ ಮತ್ತು ವಂಗಯ್ಯನಕರೆ-ಬೆಂಗಳೂರು
ಎನ್‌ಡಬ್ಲೂ ಸಿಪಿ ಕರೆಗಳು (2 ಕರೆಗಳು)	ಗುಡಾವಿ ಜಾಗುಪ್ರದೇಶ-ಶಿವಮೊಗ್ಗ ಮತ್ತು ಮಾಗಡಿ ಜಾಗುಪ್ರದೇಶ-ಗದಗ
ರಾಜ್ಯ ಹಣಕಾಸು (3 ಕರೆಗಳು)	ದಳವಾಯಿ ಕರೆ-ಮೃಸಾರು, ಕುನ್ನೀರಕಟ್ಟ ಕರೆ-ಜನ್ನಪಟ್ಟಣ ಮತ್ತು ರಂಗರಾಯನದೊಡ್ಡಿ ಕರೆ-ರಾಮನಗರ
ಬಿಬಿಎಂಬಿ (13 ಕರೆಗಳು)	ಅಲ್ಲಾಳಸಂದ್ರ ಕರೆ, ಅಂಜ್ಲಿಪರ ಮೇಲಿನಕರೆ, ಅಟ್ಲಾರು ಕರೆ, ಚಿನ್ನಪ್ಪನಹಳ್ಳಿ ಕರೆ, ಚೊಕ್ಕನಹಳ್ಳಿ ಕರೆ, ದಾಸರಹಳ್ಳಿ (ಚೊಕ್ಕಸಂದ್ರ) ಕರೆ, ಕೈಗೊಂಡನಹಳ್ಳಿ ಕರೆ, ಕಸವನಹಳ್ಳಿ ಕರೆ, ಕೋಗಿಲು ಕರೆ, ಕೌಡೇನಹಳ್ಳಿ ಕರೆ, ಕುಂದಲಹಳ್ಳಿ ಕರೆ, ತಿರುಮೇನಹಳ್ಳಿ ಕರೆ ಮತ್ತು ಯಲಹಂಕ ಕರೆ.
ಬಿಡಿಎ (19 ಕರೆಗಳು)	ಅಮೃತಹಳ್ಳಿ ಕರೆ, ಬಿ.ಜನ್ನಸಂದ್ರ ಕರೆ, ಬಿ.ನಾರಾಯಣಮರ ಕರೆ, ಬೆಳ್ಳಂದೂರು ಕರೆ, ಬೆಕ್ಕಂದೂರು ಕರೆ, ದೊಡ್ಡಾನೆಕುಂದಿ ಕರೆ, ಗಂಗಾರೆಟ್ಟಿ ಕರೆ, ಗಾರೆಭಾವಿಪಾಳ್ಯ ಕರೆ, ಗರುಡಾಚಾರ್ ಪಾಳ್ಯ (ಅಚಾನಕರೆ) ಕರೆ, ಹೊರಮಾಪ್-ಅಗರ ಕರೆ, ಜಕ್ಕುದ್ದಿ-ಸಂಬಿಗೆಹಳ್ಳಿ ಕರೆ, ಕಲ್ಕೆರೆ-ರಾಂಪರ ಕರೆ, ಮಹಡೇವಪುರ ಕರೆ, ಮೇಸ್ತಿಪಾಳ್ಯ ಕರೆ, ರಾಜೇನಹಳ್ಳಿ ಕರೆ, ಶಿವನಹಳ್ಳಿ ಕರೆ, ವರ್ಕಾರು ಕರೆ, ವೆಂಕಟೇಶಪುರ ಕರೆ, ಮತ್ತು ಏಭೂತಿಪುರ ಕರೆ
ಹುಬ್ಳಿ-ಧಾರವಾಡ (10 ಕರೆಗಳು)	ಹೆಗ್ಗರ ಕರೆ, ಕಳಗೇರಿ ಕರೆ, ಕಂಪಕರೆ, ಕೋಳಿಕರೆ, ನವಲೂರು ಕರೆ, ನುಗ್ಗೇರಿ, ಸದನಕೇರಿ, ಸೋಮೇಶ್ವರ ಕರೆ, ಉಂಕಲ್ ದೊಡ್ಡ ಕರೆ ಮತ್ತು ಉಂಕಲ್ ಸಣ್ಣ ಕರೆ
ವೆಳಗಾವಿ (3 ಕರೆಗಳು)	ಅಲರ್ಬಾದ್ ಕರೆ, ಕುಡಚಿ ದೊಡ್ಡ ಕರೆ ಮತ್ತು ಕುಡಚಿ ಸಣ್ಣ ಕರೆ
ಒಟ್ಟು (56 ಕರೆಗಳು)	

## ಅನುಬಂಧ-4

ಕರ್ನಾಟಕ ಸರೋವರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2014ರ ಪ್ರಮುಖ  
ಅಂಶಗಳು

(ಉಲ್ಲೇಖ : ಕಂಡಿಕೆ-2.5/ಪುಟ-5)

ಅಧಿನಿಯಮದ ಪ್ರಮುಖ ಅಂಶಗಳು ಕೆಳಕಂಡಂತಹಿವೆ:

1. ಪ್ರಾಧಿಕಾರವು ಮರಸಬೇಗಳ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಒತ್ತುವರಿಯನ್ನು ತಡೆಯುವ ಮತ್ತು ತರವುಗೊಳಿಸುವುದನ್ನು ಒಳಗೊಂಡಂತೆ ಕೆರೆಗಳ ಒಟ್ಟಾರೆ ನಿಯಂತ್ರಣವನ್ನು ಚಲಾಯಿಸಬೇಕು.
2. ಪ್ರಾಧಿಕಾರವು ಒಂದು ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಯನ್ನು ಹೊಂದಿದ ನಿಗಮಿತ ನಿಕಾಯವಾಗಿರಬೇಕು ಮತ್ತು ನಿಯತಕಾಲಿಕ ಸಭೆಗಳನ್ನು ನಡೆಸಬೇಕು.
3. ಕೆರೆಗಳನ್ನು ರಕ್ಷಿಸುವುದು, ಸಂರಕ್ಷಿಸುವುದು, ಪರಿಸರಾತ್ಮಕ ಪರಿಣಾಮ ನಿರ್ದರ್ಶನೆಯ ಅಧ್ಯಯನಗಳು, ಕೆರೆಗಳ ನಕ್ಷೆ ರಚಿಸುವುದು, ಸಮಗ್ರ ಅಭಿವೃದ್ಧಿಗಾಗಿ ಯೋಜನೆ, ಜಲವಾಸಿಗಳ ಜೀವಿಕ ವೈವಿಧ್ಯತೆಗಾಗಿ ವಾಸಸ್ಥಾನಗಳನ್ನು (ಜೌಗು ಪ್ರದೇಶಗಳು) ರಚಿಸುವುದು, ಅಂತರ್ಜಾಲವನ್ನು ಮನ್ಯೇಶನಗೊಳಿಸುವುದು, ಜಲಧಾರಿಗಳು, ಕುಡಿಯುವ ನೀರು, ಮೀನುಗಾರಿಕೆ, ನೀರಾವರಿ, ಪ್ರವಾಸೋದ್ಯಮ ಮುಂತಾದವುಗಳ ಉದ್ದೇಶಗಳಿಗೆ ನೀರಿನ ಗುಣಮಟ್ಟವನ್ನು ಸುಧಾರಿಸಿ ಮೇಲ್ಮೈಕಾರಣ ಮಾಡುವುದು, ಮುಂತಾದವುಗಳು ಪ್ರಾಧಿಕಾರದ ಕೆಲಸಗಳಾಗಿವೆ.
4. ಸಮೀಕ್ಷೆಗಾಗಿ, ಗಡಿ ಗುರುತಿಸುವುದಕ್ಕಾಗಿ ಹಾಗೂ ಕೆರೆಗಳ ನಕ್ಷೆ ತಯಾರಿಸಲು ಯಾವುದೇ ಭೂಮಿಯನ್ನು ಪ್ರವೇಶಿಸುವ ಅಥವಾ ಯಾವುದೇ ವ್ಯಕ್ತಿಗೆ ಪ್ರವೇಶಿಸಲು ಅಧಿಕಾರ ನೀಡುವ, ಅನುದಾನಗಳನ್ನು ಸ್ವೀಕರಿಸುವ ಮತ್ತು ದಾನಗಳನ್ನು ನೀಡುವ ಅಧಿಕಾರವು ಪ್ರಾಧಿಕಾರಕ್ಕಿಂತದೆ.
5. ನೀರಿನ ಸಂಗರಣ ಅಥವಾ ನೀರು ಒಳಗೊಂಡಿಸಲು ಯಾವುದೇ ಉದ್ದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಕೆರೆಯನ್ನು ಒಳಗೊಂಡಿಸಲು ಅಧಿನಿಯಮವು ನಿರ್ಣೇಧಿಸುತ್ತದೆ.
6. ಶಾಶ್ವತವಾಗಿ ಕೆರೆಯ ಗಡಿಯನ್ನು ಗುರುತಿಸಲು, ಒತ್ತುವರಿಗಳನ್ನು ಅಥವಾ ಅನರ್ಥಿಕೃತ ನಿವಾಸಿಗಳನ್ನು ತರವುಗೊಳಿಸಲು ಸರ್ಕಾರದ ಯಾವುದೇ ಅಧಿಕಾರಿಯನ್ನು ಅಥವಾ ಯಾವುದೇ ಕೆರೆಯ ಅಭಿರಕ್ಷಕ ಅಥವಾ ನಿಯಂತ್ರಕರಾಗಿರುವ ಇತರೆ ಪ್ರಾಧಿಕಾರಕ್ಕೆ ಅಧಿನಿಯಮವು ಅಧಿಕಾರ ನೀಡುತ್ತದೆ.
7. ಒತ್ತುವರಿಗಳನ್ನು ಮಾರ್ಣಾವಾಗಿ ತರವುಗೊಳಿಸಲು ಮತ್ತು ಮುಟ್ಟಿಗೋಲು ಹಾಕಿಕೊಳ್ಳಲು ಆಸ್ತಿಗಳನ್ನು ಜಟಿ ಮಾಡುವ ಅಧಿಕಾರವನ್ನು ಪ್ರಾಧಿಕಾರವು ಹೊಂದಿರುತ್ತದೆ.
8. ಪ್ರಾಧಿಕಾರವು ಒಂದು ನಿರ್ದಿಯನ್ನು ರಚಿಸಿ ತನ್ನ ಕರ್ತವ್ಯಗಳನ್ನು ಹಾಗೂ ಕಾರ್ಯಗಳನ್ನು ನಡೆಸಲು ಹಣ ವೆಚ್ಚ ಮಾಡಬಹುದು; ಲೆಕ್ಕಪತ್ರಗಳು ಮತ್ತು ಇತರೆ ದಾಖಿಲೆಗಳನ್ನು ನಿರ್ವಹಿಸಬೇಕು, ಆಯವ್ಯಯ ಮತ್ತು ವಾರ್ಷಿಕ ಹಣಕಾಸಿನ ತಿಖಿಗಳನ್ನು ತಯಾರಿಸಬೇಕು, ವಾರ್ಷಿಕ ವರದಿಗಳನ್ನು ತಯಾರಿಸಬೇಕು, ಇತ್ಯಾದಿ.
9. ಪ್ರಾಧಿಕಾರವು ಅಧಿಕಾರ ನೀಡುವ, ಕಾನೂನು ಕ್ರಮ ಜರುಗಿಸುವ ಮತ್ತು ನಿಯಮಗಳು ಹಾಗೂ ನಿಬಂಧನೆಗಳನ್ನು ರಚಿಸುವ ಅಧಿಕಾರವನ್ನು ಹೊಂದಿರುತ್ತದೆ.

## ಅನುಭಂಧ-5

ಪರೀಕ್ಷೆ-ತನಿಖೆ ನಡೆಸಿದ ಕೆರೆಗಳ ಜೀವೋಎದ್ವಾರದ<sup>52</sup> ಕಾಮಗಾರಿಗಳ ಮೇಲೆ ಭರಿಸಿದ ವೆಚ್ಚದ  
ವಿವರಗಳು

(ಉಲ್ಲೇಖ : ಕಂಡಿಕೆ-3.7/ಮಟ-15)

ಕ್ರಮ ಸಂಖ್ಯೆ	ಕರೆಯ ಹೆಸರು	ಕಾರ್ಯಗತಿಗೆಳಿಸಿದ ಅವಧಿ	ಅಂದಾಜು ವೆಚ್ಚ (₹ ಕೋಟಿಗಳಲ್ಲಿ)	ವೆಚ್ಚ (₹ ಕೋಟಿಗಳಲ್ಲಿ)
<b>ಚೆಂಗಳಾರು</b>				
1	ಅಲ್ಲಾಳಸಂದ್ರ ಕರೆ, ಬಿಬಿವಂಪಿ	2009-13	9.04	7.58
2	ಅಂಜ್ಞೆಪುರ ಮೇಲಿನಕೆರೆ, ಬಿಬಿವಂಪಿ	2012-13	2.70	1.47
3	ಅಟ್ಟಾರು ಕರೆ, ಬಿಬಿವಂಪಿ	2009-11	3.75	3.68
4	ಬಿ.ನಾರಾಯಣಪುರ ಕರೆ, ಬಿಡಿವ	2014-15	1.91	0.99
5	ಬಳ್ಳಂದೂರು ಕರೆ, ಬಿಡಿವ	2009-12	3.78	3.31
6	ಜಿನ್‌ಪ್ರವಹಣ್ಣು ಕರೆ, ಬಿಬಿವಂಪಿ	2009-10	0.78	1.59
7	ಚೊಕ್ಕನಹಣ್ಣು ಕರೆ, ಬಿಬಿವಂಪಿ	2013-14	1.40	1.51
8	ದಾಸರಹಣ್ಣು ಕರೆ, ಬಿಬಿವಂಪಿ	2008-14	10.31	5.97
9	ದೊಡ್ಡನಕುಂದಿ, ಬಿಡಿವ	2013-14	9.07	6.13
10	ಗಂಗಾತೆಟಿ, ಬಿಡಿವ	2013-14	2.40	0.99
11	ಜಕ್ಕುರು-ಸಂಪಿಗೇಹಣ್ಣು, ಬಿಡಿವ	2009-12	21.98	14.93
12	ಕೃಗೊಂಡನಹಣ್ಣು ಕರೆ, ಬಿಬಿವಂಪಿ	2009-14	8.41	6.06
13	ಕಸವನಹಣ್ಣು ಕರೆ, ಬಿಬಿವಂಪಿ	2013-14	3.00	3.24
14	ಕೋಗಿಲು ಕರೆ, ಬಿಬಿವಂಪಿ	2012-13	4.90	2.62
15	ಕೌಡೇನಹಣ್ಣು ಕರೆ, ಬಿಬಿವಂಪಿ	2008-11	3.96	4.22
16	ಮೇಸ್ತಿಪಾಣ್ಣು ಬಿಡಿವ	2012-14	2.29	0.87
17	ನಾಗಾವರ ಕರೆ, ಬೆಂಗಳಾರು		6.00	3.35
18	ರಾಚೇನಹಣ್ಣು, ಬಿಡಿವ	2009-12	19.00	14.65
19	ತಿರುಮೇನಹಣ್ಣು ಕರೆ, ಬಿಬಿವಂಪಿ	2012-14	2.20	2.33
20	ವಶ್ರಾರು, ಬಿಡಿವ	2013-14	2.33	0.87
21	ವೆಂಗಯ್ಯನಕೆರೆ ಕರೆ, ಬೆಂಗಳಾರು		2.12	2.01
22	ವೆಂಕಟೇಶಪುರ, ಬಿಡಿವ	2009-10	0.47	0.74
23	ವಿಭೂತಿಪುರ, ಬಿಡಿವ	2013-14	3.37	0.68
24	ಯಲಹಂಕ ಕರೆ, ಬಿಬಿವಂಪಿ	2011-13	16.15	14.34
<b>ಇತರೆ ಪಟ್ಟಣಗಳು</b>				
25	ಅಕ್ಕಮಹಾದೇವಿ ಕರೆ, ಹಾವೇರಿ	2005-12	2.64	2.52
26	ಅಲ್ರೋವಾಡ್ ಕರೆ, ಬೆಳಗಾವಿ	2012-13	1.00	0.63
27	ಅಮಾನಿಕೆರೆ ಕರೆ, ತುಮಕೂರು	2008-14	13.37	9.09
28	ಬೀಷ್ಟ ಕರೆ, ಗದಗ	2004-12	2.50	2.33
29	ದಳವಾಯಿ ಕರೆ, ಮೈಸೂರು	2013-14	1.17	0.82
30	ಗುಡಾವ ಜಾಗುಪ್ರದೇಶ, ಶಿವಮೊಗ್ಗೆ	2005-13	0.98	0.61
31	ಕೋಟಿಕರೆ, ಬೆಳಗಾವಿ	2004-09	5.64	5.73
32	ಕುಡಚಿ (ದೊಡ್ಡದು) ಕರೆ, ಬೆಳಗಾವಿ	2011-12	0.23	---
33	ಕುಡಚಿ (ಸಣ್ಣದು), ಬೆಳಗಾವಿ	2012-13	0.36	---
34	ಕುಟ್ಟರಕಟ್ಟ ಕರೆ, ಚನ್ನಪಟ್ಟಣ	2007-11	0.46	0.41
35	ಮಾಗಡಿ ಜಾಗುಪ್ರದೇಶ, ಗದಗ	2005-14	0.66	0.39
36	ರಂಗರಾಯನೊಡ್ಡಿ ಕರೆ, ರಾಮನಗರ	2007-11	0.24	0.22

ಆಧಾರ : ಅನುಷ್ಠಾನ ಸಂಸ್ಥೆಗಳು ಸಲ್ಲಿಸಿದ ಮಾಹಿತಿ

<sup>52</sup> ನೀರು ತೆಗೆಯುವುದು, ಹೂಳಿತುವುದು, ಮಣಿನ ಉತ್ಪನ್ನ, ತಳಪಾಯ ಹಾಕುವುದು, ತಳಪಾಯದಲ್ಲಿ ಗ್ರಾನ್‌ಟ್‌/ಟ್ರಾಪ್ ಸ್ಯೆಟ್‌ಗಲ್ಲಾಗಳಲ್ಲಿ ಕಟ್ಟಡ ನಿರ್ಮಾಣ, ಇತ್ಯಾದಿ

ಕರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕರೆಗಳ ಸಂರಕ್ಷಣೆ ಮತ್ತೆ  
ಪರಿಸರ ಮನ್ಯುತ್ತೇತನದ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ

**ಅಸುಭಂಡ್-6**  
**ಪರೀಕ್ಷೆ-ತನಿಖ ಸಹಿತ ಕರಗಳ ಪ್ರದೇಶದ ತುಲನಾತ್ಮಕ ಅಧ್ಯಯನ**  
**(ಲಾಂಬೀ : ಕಂಡಿಕೆ-4.3/ಪ್ರಯ-18)**

ಕ್ರಮ ಸಂಖ್ಯೆ	ಕರಿಯ ಹೆಸರು	ಸರ್ವಾಸಂಬಂಧ	ಶ್ರೀ ಲಕ್ಷ್ಮೀಪಾಠ ಸಮಾಜ ಪರಿವರ್ತನೆ ಅನ್ವಯ ಕರೆಯ ವ್ಯಾಖ್ಯಾನ (ಡಿಕ್ಟ-ಗಂಟೆ)	ಸರ್ವಾಸಂಬಂಧದ ಅನ್ವಯ ಕಂಡಾಯ ಸಮೀಕ್ಷೆಯ ಅನ್ವಯ ಕರೆಯ ವ್ಯಾಖ್ಯಾನ (ಎಕೆ-ಗಂಟೆ)		ಸರ್ವಾಸಂಬಂಧದ ಅನ್ವಯ ವರದಿ ಅನ್ವಯ ವಿಷಯ (ಎಕೆ-ಗಂಟೆ)	ಸರ್ವಾಸಂಬಂಧದ ಅನ್ವಯ ವರದಿ ಅನ್ವಯ ವಿಷಯ (ಎಕೆ-ಗಂಟೆ)	ಆರ್ಥಿಕ ಅನ್ವಯ ವಿಷಯ (ಎಕೆ-ಗಂಟೆ)
				1	2	3	4	5
1	ಉಲ್ಲಂಘನಂತ್ರ ಕರೆ	15	43-1.09	41-23	41-23	41-23	40-31.77	41-23
2	ಅಂಧ್ಯಾರ್ಥಕ ಮೊಲೆನಕರೆ	36	47-29.80	61-11	12-16	12-15.97	13-7.8	12-16
3	ಅಪ್ಯಾತಕಳ ಕರೆ	115	23-3.78	24-36	24-36	24-36	25-20.752	24-36
4	ಅಪ್ಯಾತ ಕರೆ	81	74-0.52	56-29	56-23	90-6.2	84-9.06	56-29
5	ಬಿ.ಪನ್ಸನಂತ್ರ ಕರೆ	92, 39, 12	33.15	33.15	33.15	33.15	33.15	33.15
6	ಬಿ.ವಾರಾಯಣಾಪುರ ಕರೆ	64	18-19.02	19-17	19-17	19-17	44-6.22	19-17
		109	19-36.32	15-06	14-20	12-18.94	0-18	15-06
		1	284-02	284-02	284-02	284-02	597-1.1	
		6	13-15	13-15	13-15	13-15		
		12	399-14	399-14	399-14	399-14	399-14	
		62			4-3		3-04	
		43	166-15	166-15	166-15	166-15	166-15	
		2						
		9	ಪ್ರತಿಧ್ಯುಲಿ ಇಲ್	67-14	67-14	915-0	68-1.824	67-14
		01-15	27-19.64	11-39	11-39	14-1.18	12-37.16	11-33
9	ಜಿನ್‌ಪ್ರಸಂತ್ರ ಕರೆ						(ಸದ್ಯ ಸಂಯೋಜಿತ ಸಂಖ್ಯೆ 15) 11-10 (ಸದ್ಯ ಸಂಯೋಜಿತ ಸಂಖ್ಯೆ 17)	
10	ಚೈನೆಕ್ಸಂಟ್ರ ಕರೆ	2	8-35.68	8-02	8-02	8-24.49	8-02	
11	ದಾಸರಹಕ್ಕು (ಹೆಲ್ಪ್ಸಂಟ್ರ ಕರೆ)	24	3-29	3-29	20-01	28-13.02	3-29	
		5	26-12.22	24-04	26-30	24-04	24-04	

ಕರೆ ಅಧಿವ್ಯಾಪ್ತಿ ಪ್ರಾಧಿಕಾರ ಮತ್ತು ನಗರ ಸಭೆಯ ಸಂಸದಿಗಳ ಅಧಿಕಾರಮಾತ್ರಾಲ್ಯಾ ಕರಗಳ ಸಂರಕ್ಷಣೆ ಮತ್ತು  
ಪರಿಸರ ಪ್ರಮೌಲ್ಯದ ಮೂಲಕ ಕಾರ್ಯ-ನಿರ್ವಹಣೆ ಲಕ್ಷಣಗಳನ್ನು ಒಳಗೊಂಡಿರುವುದನ್ನು

ಕ್ರಮ ಸಂಖ್ಯೆ	ಕರ್ತವ್ಯ ಕೆಂದು	ಸದರ್ಪನೆ ಸಂಖ್ಯೆ	ಸಹಾಯ ಅಧಿಕಾರಿ	ಸಹಾಯ ಯೋಜನೆ	ಸಹಾಯ ಪರಿಣಾಮ	ಅನುಭವ ಮಾನ್ಯತೆ	ಅನುಭವ ಮಾನ್ಯತೆ	ಅರ್ಥಾತ್ ಅನ್ವಯ ವಿಷಯ (ಇಕ್ಕೆ-ಗಂಟೆ)
1	ಕರ್ತವ್ಯ ಕೆಂದು	ಕರ್ತವ್ಯ ಕೆಂದು ಅನ್ವಯ ವರದಿಯ ವಿಧಾನ (ಇಕ್ಕೆ-ಗಂಟೆ)	2006ರ ಕಂಬಾಯ ಅನ್ವಯ ಕರ್ತವ್ಯ ವಿಧಾನ (ಇಕ್ಕೆ-ಗಂಟೆ)	ಸಹಾಯ ವಿಧಾನ (2011) (ಇಕ್ಕೆ-ಗಂಟೆ)	ಕರ್ತವ್ಯ ವಿಧಾನ (ಇಕ್ಕೆ-ಗಂಟೆ)	ಅನುಭವ ಮಾನ್ಯತೆ	ಅನುಭವ ಮಾನ್ಯತೆ (ಕಾಡುಗಳ ಮೌಲ್ಯ) (ಇಕ್ಕೆ-ಗಂಟೆ)	ಅರ್ಥಾತ್ ಅನ್ವಯ ವಿಷಯ (ಇಕ್ಕೆ-ಗಂಟೆ)
2	ಸದರ್ಪನೆ ಸಂಖ್ಯೆ	3	4	5	6	7	8	9
12	ದುರ್ಬಳತಾನೆಕಂಡ ಕರ್ತ	200, 13, 25	116-11.504	56-39 (ಸದರ್ಪನೆ ಸಂಖ್ಯೆ 200) 3-15 (ಸದರ್ಪನೆ ಸಂಖ್ಯೆ 13)	118-32	111-34.65	122-20.528	56-39 (ಸದರ್ಪನೆ ಸಂಖ್ಯೆ 200) 3-15 (ಸದರ್ಪನೆ ಸಂಖ್ಯೆ 13) 75-16 (ಸದರ್ಪನೆ ಸಂಖ್ಯೆ 25)
13	ಗಂಗಾಶ್ಚಿತ್ತ ಕರ್ತ	58		18-32	18-32		18-2.109	18-32
14	ಗಾರ್ಜಾಯ ತಾಳ್ ಕರ್ತ	46		2-35	2-35			2-35
15	ಗಾರ್ಜಾಯ ತಾಳ್ ಕರ್ತ (ಅಂತರ್ಕರ್)	41	22-12.16	18-04	18-04		17-39.017	
16	ಹೊಳೆಹಾವು-ಅಗರ ಕರ್ತ	31	ಪ್ರಯೋಗಿತ್ತಾಲ್	5-36	5-36	ಲಾಂಡ್‌ವಿಲ್	5-39.115	5-36
17	ಒಕ್ಕಾರು-ಸಂಪಿಗೆಹ್ತು ಕರ್ತ	77	134-16-89	51-34	51-34	ಲಾಂಡ್‌ವಿಲ್	52-7.831	
18	ಕೃಗ್ರಂಡನಬೆಳ್ಳಿ ಕರ್ತ	19, 16, 17, 23	123-22.08	3-14, 3-01, 38-33	3-14, 3-01, 38-33	160-30	156-35.182	1-04
19	ಕಲ್ಪಾರ್-ರಾಂತಪರ ಕರ್ತ	55		58-16				58-16
20	ಕಸವನಕ್ಕಾ ಕರ್ತ	78, 7	68-11	18-18	18-18	41-38.72	49-22.44	ಉಂಟುವುದು 4-13
21	ಕೋರ್ಲಿಲು ಕರ್ತ	7	43-1.8		30-05			
22	ಕೈಬೇಸನಕ್ಕಾ ಕರ್ತ	22	12-14.2	3-04	3-04			
		71		12-15	11-35			
		86	88-38.2	108-07	108-07			
		162	185-13	64-25	64-25	ಲಾಂಡ್‌ವಿಲ್	184-32.204	
		50	43-1.09	20-30	21-30	52-28.78	55-19.84	21-30
		32		33-18	33-18			33-18
		84	444-31.2	40-04	40-04	73-28	73-32.08	40-04
		117		33-24	33-24			38-24
		27	44-24.92	55-05	55-05	34-4.42	59-30.81	55-05

ಕರ್ತ ಅಭಿವೃದ್ಧಿ ಪ್ರಾರ್ಥಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವಾಗಿಯೇ ಕರ್ಗಳ ಸಂರಕ್ಷಣೆ ಮತ್ತು ಪರಿಸರ ಪುನರ್ಜೀವಣದ ಮೇಲೆ ಕಾರ್ಯದಿನಿಷ್ಠೆಗಳನ್ನು ಲಕ್ಷಿಸಬೇಕು.

ಕ್ರಮ ಸಂಖ್ಯೆ	ಕರಿಯ ಹಸರು	ಸದಸನಂಬರ್	ಶ್ರೀ ಲಕ್ಷ್ಮಿ ಕೃಷ್ಣರೆ ಸಮಾಜ ಪರಿಷಯ ಅವಳ ಕರಿಯ ವಿಜ್ಞಾನ (ಎಕರೆ- ಸಂಖ್ಯೆ)	2006ರ ಕಂಜಾಯ ಸಮೀಕ್ಷೆಯ ಅನ್ಯಯ ಕರಿಯ ವಿಜ್ಞಾನ (ಎಕರೆ- ಸಂಖ್ಯೆ)	ಸಹಭಾಗಿತ್ವ ಮೂಲಜನಾ		ಕೆಂಪು-ಅರ್ಧ ಅನ್ಯಯ ಪರಿಷಯ ವಿಜ್ಞಾನ (ಎಕರೆ- ಸಂಖ್ಯೆ)	ಅರ್ಧ-ಅರ್ಧ ವಿಜ್ಞಾನ (ಎಕರೆ- ಸಂಖ್ಯೆ)
					ಸಹಭಾಗಿತ್ವದ ಅನ್ಯಯ ವಿಜ್ಞಾನ (2011) (ಎಕರೆ- ಸಂಖ್ಯೆ)	ಸಹಭಾಗಿತ್ವದ ಅನ್ಯಯ ವಿಜ್ಞಾನ (ಎಕರೆ- ಸಂಖ್ಯೆ)		
1	2	3	4	5	6	7	8	9
23	ಕಂಡಲಾಟ್ಟಿ ಕರೆ	5	25-35.42		30-20	ಲಾಂಬಿಕ್ಕಾ	32-8.34	2-17
24	ದುಹಾದೆವಿಷಯ ಕರೆ	187	ಉದ್ದೇಶಿತ	13-11	13-11	ಲಾಂಬಿಕ್ಕಾ	13-22.32	
25	ಮೈರಿನ್‌ಹಾಟ್ ಕರೆ	28, 29, 30, 32	11-7.56		10-34	11-21	12-32.09	
26	ನಾನಾವರ ಕರೆ	58, 12, 13	108-13.36		90-23			
		69	148-8	18-16			163-12.88	18-16
27	ರಾಕೆಚೆಚೆಟ್ಟಿ ಕರೆ	82		42-07				
		61		73-23				73-23
28	ಶಿವಸಹಾಟ್ ಕರೆ	48	24-28	14-30	14-30	ಲಾಂಬಿಕ್ಕಾ		14-30
		38		3-22				3-22
29	ಶಿರುಮ್ಮಣಹಾಟ್ ಕರೆ	63	9-35.2	7-10	22-27	23-08	7-20.61	21-08
		68-78, 84-86, 105-107						
30	ವರ್ಕೋರ್‌ರ ಕರೆ	319	45-31.12	439-34	445-14	445-14	463-6.56	445-14
31	ವೆಂಕಟೇಶಯರ ಕರೆ	12	6-36.72	6-35	10-34.72	10-35	7-9.74	
		37		11-29				
32	ವಿಘ್ರಾತಿಯರ ಕರೆ	175	36-25.20	45-18	45-18	44-20.37	46-22.59	
		29	197-27.36	53-36	53-36	297-28	288-36.90	53-36
33	ಯುಲಹಂಕ ಕರೆ	15, 39, 19	238-08	238-08				238-08
		49		18-04	8-18			18-04

ಕರೆ ಅಧಿವ್ಯಾಪ್ತಿ ವಾಧಿಕಾರ ಮತ್ತು ನಗರ ಸಭೆಯ ಸಭೆಯ ಅಧಿಕಾರವ್ಯಾಪ್ತಿ ಕರೆಗಳ ಸಂರಕ್ಷಣೆ ಮತ್ತು  
ಪರಿಸರ ಮನೋರ್ಥಕಾರಿ ಚೀಲನ ಕಾರ್ಯ-ನಿರ್ವಹಣೆ ಲಕ್ಷಣವಿಳುವಳಿನ ಕರೆಗಳ ಸಂರಕ್ಷಣೆ ಮತ್ತು

**ಅನುಭಂದ-7**  
**ಕರೆ ಪ್ರದೇಶಗಳ ಒತ್ತುವರಿ**  
**(ಉಲ್ಲೇಖ : ಕಂಡಿಕೆ-4.5/ಮಟ್ಟ-20)**

ಕ್ರಮ ಸಂಖ್ಯೆ	ಕರೆಯ ಹೆಸರು/ಮೇಲ್ಬಿಜಾರಕ	ಸಾರ್ವಜನಿಕ ವರದಿಯ ಅನ್ವಯ	ಜಂಟಿ ಪರಿಶೀಲನೆಯ ಅನ್ವಯ
<b>ಚಂಗಳೂರು</b>			
1	ಅಲ್ಲಾಳಸಂದ್ರ/ಬಿಬಿವಂಪಿ	ಸಾರ್ವಜನಿಕ ವರದಿಯನ್ನು ಲೆಕ್ಕಪರಿಶೋಧನೆಗೆ ಒದಗಿಸಿಲ್ಲ.	ರಸ್ತೆ, ಕೊಳಗೇರಿ
2	ಅಂಬ್ಲೀಪುರ ಮೇಲಿನಕೆರೆ/ಬಿಬಿವಂಪಿ	ಕರೆಗೆ ಪಕ್ಕದಲ್ಲಿರುವ ಆಗಳ ಕಾಂಪೊಡ್ ಗೋಡೆಗಳಿಂದ ಕರೆಯು ದಿಗ್ಂಡನ ಕ್ಷೇತ್ರಗಳಿಗೆ	ಒಳಹರಿವನ್ನು ರಕ್ಷಣಾ ಪ್ರಾಧಿಕಾರವು ಒತ್ತುವರಿ ಮಾಡಿದೆ
3	ಅಮೃತಪಳ್ಳಿ/ಬಿಡಿಲ್	ಸಾರ್ವಜನಿಕ ವರದಿಯನ್ನು ಲೆಕ್ಕಪರಿಶೋಧನೆಗೆ ಒದಗಿಸಿಲ್ಲ.	ಒಂದು ಶಂಖಂಬ ವಾಸಿಸುತ್ತಿದೆ, ಮುಖ್ಯ ಬದಿಯ ಮೂಲಕ ಒಂದು ರಸ್ತೆ ಹೋಗುತ್ತದೆ. ಕರೆ ಅಂಗಳವನ್ನು ಭರ್ತಿ ಮಾಡಲಾಗಿದೆ ಮತ್ತು ಚಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಒಳಚರಂಡಿ ಕಾಮಗಾರಿಗಾಗಿ ಕಾಲುವೆಗಳನ್ನು ತೆಗೆದಿದೆ.
4	ಅಟ್ಟಾರು/ಬಿಬಿವಂಪಿ	ಕಟ್ಟಡ ತಾಜ್ಜ್ ಹಾಗೂ ಘನ ತಾಜ್ಜ್ ಆಗಳನ್ನು ಕರೆ ಅಂಗಳ ಪ್ರದೇಶದಲ್ಲಿ, ಏರಿಯ ಮೇಲೆ ಹಾಗೂ ರಸ್ತೆಯಲ್ಲಿ ಸುರಿಯಲಾಗಿದ್ದಿತ್ತು; ರ್ಯಾತ್ರಿ ಕರೆ ಪ್ರದೇಶವನ್ನು ಒತ್ತುವರಿ ಮಾಡಿದ್ದರು, ಕರೆ ಅಂಗಳ ಪ್ರದೇಶದಲ್ಲಿ ರಸ್ತೆಯ ನಿರ್ಮಾಣ	100 ಅಡಿ ಡಾಂಬರೆಕ್ಕ ರಸ್ತೆ, ಕರೆಯ ಒಳಗೆ ನಾರ್ಕಿರಿಯನ್ನು ಬೆಳೆಸಲಾಗಿದೆ.
5	ಬಿ.ಚನ್ನಸಂದ್ರ/ಬಿಡಿಲ್	ಸಾರ್ವಜನಿಕ ವರದಿಯನ್ನು ಲೆಕ್ಕಪರಿಶೋಧನೆಗೆ ಒದಗಿಸಿಲ್ಲ.	ಕರೆಯ ಒಳಹರಿವುಗಳು ಇರಲ್ಲಿಲ್ಲ ಮತ್ತು ಪರಿಹಾರಾರ್ಥ ನಿರ್ವೇಶನಗಳನ್ನು ಹಂಚಿಕೆ ಮಾಡಲು ಓವರ್‌ಬಿಲ್‌ರ್ ಬಡಾವಣೆಯನ್ನು ರಚಿಸುವಾಗಿ ಬಿಡಿಲ್ ಕರೆಯ ಬಹಳಪ್ಪ ಪ್ರದೇಶವನ್ನು ಒತ್ತುವರಿ ಮಾಡಿದೆ
6	ಬಿ.ನಾರಾಯಣಪುರ/ಬಿಡಿಲ್	ಹೊರ ವರ್ತುಲ ರಸ್ತೆ, ಸೇವಾ ರಸ್ತೆ ಹಾಗೂ ಸಮೀಪದ ಬಡಾವಣೆಗಳಿಗೆ ಸಂಪರ್ಕ ರಸ್ತೆ. ಅಲ್ಲದೇ ಕರೆ ಭಾವಿಯನ್ನು ವಸತಿ ಪ್ರದೇಶಗಳು ಒತ್ತುವರಿ ಮಾಡಿಕೊಂಡಿದ್ದವು.	ಹೊರವರ್ತುಲ ರಸ್ತೆ, ಸೇವಾ ರಸ್ತೆ ಮತ್ತು ಹತ್ತಿರದ ಸ್ಥಳಗಳಿಗೆ ಸಂಪರ್ಕ ರಸ್ತೆ. ಜೊಳಗೆ ಕರೆ ಭಾವಿಯನ್ನು ಒತ್ತುವರಿ ಮಾಡಲಾಗಿದೆ, ದೇವಸ್ಥಾನ, ಕೊಳಗೇರಿ ಮತ್ತು ಇತರೆ ವಸತಿಗಳು
7	ಬೆಳ್ಳಂದೂರು/ಬಿಡಿಲ್	16 ಎಕರೆಗಳಲ್ಲಿ ಒತ್ತುವರಿಯನ್ನು ಗುರುತಿಸಲಾಗಿದೆ.	ಕೆಂಪಾಪುರ ಗ್ರಾಮದಲ್ಲಿ ಒಳಹರಿವನ್ನು ಮಾರ್ಗಾಂತರಣ ಮಾಡಿ ನೀರಿನ ಹರಿವನ್ನು ಬದಲಿಸಲಾಗಿದೆ.
8	ಚಕ್ಕ ಬೆಳ್ಳಂದೂರು/ಬಿಡಿಲ್	ಸಾರ್ವಜನಿಕ ವರದಿಯನ್ನು ಲೆಕ್ಕಪರಿಶೋಧನೆಗೆ ಒದಗಿಸಿಲ್ಲ.	ಕರೆಯ ಒಳಹರಿವು ಇರಲ್ಲಿ. ಭೂಭರ್ತಿ ಮತ್ತು ಘನ ತಾಜ್ಜ್ವವನ್ನು ಸುರಿಯಾಗಿದೆ.
9	ಚನ್ನಪವನಪಳ್ಳಿ/ಬಿಬಿವಂಪಿ	ಯಾವುದೇ ಒತ್ತುವರಿಗಳನ್ನು ಸೂಚಿಸಿಲ್ಲ.	ದೇವಸ್ಥಾನ ಮತ್ತು ಮನೆ.
10	ಚೊಕ್ಕನವಪಳ್ಳಿ/ಬಿಬಿವಂಪಿ	ಯಾವುದೇ ಒತ್ತುವರಿಗಳನ್ನು ಸೂಚಿಸಿಲ್ಲ.	ಕರೆ ಬದಿಯನ್ನು ರಸ್ತೆಯನ್ನಾಗಿ ಒಳಸಲಾಗುತ್ತದೆ.
11	ದಾಸರಹಳ್ಳಿ/ಬಿಬಿವಂಪಿ	ರಸ್ತೆ, ಕೊಳಗೇರಿ	ರಸ್ತೆ, ಕೊಳಗೇರಿ, ದೇವಸ್ಥಾನ
12	ದೆಡ್ಡಾನೆಕುಂಡಿ/ಬಿಡಿಲ್	ಸಾರ್ವಜನಿಕ ವರದಿಯಲ್ಲಿನ ಸ್ಥಳವರ್ಣನೆಯ ಸಮಿಕ್ಷೆಯ ಅನ್ವಯ ಕರೆಯು ಕೇವಲ 111 ಎಕರೆಗಳಲ್ಲಿ ವ್ಯಾಪಿಸಿದೆ. ಕರೆಗೆ ನಾಲ್ಕು ಒಳಹರಿವುಗಳಿವೆ	ಬೇಲಿಯ ಒಳಗಿನ ಕರೆಯ ಪ್ರದೇಶ, ದೇವಸ್ಥಾನ, ಮತ್ತು ಉದ್ಯಾನವನ ಮುಂತಾದವು. ಜಂಟಿ ಭಾರತಿಕ ಪರಿಶೀಲನೆಯಲ್ಲಿ ಕೇವಲ ಮೂರು ಒಳಹರಿವುಗಳು ಮಾತ್ರ ಲಭ್ಯವಿದ್ದವು. ನೈರ್ಯತ್ಯ ಒಳಹರಿವು ಕಾಣಲ್ಲಿ.
13	ಗಂಗಾಶಟ್ಟಿ/ಬಿಡಿಲ್	ಒತ್ತುವರಿ, ಸಕಾರೀ ಶಾಲೆ ಕಟ್ಟಡಕ್ಕಾಗಿ ಹಂಡಿಕೆ, ಕೊಳಗೇರಿ ಮತ್ತು ರಸ್ತೆ	ಒಳಹರಿವುಗಳು ಇರಲ್ಲಿ ಮತ್ತು ಕರೆ ಅಂಗಳದಲ್ಲಿ ರಸ್ತೆ ರಚಿಸಲಾಗಿದೆ.
14	ಗಾರೆಭಾವಪಾಠ್ಯ/ಬಿಡಿಲ್	ಸಾರ್ವಜನಿಕ ವರದಿಯನ್ನು ಲೆಕ್ಕಪರಿಶೋಧನೆಗೆ ಒದಗಿಸಿಲ್ಲ.	ಕರೆ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ ಮತ್ತು ಕರೆ ಪ್ರದೇಶದಲ್ಲಿ ರಸ್ತೆಗಳನ್ನು ರಚಿಸಲಾಗಿದೆ. ಅಲ್ಲದೆ ಕರೆಯ ಒಳಗೆ ಒಂದು ದೇವಸ್ಥಾನ ಅಸ್ತಿತ್ವದಲ್ಲಿದೆ. ಕರೆಯ ಒಳಗೆ ಭೂಭರ್ತಿ.

ಕರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕರೆಗಳ ಸಂರಕ್ಷಣೆ ಮತ್ತೆ  
ಪರಿಸರ ಮನ್ಯೈತನದ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನೆ

ಕ್ರಮ ಸಂಖ್ಯೆ	ಕೆರೆಯ ಹೆಸರು/ಮೇಲ್ತಿಖಾರಕ	ಸವಿವರ ಯೋಜನಾ ವರದಿಯ ಅನ್ವಯ	ಜಂಟಿ ಪರಿಶೀಲನೆಯ ಅನ್ವಯ
15	ಗರುಡಾಚಾರ್ಪಾಠೀ (ಅಚಾನಕರೆ)/ಬಿಡಿಲ	ಸವಿವರ ಯೋಜನಾ ವರದಿಯನ್ನು ಲೆಕ್ಕಪರಿಶೋಧನೆಗೆ ಒದಗಿಸಿಲ್ಲ	ಹೊರವರ್ತುಲ ರಸ್ತೆಗೆ ಗರುಡಾಚಾರ್ಪಾಠೀಯನ್ನು ಸಂಪರ್ಕಿಸುವ ರಸ್ತೆ, ಕೆರೆಯ ಉತ್ತರವಲಯದಲ್ಲಿ ಶೀತ್ಯ ಮನೆಗಳು
16	ಹೊರಮಾವು-ಅಗರ /ಬಿಡಿಲ	ಸವಿವರ ಯೋಜನಾ ವರದಿಯನ್ನು ಲೆಕ್ಕಪರಿಶೋಧನೆಗೆ ಒದಗಿಸಿಲ್ಲ	ಎಲ್ಲ ನಾಲ್ಕು ಕಡೆಗಳಲ್ಲಿ ರಸ್ತೆಗಳನ್ನು ರಚಿಸಲಾಗಿದೆ ಮತ್ತು ಒತ್ತುವರಿಗಳಿವೆ. ಹೊರಹರಿವನ್ನು ಒತ್ತುವರಿ ಮಾಡಲಾಗಿದೆ. ಬ್ರಾಹ್ಮಣಿಕ್ಕಾಗಿ ಭೂಭತ್ತಿಕ್ ಮಾಡುವುದು, ಬೇಲಿಯನ್ನು ಹಾಳು ಮಾಡಿರುವುದು ಮತ್ತು ಹೊಸ ಒತ್ತುವರಿಗಳು.
17	ಜಕ್ಕುರು-ಸಂಬಂಧಿತಾ/ ಬಿಡಿಲ	ನಿರ್ದಿಷ್ಟವಾಗಿ ಸೂಚಿಸಿಲ್ಲ.	ಕೆರೆಯ ಒಳಗೆ ರಸ್ತೆ ನಿರ್ಮಿಸಲಾಗಿದೆ.
18	ಕ್ಯಾಗೆಂಡನಹಳ್ಳಿ/ ಬಿಬಿಎಂಪಿ	ಒತ್ತುವರಿಯ ಕಾಣಿಸುತ್ತಿರಲ್ಲಿ, ಜಲಾನಯನ ಪ್ರದೇಶದ ಅಭಿವೃದ್ಧಿಯಿಂದ ಕೆರೆಯ ಕೆಳಮುವಿ ಹರಿವಿನ ಮಾರ್ಗಕ್ಕೆ ಅದಳಕೆಯಾಗಿತ್ತು	ಸಭಾಂಗಣ, ಶಾಲೆಯು ಕೆರೆ ಪ್ರದೇಶವನ್ನು ಆಟದ ಮೈದಾನವನ್ನಾಗಿ ಬಳಸುತ್ತಿದೆ.
19	ಕಳ್ಳುರೆ-ರಾಂಪುರ/ಬಿಡಿಲ	ಲಭ್ಯವಲ್ಲ	ಕೆರೆಯ ಒಳಗೆ ಒಂದು ಸ್ಥಾನವಿದೆ, ಜಂಟಿ ಭೌತಿಕ ಪರಿಶೀಲನೆಯಲ್ಲಿ ಮುಂದದ ಪ್ರದೇಶದಲ್ಲಿ ಭೂಭತ್ತಿಕ್ ಕಾರ್ಯವು ಪ್ರಗತಿಯಲ್ಲಿತ್ತು
20	ಕಸವನಹಳ್ಳಿ/ಬಿಬಿಎಂಪಿ	ನಿರ್ದಿಷ್ಟ ಒತ್ತುವರಿಗಳನ್ನು ನಮೂದಿಸಿಲ್ಲ	ಒತ್ತುವರಿವನ್ನು ಅಪಾರ್ಕ್ ಮೆಂಟ್ ಬಿಲ್ಡರ್‌ಗಳು ಒತ್ತುವರಿ ಮಾಡಿದ್ದಾರೆ.
21	ಕೋಗಿಲು/ಬಿಬಿಎಂಪಿ	ಕೆರೆಯ ಆಗ್ರೇಯ ಭಾಗದಲ್ಲಿ ರಸ್ತೆಯು ಅಸ್ತಿತ್ವದಲ್ಲಿದ್ದಿತ್ತು.	ಕಚ್ಚಿ ರಸ್ತೆ
22	ಕೌಡೇನಹಳ್ಳಿ/ಬಿಬಿಎಂಪಿ	ಕೆರೆ ಪ್ರದೇಶದ ತೇಕಡ್ಲಾ 50ಕ್ಕಿಂತಲೂ ಹೆಚ್ಚಿನ ಪ್ರದೇಶವನ್ನು ವಿವಿಧ ಕಟ್ಟಡಗಳು ಒತ್ತುವರಿ ಮಾಡಿಕೊಂಡಿವೆ. ಕೆರೆ ಪ್ರದೇಶದಲ್ಲಿ ಒಂದು ಕಾಲೇಜು ಅಸ್ತಿತ್ವದಲ್ಲಿದೆ.	ರಸ್ತೆ, ವಸತಿ ಮನೆಗಳು, ಮಾರುಕಟ್ಟೆ, ಕಾಲೇಜ್, ಕಟ್ಟಡ ತ್ಯಾಜ್ಯವನ್ನು ಸುರಿದಿರುವುದು, ಸಕಾರೀ ಶಾಲೆ, ಕೋಳೆಗೇರಿ, ಒತ್ತುವರಿವನ್ನು ಒತ್ತುವರಿ ಮಾಡಲಾಗಿದೆ.
23	ಹುಂದಲಹಳ್ಳಿ/ಬಿಬಿಎಂಪಿ	ಸವಿವರ ಯೋಜನಾ ವರದಿಯನ್ನು ಇನ್ನೂ ತಯಾರಿಸಿಲ್ಲ	ಸ್ಥಾನಗಳು, ಲೋಹದ ರಸ್ತೆ, ಕೋಳೆಗೇರಿ, ಕಟ್ಟಡ ತ್ಯಾಜ್ಯವನ್ನು ಸುರಿದಿರುವುದು,
24	ಮಹದೇವಪುರ/ಬಿಡಿಲ	ಸವಿವರ ಯೋಜನಾ ವರದಿಯನ್ನು ಲೆಕ್ಕಪರಿಶೋಧನೆಗೆ ಒದಗಿಸಿಲ್ಲ	ಹೊರವರ್ತುಲ ರಸ್ತೆ, ಸೇವಾ ರಸ್ತೆ ಮತ್ತು ಹತ್ತಿರದ ಸ್ಥಳಗಳಿಗೆ ಸಂಪರ್ಕ ರಸ್ತೆ. ಜೂರೆಗೆ ಕೆರೆ ಭೋಮೆಯನ್ನು ದೇವಸ್ಥಾನ ಮತ್ತು ಕೋಳೆಗೇರಿಗಳು ಒತ್ತುವರಿ ಮಾಡಿವೆ.
25	ಮೇತ್ತಿಪಾಠೀ/ಬಿಡಿಲ	ಕೆರೆಯು ಕಳೆದ 20 ವರ್ಷಗಳಿಂದ ಒಣಿ ಹೋಗಿದೆ ಮತ್ತು ಮೂಲ ಒಳಪರಿವು ಹಾಗೂ ಹೋಗ ಹರಿವುಗಳು ನಶಿಸಿಹೋಗಿವೆ.	ಕೆರೆಗೆ ಯಾವುದೇ ಸಂಗ್ರಹಣೆ ಪ್ರದೇಶವನ್ನು ಗುರುತಿಸಿದೇ ಮೂರು ಹೋಗ ಸ್ಥಳ ಒತ್ತುವರಿಗಳನ್ನು ರಚಿಸಲಾಗಿದೆ. ಕೆರೆ ಪ್ರದೇಶದಲ್ಲಿ ಖಾಸಗಿ ಸಸ್ಯಮೋಣ.
26	ರಾಚೇನಹಳ್ಳಿ/ಬಿಡಿಲ	ನಿರ್ದಿಷ್ಟವಾಗಿ ಸೂಚಿಸಿಲ್ಲ.	ಒತ್ತುವರಿಗಳು ಮತ್ತು ಕೆರೆ ಪ್ರದೇಶವನ್ನು ರಸ್ತೆ ಮತ್ತು ಉದ್ದಾನವನಕಾಗಿ ಮಾರ್ಗಾಂತರಣ ಮಾಡಲಾಗಿದೆ.
27	ಶಿವನಹಳ್ಳಿ/ಬಿಡಿಲ	ಸವಿವರ ಯೋಜನಾ ವರದಿಯನ್ನು ಲೆಕ್ಕಪರಿಶೋಧನೆಗೆ ಒದಗಿಸಿಲ್ಲ	ಕೆರೆ ಅಂಗಳದಲ್ಲಿ ಮುಂಬರುವ ಹೈವ್‌ಸ್ಟ್ರೋ ಯೋಜನೆಗೆ ಸಂಪರ್ಕ ಕಲ್ಪಿಸಲು ಒಳಗಾಲುವೆಯನ್ನು ರಚಿಸಲಾಗಿದೆ.
28	ವರ್ತೋರು/ಬಿಡಿಲ	ಒತ್ತುವರಿಯನ್ನು ಗುರುತಿಸಲಾಗಿದೆ.	ಕೆರೆಯ ಮುಖ್ಯ ಬದಿಯ ವರ್ತೋರು ಮುಖ್ಯ ರಸ್ತೆಯಾಗಿದೆ.
29	ವಂಕಟೇಶಪುರ/ಬಿಡಿಲ	ಯಾವುದೇ ಒತ್ತುವರಿಯಲ್ಲ.	ಒತ್ತುವರಿವನ್ನು ಸ್ವಷ್ಟವಾಗಿ ವ್ಯಾಖ್ಯಾನಿಸಿಲ್ಲ.
30	ವಿಭೂತಿಪುರ/ಬಿಡಿಲ	ಕೊಳಚೆ ಕೋಡಿಯನ್ನು ಭೂತಿಕ್ ಮಾಡಿ ರಸ್ತೆ ನಿರ್ಮಿಸಲಾಗಿದೆ.	ಕೆರೆ ಪ್ರದೇಶದ ಗಡಿಯನ್ನು ಗುರುತಿಸಲಾಗಿದೆ ಮತ್ತು ಒತ್ತುವರಿ ಪ್ರದೇಶವನ್ನು ಗುರುತಿಸಲಾಗಿದೆ. ಭೂಭತ್ತಿಕ್ಯಾಯನ್ನು ಗಮನಿಸಲಾಯಿತು.
31	ಯಲಹಂಕ/ಬಿಬಿಎಂಪಿ	ಘನ ತ್ಯಾಜ್ಯ ಹಾಗೂ ಕಟ್ಟಡ ತ್ಯಾಜ್ಯಗಳನ್ನು ಸುರಿಯಳಾಗುತ್ತಿದೆ	ಒತ್ತುವರಿವನ್ ಕಾಲುವೆಯನ್ನು ಗ್ರಾನ್‌ಟ್ ಕಲ್ಲಿನ ಗೊಡೆಯಿಂದ ಒತ್ತುವರಿ ಮಾಡಲಾಗಿದೆ. ದೇವಸ್ಥಾನ ಮತ್ತು ಸ್ಥಾನ

ಕ್ರಮ ಸಂಖ್ಯೆ	ಕೆರೆಯ ಹೆಸರು/ಮೇಲ್ಪ್ರಭಾರತ	ಸೆವಿವರ ಯೋಜನಾ ವರದಿಯ ಅನ್ವಯ	ಜಂಟಿ ಪರಿಶೀಲನೆಯ ಅನ್ವಯ
<b>ಇತರೆ ನಗರಗಳು</b>			
32	ಅಮಾನಿಕೆರೆ/ಜಿಲ್ಲಾಧಿಕಾರಿಗಳು, ತುಮಕೂರು	05.06.2014ರ ಜಿಲ್ಲಾ ಕೆರೆ ಮೇಲ್ಪ್ರಭಾರತಾ ಸಮಿಕ್ಷಿಯ ಸಂಚಯ ನಡಾವಳಿಗಳ ಅನ್ವಯ	ಮಾನವ ವಸಾಹತುಗಳಿಂದ ಒತ್ತುವರಿಗಳನ್ನು ಗಮನಿಸಲಾಯಿತು.
33	ಫೀಷ್/ಜಿಲ್ಲಾಧಿಕಾರಿಗಳು, ಗದಗ	ದಿನಾಂಕ 30.10.2003ರ ಕೆರೆ ಅಭಿವೃದ್ಧಿ ಪ್ರಾಧಿಕಾರದ ತಪಾಸಣಾ ವರದಿಯ ಅನ್ವಯ ಕೆರೆಯ ಅಂಚಿನಲ್ಲಿ ಒತ್ತುವರಿ.	ಮಾನವ ವಸಾಹತುಗಳಿಂದ ಒತ್ತುವರಿಗಳನ್ನು ಗಮನಿಸಲಾಯಿತು.
34	ಗುಡಾವಿ ಜೌಗುಪ್ರದೇಶ/ ಜಿಲ್ಲಾಧಿಕಾರಿಗಳು, ಶಿವಮೊಗ್ಗ	ಆದಳಿತವಂಡಳಿ ಕಾರ್ಯಾಯೋಜನೆಯ ಅನ್ವಯ 8 ಎಕರೆಗಳ ಒತ್ತುವರಿ	ಮಾನವ ವಸಾಹತುಗಳಿಂದ ಒತ್ತುವರಿಗಳನ್ನು ಗಮನಿಸಲಾಯಿತು.
35	ಪುನೀರಕಟ್ಟೆ/ಕನ್ನಪಟ್ಟಣ ಜಿಲ್ಲಾಧಿಕಾರಿಗಳು/ರಾಮನಗರ	ಕಾಮಗಾರಿಯನ್ನು ಕಾರ್ಯಾಗತಗೊಳಿಸುವಾಗ ಪತ್ರಷ್ಯವಹಾರದ ಅನ್ವಯ	ಮಾನವ ವಸಾಹತುಗಳಿಂದ ಒತ್ತುವರಿಗಳನ್ನು ಗಮನಿಸಲಾಯಿತು.
36	ರಂಗರಾಯನದೊಡ್ಡಿ/ ಜಿಲ್ಲಾಧಿಕಾರಿಗಳು, ರಾಮನಗರ	ಸೆವಿವರ ಯೋಜನಾ ವರದಿಯಲ್ಲಿ ಸೂಚಿಸಿಲ್ಲ	ಒತ್ತುವರಿಗಳನ್ನು ಗಮನಿಸಲಾಯಿತು.

ಅನುಬಂಧ-8

ಅಯ್ದು ಕೆರೆಗಳ ಭೌತಿಕ ಪರಿಶೀಲನೆಯ ಸಮಯದಲ್ಲಿ ಗುರುತಿಸಿದ ಮಾಲಿನ್ಯದ ಮೂಲಗಳು  
(ಉಲ್ಲೇಖ : ಕಂಡಿಕೆ-5.2/ಮಟ್ಟ-24)

ಕ್ರಮ ಸಂಖ್ಯೆ	ಕೆರೆಯ ಹೆಸರು	ಮಾಲಿನ್ಯದ ಪ್ರಮುಖ ಕಾರಣ
<b>ಚಂಗಳೂರು</b>		
1	ಅಲ್ಲಾಳಸಂದ್ರ ಕರೆ, ಬಿಬಿವಂಪಿ	ಚರಂಡಿ ನೀರು
2	ಅಂಜ್ಲೀಪುರ ಮೇಲಕೆರೆ, ಬಿಬಿವಂಪಿ	ಕಟ್ಟಡ ತ್ಯಾಜ್ಯ
3	ಅವೃತಹ್ಯಾ ಕರೆ, ಬಿಡಿವಿ	ಚರಂಡಿ ನೀರು
4	ಅಟ್ಲೂರು ಕರೆ, ಬಿಬಿವಂಪಿ	ಚರಂಡಿ ನೀರು
5	ಬಿ.ಜನ್ನಸಂದ್ರ ಕರೆ, ಬಿಡಿವಿ	ಮಲವಿಸಜನ
6	ಬಿ.ನಾರಾಯಣಪುರ ಕರೆ, ಬಿಡಿವಿ	ಚರಂಡಿ ನೀರು
7	ಬ್ಲೂಂದೂರು ಕರೆ, ಬಿಡಿವಿ	ಚರಂಡಿ ನೀರು
8	ಬೆಕ್ಕಬೆಕ್ಕಂದೂರು ಕರೆ, ಬಿಡಿವಿ	ವಿವಿಧ ಕಾರಣಗಳು (ನಿರ್ಮಾಣ ತ್ಯಾಜ್ಯ, ಮತ್ತು ಫನ ತ್ಯಾಜ್ಯ)
9	ಬೆನ್ನಪ್ರವಹ್ಯಾ ಕರೆ, ಬಿಬಿವಂಪಿ	ಚರಂಡಿ ನೀರು
10	ಬೊಕ್ಕನಹ್ಯಾ ಕರೆ, ಬಿಬಿವಂಪಿ	ಚರಂಡಿ ನೀರು
11	ದಾಸರಹ್ಯಾ ಕರೆ, ಬಿಬಿವಂಪಿ	ವಿವಿಧ ಕಾರಣಗಳು (ಕ್ಯಾರಿಕಾ ತ್ಯಾಜ್ಯ, ಚರಂಡಿ ನೀರು ಮತ್ತು ಮಾನವ ತ್ಯಾಜ್ಯ)
12	ದೊಡ್ಡನೆಕುಂದಿ ಕರೆ, ಬಿಡಿವಿ	ಚರಂಡಿ ನೀರು
13	ಗಂಗಾತ್ರಿಕೆರೆ, ಬಿಡಿವಿ	ಚರಂಡಿ ನೀರು
14	ಗಾರಭಾಪಿಹ್ಯಾ ಕರೆ, ಬಿಡಿವಿ	ವಿವಿಧ ಕಾರಣಗಳು (ಫನ ತ್ಯಾಜ್ಯ, ಚರಂಡಿ ನೀರು ಮತ್ತು ಕ್ಯಾರಿಕಾ ತ್ಯಾಜ್ಯ)
15	ಗರುಡಾಚಾರ್ಪಾಟ್ಯಾ ಕರೆ ಬಿಡಿವಿ	ಚರಂಡಿ ನೀರು
16	ಹೊರಮಾಪ್-ಅಗರ ಕರೆ, ಬಿಡಿವಿ	ಚರಂಡಿ ನೀರು
17	ಒಕ್ಕೂರು-ಸಂಬಿಗೆಹ್ಯಾ ಕರೆ, ಬಿಡಿವಿ	ಚರಂಡಿ ನೀರು
18	ಕ್ಯಾಗೆಂಡನಹ್ಯಾ ಕರೆ, ಬಿಬಿವಂಪಿ	ಚರಂಡಿ ನೀರು
19	ಕಲ್ಲೆರೆ-ರಾಂಪುರ ಕರೆ, ಬಿಡಿವಿ	ವಿವಿಧ ಕಾರಣಗಳು (ಚರಂಡಿ ನೀರು ಮತ್ತು ನಿರ್ಮಾಣ ತ್ಯಾಜ್ಯ)
20	ಕಸವನಹ್ಯಾ ಕರೆ, ಬಿಬಿವಂಪಿ	ಚರಂಡಿ ನೀರು
21	ಕೋಳಿಲ ಕರೆ, ಬಿಬಿವಂಪಿ	ಇತರ (ತ್ರಿಮಿನಾಕರಗಳು ಮತ್ತು ಸೂಭರಗಳು)
22	ಕೊಡೆನಹ್ಯಾ ಕರೆ, ಬಿಬಿವಂಪಿ	ಚರಂಡಿ ನೀರು
23	ಹಂದಲಹ್ಯಾ ಕರೆ, ಬಿಬಿವಂಪಿ	ವಿವಿಧ ಕಾರಣಗಳು (ಫನ ತ್ಯಾಜ್ಯ, ಭಗ್ಗಾವತೇಷಗಳು ಮತ್ತು ಚರಂಡಿ ನೀರು)
24	ಹುದಾವೆಪಮರ ಕರೆ, ಬಿಡಿವಿ	ಚರಂಡಿ ನೀರು
25	ಹುಸ್ತಿಪಾಟ್ಯಾ ಕರೆ, ಬಿಡಿವಿ	ಚರಂಡಿ ನೀರು
26	ನಾಗಾವರ ಕರೆ, ಚಂಗಳೂರು	ವಿವಿಧ ಕಾರಣಗಳು (ಮಾನವ ಮಲವಿಸಜನ, ನಿರ್ಮಾಣ ತ್ಯಾಜ್ಯ, ಚರಂಡಿ ನೀರು ಮತ್ತು ಕ್ಯಾರಿಕಾ ತ್ಯಾಜ್ಯ)
27	ರಾಡೆನಹ್ಯಾ ಕರೆ, ಬಿಡಿವಿ	ಚರಂಡಿ ನೀರು
28	ಶಿವನಹ್ಯಾ ಕರೆ, ಬಿಡಿವಿ	ಚರಂಡಿ ನೀರು
29	ಶಿರಮೇನಹ್ಯಾ ಕರೆ, ಬಿಬಿವಂಪಿ	ಕ್ಯಾರಿಕಾ ತ್ಯಾಜ್ಯ
30	ವತ್ರರ ಕರೆ, ಬಿಡಿವಿ	ಚರಂಡಿ ನೀರು
31	ವಂಗಯ್ಯನ ಕರೆ, ಚಂಗಳೂರು	ಚರಂಡಿ ನೀರು
32	ವಂಕಟೇಶಪುರ ಕರೆ, ಬಿಡಿವಿ	ನಿರ್ಮಾಣ ಅವಶೇಷಗಳು
33	ವಿಭಂತಿಪುರ ಕರೆ, ಬಿಡಿವಿ	ಚರಂಡಿ ನೀರು
34	ಯಲಹಂಕ ಕರೆ, ಬಿಬಿವಂಪಿ	ವಿವಿಧ ಕಾರಣಗಳು (ಫನ ತ್ಯಾಜ್ಯ, ಚರಂಡಿ ನೀರು ಮತ್ತು ಕ್ಯಾರಿಕಾ ತ್ಯಾಜ್ಯ)
<b>ಇತರ ನಗರಗಳು</b>		
35	ಅಕ್ಕಮಹಾದೇವ ಕರೆ, ಹಾದೇರಿ	ಮಾನವ ಮಲವಿಸಜನ
36	ಅಮಾನಿಕೆರೆ ಕರೆ, ತುಮಕೂರು	ಚರಂಡಿ ನೀರು
37	ಭೀಷ್ಯ ಕರೆ, ಗದಗ	ವಿವಿಧ ಕಾರಣಗಳು (ಚರಂಡಿ ನೀರು ಮತ್ತು ಮಲವಿಸಜನ)
38	ದಳವಾಯಿ ಕರೆ, ಮೈಸೂರು	ಚರಂಡಿ ನೀರು
39	ಕಂಪಕೆರೆ, ಮುಖ್ಯಾ-ಧಾರವಾಡ	ವಿವಿಧ ಕಾರಣಗಳು (ಮಲವಿಸಜನ ಮತ್ತು ಚರಂಡಿ ನೀರು)
40	ಕೋಳಿಕೆರೆ, ಮುಖ್ಯಾ-ಧಾರವಾಡ	ಚರಂಡಿ ನೀರು
41	ಕೋಟಕರ ಕರೆ ಜಳಗಾವಿ	ಚರಂಡಿ ನೀರು
42	ಮಾಗಡಿ ಜಾಗುಪ್ರದೇಶ, ಗದಗ	ಮಾನವ ಮಲವಿಸಜನ
43	ನವಲಾರು ಕರೆ, ಮುಖ್ಯಾ-ಧಾರವಾಡ	ಚರಂಡಿ ನೀರು
44	ನಗ್ಗಿಕರೆ, ಮುಖ್ಯಾ-ಧಾರವಾಡ	ಚರಂಡಿ ನೀರು
45	ಸಾದನಕರೆ, ಮುಖ್ಯಾ-ಧಾರವಾಡ	ಚರಂಡಿ ನೀರು
46	ಉನಕಲ್ ಮುಖ್ಯ ಕರೆ, ಮುಖ್ಯಾ-ಧಾರವಾಡ	ಚರಂಡಿ ನೀರು
47	ಉನಕಲ್ ಕರೆ, ಮುಖ್ಯಾ-ಧಾರವಾಡ	ವಿವಿಧ ಕಾರಣಗಳು (ಮಾನವ ಮಲವಿಸಜನ ಮತ್ತು ದನಗಳನ್ನು ತೊಳಿಯುವುದು)

**ಅನುಭಂದ-9**  
**ಬಫರ್ ವಲಯದ ಸಂಭವನೀಯ ಉಲ್ಲಂಘನೆಗಳು**  
**(ಉಲ್ಲೇಖ : ಕಂಡಿಕೆ-6.4/ಮಟ-43)**

ಕ್ರಮ ಸಂಖ್ಯೆ	ಕೆರೆಯ ಚೆಸರು	ಸರ್ವೆ ನಂಬಾಗಳು ಮತ್ತು ಗ್ರಾಮ/ಹೋಬಳಿ	ಬಫರ್ ವಲಯದ ಸಂಭವನೀಯ ಉಲ್ಲಂಘನೆಯ ಸ್ಥಾಪ
1	ಅಂಬ್ಲೀಪುರ ಮೇಲಿನಕರೆ	ಅಂಬ್ಲೀಪುರ ಮೇಲಿನಕರೆಯ ಸರ್ವೆ ನಂಬರ್ಗಳು 33, 34, 35 ಮತ್ತು 36	ಖಾಸಗೀ ಅಪಾಟ್‌ಮೆಂಟ್‌ಗಳು - ಸಾಯಿಶ್ರೀ ಅಪಾಟ್‌ಮೆಂಟ್‌ಗಳು
		ಅಂಬ್ಲೀಪುರ ಮೇಲಿನಕರೆಯ ಸರ್ವೆ ನಂಬರ್ಗಳು 33, 34 ಮತ್ತು 36	ವನೋಡ್‌ ಲೇಕ್‌ಪ್ರೈ ರೆಸಿಡೆನ್ಸಿ ಸಂಖ್ಯೆ 21, ವಾರ್ಡ್ ಸಂಖ್ಯೆ 150
		ಅಂಬ್ಲೀಪುರ ಮೇಲಿನಕರೆಯ ಸರ್ವೆ ನಂಬರ್ಗಳು 29 ಮತ್ತು 33	ಜನರ್ವೆ ಸಿಲ್ವರ್ ಪಾರ್ಪ್ ಅಪಾಟ್‌ಮೆಂಟ್‌ಗಳು
		ಅಂಬ್ಲೀಪುರ ಮೇಲಿನಕರೆಯ ಸರ್ವೆ ನಂಬರ್ಗಳು 27 ಮತ್ತು 30	ವ್ಯಾಜೆಪ್‌ ಪಾರ್ಕ್ ವಿಸ್ತರ ಅಪಾಟ್‌ಮೆಂಟ್‌ಗಳು
2	ಅಲ್ಲಾಳಸಂದ್ರ	ಅಲ್ಲಾಳಸಂದ್ರ ಗ್ರಾಮದ ಸರ್ವೆ ನಂಬರ್ 14	ಕರೆಗೆ ಮತ್ತು ಮಳೆನಿರು ಚರಂಡಿಗೆ ಹೊಂದಿಕೊಂಡಂತೆ ಜನಶ್ರಿಯ ಅಪಾಟ್‌ಮೆಂಟ್‌ಗಳು
3	ಚಿನ್ನಪ್ಪನಹಳ್ಳಿ	ಚಿನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್ಗಳು 16 ಮತ್ತು 44	ಖಾಸಗೀ ಅಪಾಟ್‌ಮೆಂಟ್‌ಗಳು, ಚಿನ್ನಪ್ಪನಹಳ್ಳಿ ಗ್ರಾಮ
		ಚಿನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್ಗಳು 14 ಮತ್ತು 44	ಶ್ರೀ ಲಾರ್ವನ್‌ನಾ ನೆಸ್‌ ಅಪಾಟ್‌ಮೆಂಟ್‌, ಚಿನ್ನಪ್ಪನಹಳ್ಳಿ ಗ್ರಾಮ
		ಚಿನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್ಗಳು 14, 16 ಮತ್ತು 44	ಸರೋಜ ಅಕ್ಟ್ಲಾ ಅಪಾಟ್‌ಮೆಂಟ್‌, ಚಿನ್ನಪ್ಪನಹಳ್ಳಿ ಗ್ರಾಮ
4	ದಾಸರಹಳ್ಳಿ	ದಾಸರಹಳ್ಳಿ ಗ್ರಾಮದ ಸರ್ವೆ ನಂಬರ್ 15	ಕೊಳಗೆರಿ
5	ಕಸವನಹಳ್ಳಿ	ಕಸವನಹಳ್ಳಿ ಗ್ರಾಮದ ಸರ್ವೆ ನಂಬರ್ಗಳು 47, 48 49	ಖಾಸಗಿ ಅಪಾಟ್‌ಮೆಂಟ್‌ಗಳ ನಿರ್ಮಾಣ
		ಕಸವನಹಳ್ಳಿ/ಹರಳೂರು ಗ್ರಾಮದ ಸರ್ವೆ ನಂಬರ್ಗಳು 8, 27, 31, 32	ಖಾಸಗಿ ಅಪಾಟ್‌ಮೆಂಟ್‌ಗಳ ನಿರ್ಮಾಣ
6	ಕೃಗೊಂಡನಹಳ್ಳಿ ಕರೆ	ಸರ್ವೆ ನಂಬರ್ಗಳು 63 (ಒ), 69/1, 69/2	ಕಸವನಹಳ್ಳಿ, ಹರಳೂರು ರಸ್ತೆಯಲ್ಲಿ ವಿಲ್ಲಾಗಳ ನಿರ್ಮಾಣ
		ಕಸವನಹಳ್ಳಿ ಗ್ರಾಮದ ಸರ್ವೆ ನಂಬರ್ 63	ಕಸವನಹಳ್ಳಿ, ಹರಳೂರು ರಸ್ತೆಯಲ್ಲಿ ಖಾಸಗಿ ಅಪಾಟ್‌ಮೆಂಟ್‌ಗಳು
		ಕೃಗೊಂಡನಹಳ್ಳಿ ಗ್ರಾಮದ ಸರ್ವೆನಂಬರ್ 9ರ ಅಪಾಟ್‌ಮೆಂಟ್‌ಗಳು	ಮಿತ್ರ ಶಿಂಗ್ ವಾಲ್ ಅಪಾಟ್‌ಮೆಂಟ್‌, ಕೃಗೊಂಡನಹಳ್ಳಿ ಗ್ರಾಮ
		ಕೃಗೊಂಡನಹಳ್ಳಿ ಗ್ರಾಮದ ಸರ್ವೆನಂಬರ್ 11 ಮತ್ತು ಕಸವನಹಳ್ಳಿ ಗ್ರಾಮದ ಸರ್ವೆನಂಬರ್ 68	ವಾಟರ್ ಮೊರ್‌ ಹೋಮ್‌ ಅಪಾಟ್‌ಮೆಂಟ್‌, ಕೃಗೊಂಡನಹಳ್ಳಿ ಮತ್ತು ಕಸವನಹಳ್ಳಿ ಗ್ರಾಮಗಳು

ಅಧಾರ: ಕೇವ್‌ಆರ್‌ಎಸ್‌ಎವಿ ನಡ್‌ಗಳ ಅನ್ಯಾಯ ಸರ್ವೆನಂಬರ್ಗಳು ಮತ್ತು ಸ್ಥಳ

## ಪಾರಿಭಾಷಿಕ ಶಬ್ದಗೋತ್ತಮ

ಬಿಬಿವಂಪಿ	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬಿಡಿವಿ	ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬಿಡಬ್ಲೂಎಸ್‌ಎಸ್‌ಬಿ	ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಸಿಸಿ	ನಗರ ಪಾಲಿಕೆ
ಸಿಡಿಪಿ	ಸಮಗ್ರ ಅಭಿವೃದ್ಧಿ ಯೋಜನೆ
ಸಿಎಮಾಸಿ	ನಗರಪಾಲಿಕೆ
ಡಿಸಿ	ಜಿಲ್ಲಾಧಿಕಾರಿ
ಡಿಪಿಆರ್	ಸರ್ವಿವರ ಯೋಜನಾ ವರದಿ
ಕೆಂಪಾಡಿಬಿ	ಕನಾರ್ಟಿಕ ಕ್ರೇನಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ
ಕೆಂಸ್‌ಆರ್‌ಎಸ್‌ಎಸಿ	ಕನಾರ್ಟಿಕ ರಾಜ್ಯ ದೂರ ಸಂಪರ್ಕ ಅನ್ವಯ ಕೇಂದ್ರ
ಎಮ್‌ಪಿಎಸ್‌ಎಮ್‌ಎಎಸ್	ಮಹಾದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿ
ಎನ್‌ಎಲ್‌ಸಿಪಿ	ರಾಷ್ಟ್ರೀಯ ಕೆರೆ ಸಂರಕ್ಷಣಾ ಯೋಜನೆ
ಎನ್‌ಡಿಬ್ಲೂಸಿಪಿ	ರಾಷ್ಟ್ರೀಯ ಜೌಗುಪ್ರದೇಶ ಸಂರಕ್ಷಣಾ ಕಾರ್ಯಕ್ರಮ
ಫಿಸಿಸಿಎಫ್	ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
ಆರ್‌ಸಿಸಿ	ರಿಜನ್‌ಫೋಸ್‌ಡ್‌ ಸಿಮೆಂಟ್‌ ಕಾಂಪ್ರೆಂಟ್
ಆರ್‌ಎಮ್‌ಪಿ	ಪರಿಷ್ಕತ ಮಾಸ್‌ರ್‌ ಪ್ಲಾನ್‌
ಎಸ್‌ಟಿಪಿ	ಕೊಳಚೆನೀರು ಸಂಸ್ಕರಣಾ ಸಾಫ್ಟ್‌ವರ್
ಯುಡಿಡಿ	ನಗರಾಭವೃದ್ಧಿ ಇಲಾಖೆ
ಯುಜಿಡಿ	ಒಳಚರಂಡಿ
ಯುಎಲ್‌ಬಿ	ನಗರ ಸ್ಥಳೀಯ ಸಂಸ್ಥೆಗಳು